

TIGHT BINDING BOOK

TEXT FLY
WITHIN THE
BOOK ONLY

THE BOOK WAS
DRENCHED

UNIVERSAL
LIBRARY

OU_198205

UNIVERSAL
LIBRARY

ದ ನಾ ರಿ

ಹೊಯಿಸಳ

ಸತ್ಯ ಶೋಧನ ಪ್ರಕಟನ ಮಂದಿರ
ಕೋಟಿ, ಬೆಂಗಳೂರು ನಗರ

ಪ್ರಥಮ . ಮುದ್ರಣ

ಚಿಲೆ : ೧—೪—೦

[ಎಲ್ಲಾ ಹಕ್ಕುಗಳನ್ನೂ ಶಾಧಿಸಲಾಗಿದೆ]

ಮುದ್ರಣ ರೂಪ

ವಿ. ರಾಮಕೃಷ್ಣ ಅಂಡ್ ಕೋ.,
ಕೋಟಿ : ಬೆಂಗಳೂರು ನಗರ

ನ ಮು ಸಾಂಕ್ಷಾರ

ಕಂಚಿನ ಕನ್ನಡಿಯ ಕನೆಕ್ಟಿಯ ಸಂಗಡತೆ ಈ ದಿನಾರಿಯನ್ನು ಕೊಡಿಸಿಕೊಳ್ಳಬೇಕು ದಿನಾರಿ ಕಣೆಯಲ್ಲಿ ಭಿಕಾರಿ ಪ್ರೀಮಂತನಾಗಿದ್ದಾಗೆನೇ. ನಗರರಕ್ಷಕನಾದವನಿಗೂ ಅನೇಕ ರಸನಿಮಿಂಗಳು ಒದಗಿಬರಬಹುದೆಂದು ಅದರ ಶೂಚನೆ. ಸ್ವಿರಂಗ್ ಕತೆಯಲ್ಲಿ ಅಜ್ಞುಕೂಟದವರ ಕಿರುಕುಳಿಗಳನ್ನು ಸೂಚಿಸಲು ಹೊರಟಿದ್ದವನು ದಾರಿಬದಲಾಯಿಸಿ ಗಡಿಯಾರಿ ಪೇರಿಗಾರನ ಪಶ್ಚಿಮ ಸಾಭಾಗ್ಯವನ್ನೇ ಹೆಚ್ಚಾಗಿ ನೇಡುಬಿಟ್ಟೆ. ಅದಕ್ಕೆ ಕಾರಣ ಹಲವು! ವ್ಯೇಸೂರು ಆಕಾಶವಾಣಿಯವರು ತಮ್ಮದೋಂದು ನುನ ರಂಜನ ಕಾರ್ಯಕ್ರಮದಲ್ಲಿ ಸ್ವಿರಂಗ್ ಅಥವ ಜಿಮ್ಮೆಯನ್ನು ಸೇರಿಸಿ ಕೊಂಡು ಉಪಕಾರವಾಡಿದರು. ಗುಂಡು-ಕುದುರೆಯ ಕತೆ. ಕನ್ನಂಬಾಡಿ ಕಟ್ಟಿ ಕಟ್ಟಿತ್ತಿದ್ದಾಗ ನಡೆದ ಪಣ ವಿಚಾರ. ಭಯನಿವಾರಣೆಯನ್ನು ‘ಕಥಾ ಸಂಕಲನವಾದ ಮಧುನನ್’ ದಿಂದ ತಿಗೆದುಕೊಂಡಿದ್ದೇನೆ. ಅದರಲ್ಲಿ ನರನಾರಿಯರ ಕಡೆಗೆ ಗಮನಕೊಡವೆ ಇದ್ದು, ಸತಿಪತಿ ಸರ್ವಜೀವಿಗಳ ಕಡೆಗೆ ಗಮನವಾದರೆ ಹೊಷದೊಂದು ಪ್ರಪಂಚದ ಭಾಗಲು ತೆರೆದಂತಾಗುವುದು. ಹಿಂತಿರುಗಿದಕೊತ್ತಿಯನ್ನು ಓದಿದವರು—ಇದೇನು ನಂಬಿವಹಾಗಿದೆಯೇನಯ್ಯಾ!—ಎಂದು ಸಂದೇಹಪಟ್ಟಿದ್ದಾರೆ. ನಿಮ್ಮಲ್ಲಿ ಮರೀ ಮಾಚುಪದೇನಿದೆ! ಕತೆಯಲ್ಲಿನ ಕೊತ್ತಿಯೇನೋ ದಿಟ್ಟ; ಆದರೆ ಅದರ ಬಾಲಮಾತ್ರ ಉಕೆಯ ಭಂಡಾರದ್ದು! ಇನ್ನು ಇದು ಬಿಂದುಮಾಧವನೆಲದಲನೆ ಮಾಹಾಯುದ್ಧಕ್ಕೆ ಸ್ವಲ್ಪ ಮುಂಚಿ ಇದು ನಿಜವಾಗಿ ನಡೆಯಿತಂತೆ! ಇದನ್ನು ಜರುಕಣಾರ್ಟಿಕದಿಂದ ಬಿಡಿಸಿಕೊಂಡಿದ್ದೇನೆ.

ಈ ಸಮಾರಾಧನೆಗೆ ನೆರವಾದ ಪತ್ರಿಕೆ, ಮುದ್ರಕ, ಮತ್ತು ವಿಮರ್ಶಕ ಮಹಿಳೆಯಂಗಿಲ್ಲ ನಂದಿಸುತ್ತೇನೆ.

ಶ್ರಾವಣ ಬಂದಿದೆ. ಮಂಳಿ ಬಂದು ನಿಲ್ಲಿವ ಸಮಯ. ಒಡೆದ ಭಾರತ ವೇಳ ಪಾದರಸದಂತೆ ಒಂದಾಗಿ ಶ್ರೀವಣರ್ಜುಂಡಾ ಏರಿಸುವ ಸುಸಮಯ!

ಹೆಳಿಯ ರಸನೇ ಹೊಸಚಿಗುರಾಗಿ, ಹೊಗ್ಗಾಗಿ ಭಾರತದಲ್ಲಿ ಅವಕರಿಸುವ ಸರ್ವಜಿತು ಸಮಯ. ಇಂಥಾ ಸುಸಂದರ್ಭದಲ್ಲಿ ಇದನ್ನು ನಿಮ್ಮಲ್ಲಿ ಅರ್ಥ ಸಿದ್ದಿನೆ. ಜೈಹಿಂದ್ರ ವಿದ್ಯಾತ್ಮು ನನ್ನಲ್ಲಿಯೂ, ಸಂಚಾರವಾದರೆ ಆಗ್ಗೆ ರಸಗುಳ್ಳಗಳನ್ನೇ ಸಿಮಗೆ ಸಮರ್ಪಿಸುತ್ತೇನೆ.

ಆದರೆ ಒಂದು ಮಾತ್ರ—ಹೊದಲು ಯಾವಕಡೆ ಓದುವಿರಿ? ದಿನಾರಿಯೋ? ಚೀಡ, ಬಿಂದುಮಾಧವನಿಂದ ದಿನಾರಿಗೆ ಬನ್ನಿ— ಅಂದಿನಿಂದ ಇಂದಿಗೆ—ಆಥವ, ನಿಮ್ಮ ಚಿತ್ತ.....

ಚೆಂಗಳೂರು
೮-೮-೧೯೬೫

ಹೊಯಿಸಣ



ಪರಿವಿಡಿ

			ಶೃಂಟಿ
೧. ದಿನಾರಿ	೧
೨. ಸ್ವಿರಂಗ್	೧೩
೩. ಗುಂಡು	೩೫
೪. ಭಯನಿವಾರಣೆ	೫೦
೫. ಹಿಂತಿರುಗಿದ ಕೋತಿ	೬೮
೬. ಬಿಂದುಮಾಧವ	೨೮

೧. ದಿನಾರ್ಥ

“ಇಡ್ಲೀ, ಚಟ್ಟು, ಇಡ್ಲೀ!” ಎಂತ ಕೂಗಿಕೊಂಡು ಬೈಸೆಕಲ್ ಮೇಲೆ ಬಂದವನು ಹೊರಟುಹೋಗಬೇಕಾಗಿತ್ತು, ತನ್ನ ಎದ ರೀಡಿದು; ಅದರೆ ಅವನು ರಾಗ ಹೋಗಲಿಲ್ಲ. ದಿಲೀರಪಾಡ ನಿಂತಿದ್ದ ಕಡೆಗೆ ಬಂದ.

ದಿಲೀರ್ ಹೇಳಿದ—“ಇಬರ್ ದಾಡ್ ಇಡ್ಲೀಹಿನ್, ರವಾನಿಸಿ ಬಟ್ಟೆನ್ ಸ್ವೇಲೀಸ್ ತಾನ್! ಯಾಕೋ ಬಂದಿ ಇಲ್ಲಿಗೇ? ಸಕ್ರಿಯ ಸ್ವಾಂಡಲ್, ನಿಂತಿದ್ದಾನೆ ಹ್ಯೇಲೀಸ್, ಜಿದಿಕೊಂಡು ಹೋಗೋ ಇನಾರ್ ಚಟ್ಟೀ!”

ಇಡ್ಲೀ ತಂದವನು ನಗುತ್ತ ಹೇಳಿದ—“ಹೊಸದಾಗಿ ಮಾಡಿದ ಹೋರಿ ಯಾದರೆ ಬೆದರಿತಪ್ಪ. ನಾನು ಹಳ್ಳಿ ದಖ್ನೆದಾರ್ ಹಾಲ. ನನ್ನ ಮೀತೆ ಸೋಡೋ ಬ್ರೆಗಾಗಿದ್ದರೂ ಬಿರುಸಾಗೆ. ಪಾವ, ಆ ಹೆಣ್ಣು, ಸಂಕಟ್ ಪಟ್ಟಿಕೊಂಡು ಹೇಳಿತ್ತು.....ನಿನಗೆ ಈ ದಿನ ವೊಟ್ಟೀನೊ ಕೊಡದೆ, ರೊಟ್ಟೀನೂ ಕೊಡದೆ ಕಳಿಸಿದಳಂತೆ ಹೊಮೇನೋ! ಅಯ್ಯೋ ಚಿಗುರು ಮುಸೆ ಸದಾರ ಕೈಕಾಲು ಸೋಲ್ತಾವೋ! ಈಗ ಈ ಇಡ್ಲೀ ತಿನ್ನು, ಈ ರಾಗದದಲ್ಲಿ ಕೈವರಿಸಿಕೊ, ಈ ಚಕ್ಕೊಲ್ತನ ತೋಳಿ ಬಿಡಿಸಿ ಬಾಯಿಗೆ ಹಾಕೊನ್ನೋತ್ತಾ ನಿಂತಿರು, ರಾದುಕೊಂಡಿರು. ಜಟಿಕ ಬಂದರೆ, ಬಸ್ ನಿಲ್ಲಿಸು. ಹೆಂಗಸರು ಬಂದರೆ ಕಾರ್ ನಿಲ್ಲಿಸು. ನಿತೀಭಾವಾದು ಜೋರಾಗಿ!” ಹೀಗೆಂದು ಬಂದು ಕಟ್ಟಬೀಡಿ ಬಂದು ಬೆಂಕೀ ಹ್ಯೋಟ್ಟಿ ಕೈಲಟ್ಟಿ ಹೊರಟುಬಿಟ್ಟು.

ದಿನಾರಿ ನೂರ್ ಈ ಸರ್ಕರ್ ಸರದಾರನ ಹೆಂಡತಿ. ಅವಳೇ ಇಡ್ಲೀ ಕೆಳ್ಳಿ ಕೆಳ್ಳಿ ಸಿದ್ದಪಣಿ. ಇಡ್ಲೀ ತಂದವನು ಕಾಸು ಇಸುಗೊಳ್ಳುದೆ ಹೊರಟಿಹೋದೆ. ಮುಂದೆ ಹೀಂದೆ ಎಡಬಳಗಳಿಂದ ಕಾರು, ಸ್ವೀಕಳ್ಳಿ, ಚಕಡಾ, ಲಾರಿ, ರಿಕ್ಷ ವೊದಲಾದ್ದರ ನಡುನಡುವೆ ಚಿಲ್ಲೆ ಲಿಲ್ಲಿ, ತಾಯಿ ತಂದೆ, ತೆಟ್ಟಿ ಸೋಮು ಯಾಜಿ, ಮುಚುಕ ತಡಕ, ವೊದಲಾಗೆಲ್ಲ ಬರುವರು—ಒಂದು ಸ್ವಿಮಿಷನ್‌ಕ್ಕೆ ಎಷ್ಟು ಕಾರು, ಎನ್ನು ಜನ, ಎಂತ ಲೆಕ್ಕು ಹಾಕಿಟ್ಟು ಕೊಂಡ ದಿಲೀರಷ್ಟು, ದಿನ ದಿನವು ಇಂಥಿಂಥಾ ಕಡೆಯಿಂದ ಇಷ್ಟಿನ್ನೇ ಹೊತ್ತಿಸಲ್ಲ, ಇಷ್ಟೇ ಕಾರು, ಇಷ್ಟೇ ಜಟಿಕ, ಇಷ್ಟೇ ಜನ ಬಂದಾರೆಂದು ಉಪಿಸಿಕೊಂಡಿದ್ದೀ. ಆ ಸರ್ಕರ್ ಲ್ಯಾನ್‌ನಲ್ಲಿ ಆ ಸಿನೆಂಟ್‌ ಗಮ್ಮಾಗಿಯಲ್ಲಿ ಕೊಂಡಿನ್ ಗಡಗಳ ನಡುವೆ ಆವೇದಿ ಸವಾರಿಕಾರಿ. ‘ಸ್ವಾಂ-ಚಕ್ರ’ ತೊರ್ತಿರಿಸಿದರೆ ಸ್ವಿಲ್ಚೆಕು, ಕ್ಯಾಯಾಡಿಸಿದರೆ ಹೋಗಬೇಕು, ಪಿಎಿ ಉದಿಯರೆ ಹಂತಿರುಗಬೇಕು, ಯಾರಾದರೂ ಸಾರಿ. ಆ ದಿವಸ ವಿವಾನ್ ಬಹುಮಾರ್ಪ ತೊಲ್ಲಿರಾಬು ಸಂಥಾ ಗಾಡಿ ಸ್ವಿಲ್ಚಿಸಿ ಬಿಟ್ಟಿ, ಹೋಷರನ ಹತ್ತಿರ ಡ್ರೈವಿಂಗ್ ಲ್ಯಾಸೆನ್ ಇರಲಿಲ್ಲ! ಆಗ ವಾವ ಏನು ವಾಡುತ್ತಾರೆ ದಿವಾನ್ ಬಹುಮಾರ್ಪ ಸಾರ್ವೇಬರು? ಅವರು ತಾವೇ ಇಳಿಮು ಬಂದು ತಮ್ಮ ಡ್ರೈವಿಂಗ್ ಲ್ಯಾಸೆನ್ ತೊರ್ತಿರಿಸಿ, ಹೋಷರನನ್ನು ಹಿಂಂತಕ್ಕೆ ಕಲಿಸಿ, ತಾವೇ ಡ್ರೈವಾರ್ ಮಾಡಿಕೊಂಡು ಹೋದರು.

ರಂಗ್‌ಸ್ಟೇಡು, ಓವರ್‌ಲೆಂಬೆಡು, ಹೀಗೇ ಏನೇನೋ ಅವರಾಧಕ್ಕೆನ್ನ ಸಿಕ್ಕಿಬಿಟ್ಟಿದ್ದರು ಎಂಥೀಂಥವರಿಲ್ಲ. ಒಂದು ಸಾರಿ ದಿಲೀರನ ಬೆಲ್ಟ್‌ಗೆ ಸಿಕ್ಕಿದ್ದವರು ಇನ್ನೊಂದು ಸಾರಿ ಅವನನ್ನು ಮುಕ್ಕೆಯುವ ಕಾಗ ಇರದೆ ಮುಹತೆ ಇಟ್ಟಿರುತ್ತಿದ್ದರು. ಕಾನೂನುವಂತನೆಂದು ಇವನಲ್ಲಿ ದೈತ್ಯ ಯಾರಿಗೂ ಇರಲಿಲ್ಲ. ಅದರ ಫಲವಾಗಿ ದಿನಾರಿಯ ಅಡುಗೆಮನೆಯಲ್ಲಿ ಹಣ್ಣು ಹಂಪಲು ಹೂವು ವೊದಲಾದ ಕಾಣಿಕೆಗಳು ಇಟ್ಟುದಿ ಹೋಗುತ್ತಿದ್ದವು. ದಿಲೀರ ಕಾಸೆಂದೂ ಮುಟ್ಟುತ್ತಿರಲಿಲ್ಲ. ಅದೇ ಅವನ ಹಿರಿತನ.

ಒದು ಹಾದಿ ನಡುವೆ ಮೆಟ್ಟಲುಗದ್ದಿಗೆ ಕಟ್ಟಿ, ಯಾಕಿ ತೊಡಿಸಿ, ಪೇಟೆ ಇಟ್ಟಿ, ನಡುವಿನಲ್ಲಿ ಲರ್ತು, ಜೀಬಲ್ಲಿ ಪಿಎಿ, ಕಾಲಲ್ಲಿ ಆನೆ ಬೂಡನು, ಕ್ಯಾಯಲ್ಲಿ ‘ಸ್ವಾಂ-ಚಕ್ರ’ ಕೊಟ್ಟಿ ನಿಲ್ಲಿಸಿದರೆ ಸುಮ್ಮನೆ ಆಯಿತೆ ಅವನೊಬ್ಬಿ

ಮಹಾ ಅಧಿಕಾರಿ, ಚಲ್ತಿ ದುಸಿಯಾದಲ್ಲಿ ! ಅಂತರರಾಷ್ಟ್ರೀಯ ಹಾದಿಗಳು ಸೇರುವ ಬಳಿ ಸ್ವಿಲ್ಲಾವ ಯಾವ ಮಹಾಧಿಕಾರಿಗೂ ಆತಮು ಸರಿಸಬು.

ಆವನೇ ಪ್ರೇರಿಸ್ತೇ ರಾಜ. ದಿನಾರಿಯ ರಂಜ-ಮನೆಯಲ್ಲಿ, ಸಂಚಾರಿ-ಪ್ರಜೆಗಳೆ-ರಾಜ ಇಲ್ಲ. ಗಾಬರಿಯ ಗೌರವಕ್ಕೆ ಗುರುತಾದ ಮುತ್ತಿಗ. ಆವನಂಥಾ ಪ್ರೇರಿಸನೇ ವಾಲಿಸುವಾತೆ ನಗರವನ್ನು-“ಶಿವಾಸ್ತೇ ಪಂಥಾನಸ್ಸುಂತು”—ಎಂಬುದು ದಿಟ್ಟವಾಗಬೇಕಾದರೆ ಈ ಹಾದಿ ಯಶ್ವೀ ಹೋಗಿರಿ ! ಸಿಮ್ಮೆ ಕ್ಷೇಮ ಸಂಪಾದನೆಗೆ ನನ್ನ ಕೈ ನೇರದ ಹಾದಿ, ನನ್ನ ಬಲವಂದು ಹೋಗಿ !”

ಈ ರಿಂತಿಯಾಗಿ ಡಾರಿ ತೋರಿಸುವ ಪ್ರೇರಿಸ್ತೇ ಅಧಿಕಾರಿ.... ಜನರ ಹೆಚ್ಚೆಯಂದಲೇ ಆವರ ಮನ್ಸೋಗತವನ್ನು ಉರಿಯಬಲ್ಲ ! ರಾಜಲಿವಿ ಯಂದ, ಸಲವನ್ನು ಆನುಗ್ರಹಿಸುತ್ತೆ ಹೋಗುವವನ್ನು ಆವಸು ಮಾತಾಡಿ ಸುವುದಿಲ್ಲ. ಧಿಕ್ಕಾರದಿಂದ ಭಾವಿತರು ಒಂದು ಕೊಂಡು ನಡೆವವನು ಎಂದಾಡುತ್ತಾರೆ ದಿನ ತನ್ನ ವಾಕಕ್ಕೆ ಸ್ವಕ್ಷ್ಯಾವವನೆಂದು ದಿಲೇರಸಿಗ ಗೂತ್ತು. ಹಗಲು ಟಂಗಾಲಮೇಲೂ ರಾತ್ರಿ ಮುಂಗಾಲಮೇಲೂ ಭಾರ ಖಾರಿ ನಡೆ ಯಂಥಾ ಕೊರಮಣನ್ನು ಕಂಡರೆ ಆವನು ಬಿಡುವುದಿಲ್ಲ. ಪ್ರೇರಿಸಿಗೆ ವಾಹನಗಳ ಹಿಂಭಾಗ ಮುಂಭಾಗಗಳಮೇಲೂ ಹಾಗೇ ತರಿಗುವವರ ಹೆಮ್ಮಡಿ, ಮುಮ್ಮಡಿಗಳಮೇಲೂ ಕಣ್ಣಾ. ಅಂತೂ ಪ್ರೇರಿಸು ನಗರ ಕೊಣ್ಣಂದು ನಯನ.

ಇಂಥಾ ದಿಲೇರಿತಾನ್ ಒಮ್ಮೆ ಜ್ಯಾದಿಯ ಭಿಜಾರಿಯಾಗಿದ್ದನು. ತಂದ ತಾಯಿಯರ ಗುರುತರಿಯದ ಚೋಕದ ಚಮರನಾಗಿದ್ದನು. ಬೀಟ್ ಸಿಗರೀಟು ತುಂಡುಗಳು ಸಿಕ್ಕಿದಷ್ಟೆಲ್ಲ ಹರಕಂಗಿಯ ಕಿಸಿಗಳಲ್ಲಿ ತುಂಬಕೊಂಡು ಬೆಂಕಿ ವೆಟ್ಟಿಗೆಗಳನ್ನು ಹಿಡುಕ ತಿರುಗುತ್ತಿದ್ದು, ಹಸಿವಾದಾಗ ಹಣ್ಣಂಗಡಿಗಳೆಂದು ನಲ್ಲಿ ಹೊಂಚುಹಾಕಿಕೊಂಡು ಕಾದಿದ್ದು, ರೊಟ್ಟಿ ಅಂಗಡಿಗಳಲ್ಲಿಯೂ, ಕಾಕ ಹೋಟಲುಗಳಲ್ಲಿಯೂ ಸರಬರಾಜು ಮಾಡಿ ಹೊಟ್ಟಿ ತುಂಬಿಸಿಕೊಂಡು, ಯಾವುದಾದರೂ ಜಗುಲಿಯಲ್ಲಿ ಪವಡಿಸಿಬಿಡುತ್ತಿದ್ದನು. ಕಾಗೆ ನಾಯಿಗಳ ಕಾಗೇ ಉವಡ ಅನನಿಗೆ. ನಲ್ಲಿಯ ಬಳಯೇ ಬಚ್ಚುಲು ಮನೆ ಆವನ ಮುಖದಲ್ಲಿ ಯಾವುದೋ ವಿಲಕ್ಷಣ ಮಾಟವಿತ್ತು ಬೆಳಕಿತ್ತು. ಯಾರಾದರೂ

ಅವನನ್ನು ಕರೆದು ಏನಾದರೂ ಕೆಲಸಮಾಡಿಸಿಕೊಂಡು ತೃಪ್ತಿ ಪಟ್ಟು ಕ್ಷೇತ್ರದ್ದು ಏನಾದರೂ ಕೊಟ್ಟುಕಳುಹಿಸುತ್ತಿದ್ದರು.

ಕಡೆಗೊಬ್ಬಿ ಜಟಿಕಗಾಡಿಯ ಮಾಲೀಕನು ಈ ಭಿಕಾರಿಯನ್ನು ತನ್ನ ಬಳಿಯಲ್ಲಿಟ್ಟುಕೊಂಡನು. ಆಗಲೂ ಹನೆ ಸೇರದೆ ಗಾಡಿಯಲ್ಲೀ ಮುಲಗು ತ್ತಿದ್ದನು. ಒಂದೆರಡು ವರ್ಷಗಳಲ್ಲಿ ಜಟಿಕ ನಡೆಸುವುದನ್ನು ಚೆನಾಗು ಕಿಲಿತನು. ತುಂಬ ಬಾಡಿಗೆ ಹಣ ತರುತ್ತಿದ್ದ ಈತನನ್ನು ಬಿಡುವ ಮನಸ್ಸಿಲ್ಲ ಆತನಿಗೆಂದು ತಿಳಿದಾಗ, ಅವನನ್ನು ಬಿಟ್ಟು, ಬಸ್ತು ತೊಳೆಯುವ ಕೆಲಸಕ್ಕೆ ಸೇರಿಕೊಂಡನು. ಸಾಹುಕಾರನು ಈ ಬಾಲಕನಲ್ಲಿ ಮೆಚ್ಚುಗೆ ತೋರಿಸುವುದಕ್ಕಾಗಿ ಕಂಡಕ್ಕರ ಕೆಲಸಕ್ಕೇರಿಸಿ ಬಿಟ್ಟುನು. ನಿವಾರಣನಿಲ್ಲದೆ ರುಚು ಮಾಡುವಪ್ಪು ಅಕ್ಕರ ಕಲಿತನು ಈ ದಿಲೀರ್ ಬಾನ್. ಅದೂ ಏನು ಬಹುವಲ್ಲಿ ಬಾನ್ ಎಂಬಾದು ಮಾತ್ರ ಅವನ ದಸ್ತತ್ತು. ಬಾನ್ ಆಗಾಗ್ಗೆ ಸ್ವಿಯರಿಂಗ್ ಹಿಡಿದು ಗಿಯರಿಂಗ್ ಬದಲಾಯಿಸಿಕೊಂಡು ಇಡೀ ಬಸ್ತುನ್ನೇ ತೊಳೆಯುವ ಹಳ್ಳಿದಿಂದ ರಸ್ತೆಯ ವರಿಗೆ ನಡಿಸಬುದನ್ನೂ ಕಲಿತನು.

ಅವನು ಬಾಂ ಆಗಲು ಶಾರಣವೇನು? ಯಾರ ಮಾರುವುಗನೋ, ಮಾರುದೇವನ ಯಾವ ಹೆಸರಿನ ಭಕ್ತಿಕಾಸಾರದ ಕಮಲವೋ, ಈಗ ಯಾವ ಮಂದಿರದಲ್ಲಿ ಆ ದೇವನನ್ನು ಕಾಣಬೇಕೋ ಅವನೇ ಆರಿಯನು. ಕಂಡವರು ಇವನ ಚಯ್ಯದಿಂದ ಇವನು ಮಹವದೀಯನಿರಬಹುದೆಂದೆರು. ಈ ಬಾಲಕನ ದರ್ಶನವೇ ಇವನಿಗೆ ಬಾಂ ಎಂಬ ಬಿರುಜನ್ನು ತಂದುಕೊಟ್ಟತು. ಹೆಸರಿಲ್ಲದ ಈ ಮೂರ್ತಿಯು ‘ಬಾಂ’ ಆಗಬಿಟ್ಟದ್ದನು. ಅಂತು ದಿಲೀರನು ಬಬ್ಬ ವ್ಯಕ್ತಿಯಾದನು.

ಬೀಡಿಯಾಗಲೀ, ಸಿಗರೆಟ್‌ಬಾಗಲೀ, ಫನನಾಗಿ ಸೇದಿ, ಗಂಭೀರವಾಗಿ ನಿಂತು ಅದರ ಹೊಗಯಲ್ಲಿ ಇಡಿಯ ತನ್ನ ಭವಿಷ್ಯವನ್ನೇ ನೋಡುವಂತೆ ನಿಂತಿರುತ್ತಿದ್ದ. ಹರಕಲು ಪಾಯಿಜಾಮು, ಕೊಳಕಲು ಶರಟ್‌, ಬಂದಿಚಿಂದಿ ಕೋಟ್‌ಬಾದರೂ ಮೋಟ್‌ಬಾರು ಸೀಟಿನ ಬುಡದಲ್ಲಿಟ್ಟು ಇಸ್ತಿಮಾಡಿಕೊಂಡು ಬಸ್ತುನಿಂತ ಹೊಸ ಉರಲ್ಲಿ ತಿರುಗುವನು. ಅವನ ಶ್ರಾವು, ಅವನ ಮಾತ್ರ, ಅವನ ರೀವಿಗೆ ಯಾರಾದರೂ ಪ್ರಯಾಣೀಕರು ಬೆರಗಾಗಿ ಅವನ ತಿಂಡಿಧ್ವನಿಲ್ಲ ಜರುಗಿಸಬಿಡುತ್ತಿದ್ದರು. ಈ ಹುಡುಗನ ಗುಣಕ್ಕೆ

ಮೆಚ್ಚಿ ಅವನಿಗೆ ತೈಯೀವಿಂಗ್ ಲೈಸೆನ್ಸ್ ಕೊಡಿಸಿ ತೈಪರ್ ಪದನಿಗೆ ಏಂನ ಹೇಳಿದು ಯಜಮಾನನು ಪ್ರಯತ್ನಪಟ್ಟಾಗು, ಆ ಜಾಗವನ್ನೇ ಬಿಟ್ಟು ಕೊಟ್ಟು ಮಾಯವಾದನು : ದಿಲೇರನಿಗೆ ಯಾವ ಬಂಧನವೂ ಸೋಗಸದಿತ್ತು.

ಒನ್ನೆಚ್ಚಿನ ಹರೀಯನಾಗಿ ಬೆಳಿದ ಈತನು ಒಮ್ಮೆ ವಿವಾನ ನಿಲ್ಲಾ ಓಕ್ಕೆ ಡೋಡನು. ಅಲ್ಲಿ ಆ ದಿನ ಬಹು ಗದ್ದಲ. ಹೊಗಿಬಂದ ಮೋರ್ಟಾರು ಗಳ ಹೊಂಕಾರಗಳು. ರೂಪಿತ್ತಿ ಇಳಿಸಿ ಕೈಕುಲುಕಿ ಮಾತಾಡಿಸಿ ಓಡಾಡು ವರರ ಸಡಗರ. ಖಾನನು ಸೋಡುತ್ತನಿಂತಿದ್ದವನು, ಆದಾರೋ ಬಂದ ವರಿಗೆ ಯಾವುದೋ ಧಾರ್ಘನದಲ್ಲಿ ಸೆಲ್ಲಣ್ಟು ಮಾಡಿದನು. ಆಗ ಹೊಸ ದಾಗಿ ಕಾರೆಭ್ರಿ ಬಂದಿಳಿದಾತ “ಮ್ಯೆ ಹೊಂ ಗುಲಾವೂ ಹಾ !”

—ಹಾಂ ! ಧ್ವನಿಲತ್ತಾ ಹೈ !

—ದೇರ್ ಹೋಗಯಾ !

—ಎನ್ಸ್ !

—ಆಹ ಅಜರ್ ಮೋ ಕ್ರಿಂ ಹೈ ?

—ಸೋ !

—ಎಂ ಕಾರ್ ಮೇ ಜ್ಯೇಷ್ಠ್ ಕರ್ ಅ..... ಜರ್ ಅ.....

—ಕ್ರಿಡ್ ಮೇ ಖಾಕ್ ಕನ್ ಅ ?

—ಎನ್, ಎನ್, ಗುಡ್ ಯೆಂಗ್ ಮಾನ್ !

—ಧಾರ್ಘಂಕ್ ನರ್ !

ಖಾಣಿಗೆ ಬಂದಿದ್ದ ಇಂಗ್ಲೆಷ್‌ನೂ ಅಷ್ಟೇ ! ಆದೆ ಕಾರ್ ನಡೆಸುವುದಂತೂ ಜಿನಾಗಿ ಗೊತ್ತು. ಗುಲಾವೂ ಹಾ ಚೇಗ ಹಿಂತಿರುಗಿದನು ವಾಡಿಕೆ ಯಂತೆ ಸ್ವಿಯರಿಂಗ್ ಚಕ್ರ ಕೈಗೆ ತೆಗೆದುಕೊಳ್ಳಲಿಲ್ಲ. ಏನೋ ಯೋಚಿ ಸುತ್ತ ಹಿಂದುಗಡಿ ಮತ್ತೆಯಲ್ಲಿ ಕುಳತುಬಿಟ್ಟುರು. ಖಾನ್ ಮಾತಾಡದೆ ಗಾಡಿಯನ್ನು ಹೊರಡಿಸಿದನು. ಒಳ್ಳೆ ಗಾಡಿ ರುಂ ಎಂತ ಎದ್ದಾ ಬಿಟ್ಟುತ್ತು. “ಸ್ವೇಳಿಸ್ ಹೆಡ್ ಕಾಟ್ ರ್ನ್ ಜಾನ್ ಹೈ ?” ಎಂದು ಗುಲಾಂಷಾ ಕೇಳುತ್ತಾ ಸಿಗರೀಬ್ ಹಚ್ಚಿಬಿಟ್ಟುರು. ಖಾನ್ ಗಾಡಿ ನಿಧಾನಿಸಿದನು. ಗುಲಾಂಷಾ ಕೇಳಿದರು—“ಕಾಯ್ ಹೊ ?” ನಮ್ಮ ಖಾನನೇಂದನು—“ಲೈಸೆನ್ಸ್ ನೈಕ್ಯೆ !” ಗುಲಾಂಷಾರಿಗೆ ಆಗ ನೇನುವಾಯಿತು, ಈತನು ಎಂದಿನ ತೈಪ್ರವ್ಯ

ರಿಖ್ಯಾತಿಯಿಂದಿರು—“ ಪರವಾ ಸ್ನೇಹ, ಮೈ ದಿಲಾತುಂ ಲೈಸೆನ್ಸ್. ಮೈಕೋಬಾಣಸೆ ಚಲಾವ್ ! ”

ಗಾಡಿ ಎಲ್ಲಿ ಲೊಲ್ಲಿ ಹೋಗಿ ಏನೇನೆಲ್ಲ ಮಹತ್ತರದ ಕೆಲಸವಾಡಿ ಕೊಂಡು ರಾತ್ರಿಗೆ ಹಿಂತಿರುಗಿತು. ಇಷ್ಟ ದಿನಕ್ಕೆ ಈಗ, ಖಾನಸಿಗೆ ಮನಸಾಮೃತ ಆಸಂದವಾಯಿತು. ಹೇಗಾದರೂ ಮಾಡಿ ಈ ಕಾರನ್ನು ಬಿಡದಂತೆ, ಇಲ್ಲಿಯೇ ಕೆಲಸಕ್ಕೆ ನಿಲೊಣಿವೆಂದು ಯೋಚಿಸುತ್ತಿರುವಾಗ ಸಾಹುಕಾರರು ಮನೆಯೊಳಕ್ಕೆ ಹೋಗಿ ಹಿಂತಿರುಗಿ ಬಂದು, ಮೋಟಾರೊಳಗಿದ್ದ ಹಡೆಯ ಖಾನನನ್ನು ಕೂಗಿ ಕರೆದರು. ದಿಲೇರನು ಒಳಗೆ ಹೋದ ಕೂಡಲೆ, ಒಬ್ಬು ಹಡೆಯದ ಹೊಣ್ಣು ಹೀಗೆ, ಟೊಎಸ್ಟ್, ಹೊಣ್ಣು ಗಳನ್ನು ತಂದು ಪುಟ್ಟ ಮೇಜಿನ ಮೇಲಿಟ್ಟು ಇಲ್ಲ. ತಿಂಡಿ ತೀರ್ಥವಾದ ನಂತರ ಗುಲಾಂಷಾರು, ಅವನರದ ಕೆಲಸವಿನೆಯೆಂದು ಹೊರಡುವ ವುನ್ನು, ತಮ್ಮನೆಯ ಆ ಹೆಣ್ಣಿಗೆ ಏನೋ ಹೇಳಿಹೋದರು.

“ಮೇರ ನಾವೂ ಹೈ ದಿನಾರಿ !”—ಎಂತ ಆ ಹೊಣ್ಣು ಆರಂಭವಾಡಿ ತನ್ನ ತಂಡಯ ಹೆಸರನ್ನೂ, ಖ್ಯಾತಿಯನ್ನೂ ವಿವರಿಸಿ ಖಾಣ ಹೆಸರು, ಕುಲಗ್ರಾಮಗಳನ್ನು ಕೇಳಿದ್ದು. ಈ ಹಡೆಯುನಿಗೆ ತುಂಬಾ ಲಜ್ಜೆ ಆವರಿಸಿತು. ಏನೂ ಹೇಳಲಾರದೆ ಬೆಳಗ್ಗೆ ಬರುವೆನೀಂದು ಹೇಳಿ ಹೊರಬಿದ್ದನು. ಆ ದಿನದ ಉಟ್ಟ ಕಳೆದಿತ್ತು. ರಾತ್ರಿಗೆ ರಿಕಾಣಿಯಾರಲ್ಲಿ. ಆದುದರಿಂದ ಸ್ವಲ್ಪ ಅಲ್ಲ ಇಲ್ಲಿ ಅಡ್ಡಾಡಿ ಬಂದು ಅರ್ಥರಾತ್ರಿ ಸುವಾರಿಗೆ ಅದೇ ಗುಲಾಂ ಷಾಹೆರ ಜಗುಲಿಯಲ್ಲಿದ್ದ ಸೋಫಾಪಲ್ಲಿ ಮಲಗಿದನು.

ರಾತ್ರಿ ನಿದ್ದೆಬರಲ್ಲಿ. ಪರಷ್ಟನಾಗಿ ಬೆಳಿದವನು ಇಂದು ಯಾವ ಮನಸೆತನದ ಹೆಸರನ್ನೂ ಅರಿಯಾದವನಾಗದ್ದನು. ಅವನ ಹೆಸರೇ ಆವನಿಗೆ ಅರಿಯದು. ಬೆಳಗ್ಗೆ ಗುಲಾಂಷಾಹ ಸಾಹುಕಾರರು ಕೇಳಿದರೆ ಏನೆನ್ನು ಬೇಕೆಂದೆನ್ನ ಯೋಚಿಸಿದನು. ಬಗೆಹರಿಯಲಿಲ್ಲ. ಅದ್ದರಿಂದ ಹೆಸರೊಂದಾದರೂ ಗಟ್ಟಿಯಾಗಿರಲೀಂದು ಯೋಚಿಸಿ, ದಿನಾರಿಯ ಹೆಸರಿಗೆ ಸವಿಾಪವಾಗಿ ತನ್ನ ಮನಸಿದ್ದುದರಿಂದ ದಿಲೇರಿಲ್ಲಾನ್ ಎಂತ ಹೇಳಿಕೊಂಡರೆ ಸರಿಹೋಗಿ ಬಹುದೆಂದು ಸ್ಥಿರವಾಡಿ, ಉಳಿದೆಲ್ಲವನ್ನು ಇದ್ದಕ್ಕಿದ್ದಂತೆ ಹೇಳಿದರಾಯಿ ತೆಂದುಕೊಂಡು, ಕಣ್ಣ ಮುಚ್ಚಿದವನಿಗೆ. ದಿನಾರಿಯ ಕರೆಯಿಂದಲೇ

ಮಾರನೇ ದಿನ ಎಚ್ಚರವಾಯಿತು. ಡೆಲೆಯಸಿಗೆ ಜಂಧಾ ಅವಸ್ಥೆಗಳೆಲ್ಲ ಪಾಟವಾಗಿದ್ದರೂ, ಗುಲಾಂ ಸಾಹೇಬರಿಗೂ, ದಿನಾರಿಗೂ, ಈತನನ್ನು ಕಂಡು ತುಂಬಾ ಕಸಿಕರಪಡುವಂತೆ ಆಯಿತು.

ದಿಲೇರನು ಗುಲಾಂಷಾಹರ ಮನೆಯಲ್ಲಿ ಸೆಂಟನಂತೆ ನಿಂತರೂ, ತನ್ನ ಎಚ್ಚರಕೆಯನ್ನು ಬಿಡದೆ ಅಲ್ಲಿಸ್ತೂ ಆಕ್ರಮಣ ಮಾಡಿದನು. ಗುಲಾಂಷಾಹರು ದಿಲೇರನನ್ನೂ ದಿನಾರಿಯನ್ನೂ ಕರೆದುಕೊಂಡು ಹಿಂದೂ ಸಾಫ್ಫನದ ಅನೇಕ ನಗರಗಳಲ್ಲಿ ವ್ಯಾಪಾರಕ್ಕಾಗಿ ಸಂತಿದ್ದು ಬರಬೇಕಾಯಿತು. ಅವಕಾಶ ಸಿಕ್ಕಿದಾಗಲ್ಲಿ ದಿಲೇರನು ತನ್ನ ಓದಿನ ಜಡಿಗೆ ಹೋಟಾರು ಮತ್ತು ವಿಮಾನಗಳ ಒಳಹೊರಗನ್ನೀಲ್ಲ ಅತ್ಯಾಸಕ್ತಿಯಿಂದ ಗಮನವಿಟ್ಟು ನೋಡುತ್ತಿದ್ದನು. ಇದರಿಂದ ಅವನ ಲೋಕಾನುಭವ ಬಳಿಯಿತು.

ಗುಲಾಂಷಾಹರು ತಮ್ಮ ದೇಶಕ್ಕೆ ಹಿಂತಿರುಗಿದರು. ತಮ್ಮ ಸ್ವಂತ ಮನೆಯಲ್ಲೇ ನಿಂತರು. ಅದರೆ ದಿಲೇರನಿಗೆ ಏನುಮಾರ್ಗ ತೋರಿಸಬೇಕೆಂದು ಅರಿಯಾಡಿದರು. ಅವರ ಮಗಳೂ ಹರೆಯನೂ ಇದುವರಿಗೂ ಕೇವಲ ಅವ್ಯಾಜ ಮೈತ್ರಿಯಲ್ಲಿ ಬೆಳಿದರ್ದು. ಈಗ ಅವರನ್ನು ಬೇರೆಮಾಡುವುದು ಸರಿಯಲ್ಲ. ಅವರೀರ್ವಾಗಿ ವಿವಾದ ಸಂಬಂಧವಾದರೆ ಹೇಗಾ ದೀತು? ಮತ್ತು ಆತನಿಗೆ ಸಕಾರಿಯ ಕೆಲಸವೊಂದನ್ನು ಕೊಡಿಸಿದರೆ ಸರಿಹೋದಿದೆ ಎಂದು ಯೋಚಿಸಿದರು.

ಕೆಲವುದಿನಗಳನಂತರ ದಿನಾರಿಯ ಇಷ್ಟದಂತೆ ದಿಲೇರನ ಸಂಗಡ ವಿವಾಹವಾಯಿತು. ಡಿಲೇರನ ಇಷ್ಟದಂತೆ ಸ್ವೇಲೀಂಜು ಇಲಾಖೆಯಲ್ಲಿ ಕೆಲಸವಾಯಿತು. ಡಿಲೇರನಿಗೆ ಹೊದಲಿಂದ ಸ್ವೇಲೀಂಜು ಇಲಾಖೆಯಲ್ಲಿ ಬಯಕ ಗೌರವಿದ್ದು ರಿಂದ, ಅಲ್ಲಿ ಕಾಣಸ್ವೀಬಲ್ ಆದರೂ ಆಗಿರಲು ಒಪ್ಪಿದನು. ಗುಲಾಂಷಾಹ ಹೀರಿಯ ನೊಕರಿಗಳ್ಲಿ ಗೌರವದ ಗೆಳಿಯನಾಗಿ ದ್ದನು. ಆತನ ಮಾತು ನಡೆಯುವಂತಿತ್ತು; ಆದುದರಿಂದ ದಿಲೇರನನ್ನು ಟೂರಫಿಕ್ ಕಂಟೊಲ್ ವಾಡುವ ಕೆಲಸದಲ್ಲಿ ನಿಯೋಗಿಸಬೇಕೆಂದು ಕೇಳಿ ಕೊಂಡಿದ್ದನು. ಕಾರಣವಿನ್ಯೇ-ಚೋಕದಲ್ಲಿ ಅವನು ಸಂಚಾರಿ ವಾರ್ಡನಗಳ ಮೇಲೆ ಎಚ್ಚರಿಕೆಯಿಟ್ಟು ಕೆಲಸಮಾಡುವುದನ್ನು, ಯಾವಾಗಲಾದರೂ ನೋಡುತ್ತಿರಬಹುದೆಂದೂ ಮತ್ತು ಅಧಿಕಾರಿಗಳ ಕಣ್ಣಿಗೆ ಅವನು ಬೀಳು

ತ್ತಿರುವನೆಂದೂ ಹಾಗಾದರೆ ದಿಲೇರನ ಭವಿಷ್ಯದ ಆಗುಹೋಗುಗಳಿಗೆ ಅನುಕೂಲವೆಂದೂ ಭಾವಿಸಿದ್ದರು.

ದಿನಾರಿಯು ಇಷ್ಟದಂತೆ ಗುಲಾಂಘಾಹರ ಬಂಗಲಿಗೆ ಸ್ವಲ್ಪ ದೂರದಲ್ಲಿ ಪುಟ್ಟಮನೆ ಬಾಡಿಗೆಗೆ ತಗೆದುಕೊಂಡು ಅಲ್ಲಿಂದು ಪುಟ್ಟ ಸಂಸಾರ ಹೂಡಿಯಾಯಿತು. ಅದೇ ಸಂಸಾರ ಪಾತೆಯಲ್ಲಿ ಪುಟ್ಟದಾದ ಒಂದು ಗುಲಾಬಿಯು ಉಂಟಾಗಿ “ಭೋಎಬಿ” ಎಂಬ ಹೆಸರಿಗೆ “ನೀ” ಎನ್ನು ತೀತ್ತು.

“ಭೋಎಬಿ” ಹಾಡದ ತುಂಟತನವಿಲ್ಲ. ಒಂದು ದಿನ ಪ್ರೋಲೀಸ್-ಪೇಟ್ ಬಿಷ್ಟೆ ಅದರಮೇಲೆ ಜೇನುತುಪ್ಪ ಸುರಿದು, ಸಿಹಿಯೇ ನೋಡಿದೆಂದು ಅವನೆ ಬಾಯಿಗೆ ತುರುಕಿತ್ತು. ಆ ದಿನ ಅಫರಾನ್ನು ಮೂರು ಗಂಟೆ ಹೊಡಿದಾಗಿತ್ತು. ಸರ್ಕಾರ್ ಡ್ರೌಟಿಗೆ ಪುನರೂ ಬರಬೇಕೆಂದು ಕರೆ ಬಂದಿತ್ತು. ಹೇಗೆ ಹೋಗುವುದು? ಪ್ರೋಲೀಸ್ ಇಲಾಖೆಯಲ್ಲಿ ಸಿಬಂಧ ಬಹೆಳ. ಹೇಳಿದ ತಕ್ಷಣವೇ ಹುಕುಂ ಪಾಲಿಸಬೇಕು. ಅದಕ್ಕೆ ಈಗ ಸರಿಯಾದ ದ್ರೆಸ್ಸೇ ಇರಲಿಲ್ಲ.

“ಅಯ್ಯೋ ಏನುವಾಡಿದೆಯೇ ಭೋಎಬಿ!” ಎನ್ನುತ್ತ ದಿಲೇರ ಅಳಲಾರಂಬಿಸಿಬಿಟ್ಟು. ಆಗ ಯಾವನಾದರೂ ಆಗ ಸನನ್ನ ಹುಡುಕಿ ಪೇಟ್ರಾ ಒಗೆಯಿಸಿ ಅನಂತರ ಇಸ್ತಿವಾಡಿಸಿ ಮತ್ತೆದನ್ನು ಯಾರ ಕೈಲಾದರೂ ಸುತ್ತಿಸಿಕೊಂಡು ಬರಬೇಕಾಗಿತ್ತು. ಈ ದಿನ ಹೊರಗಿನಿಂದ ಬರುವ ಅಧಿಕಾರಿಗಳ ಸಂಗಡ ಯಾರು ಯಾರು ಹಿರಿಯುರೆಲ್ಲಿ ಓಡಾಡುವರೋ ಕಾಣದಾಗಿತ್ತು. ಸ್ವಯಂ ಗುಲಾಂಘಾಹರೇ ಬರಬಹುದು. ಏನುವಾಡಿದರೆ ಸರಿಹೋದಿತೆಂದು ಪರದಾಡುತ್ತಿದ್ದಾಗ, ದಿನಾರಿಯು ಒಂದು ಸಲಹೆ ಕೊಟ್ಟಳು. ಆಗ ದಿಲೇರನು ಸ್ವಲ್ಪ ತೃಪ್ತನಾಗಿ ಅಗಸನ ಮನೆಗೆ ತೆರಳಿದನು—ಪೇಟೆದ ಪುನರವತಾರಕ್ಕೆ.

ಇತ್ತ ದಿನಾರಿಯು ಸರ್ಕಾರ್ ಡ್ರೌಟಿಗೆ ಇನ್ಯಾರನ್ನಾದರೂ ಕಳುಹಿಸೋಣವೆಂದು ತನ್ನ ನೇರಹೋರಿಯವರನ್ನುಲ್ಲ ವಿಚಾರಿಸಿದಳು. ಸರ್ಕಾರ್ ಸರದಾರರು ಯಾರೂ ಇರಲಿಲ್ಲ. ಇದ್ದವರೂ ಮನೆಯಲ್ಲಿರಲಿಲ್ಲ. ಆಗ ದಿನಾರಿಯು ತನಗಾಪ್ತಳಾದ ಬೀಬಿಯೊಬ್ಬಳ ಬಳಿ ಭೋಎಬಿಯನ್ನು ಬಿಟ್ಟು

ತನ್ನಾತನ ಬಟ್ಟಿಗಳನ್ನು ಗಂಟುಕಂಟಿಕೊಂಡು ಹುಕುಂ ಶಾಗದವನ್ನು ಕೈಗೆ ತೆಗೆದುಕೊಂಡು ತಂದೆಯ ಮನೆಗೆ ವೇಗವಾಗಿ ಹೋದಳು.

ಅಲ್ಲಿ ಅವಳಿಗೆ ಹಿಡಿತದೆಯಿಲ್ಲ. ಅಲ್ಲಿ ಒಳಗೆಹೋಗಿ ಮೈತ್ರೀಳದು, ಸಂಜೀಯ ಸೂರ್ಯನ ಕೆಡಿ ತಿರುಗಿ, ನಮಾಜ್ ಮಾಡಿ ಖುದಾ ಗಂಡಾಗುವ ಶತ್ರುಕೊಡಿಂದು ಬೇಡಿಕೊಂಡು ಗಂಡನ ಪೋಷಾಕನ್ನು ಧರಿಸಿ, ಅದರ ಮೇಲೆ ತನ್ನ ಕೂದಲನ್ನೂ ಹಣಿಯನ್ನೂ ಮುಚ್ಚುವಂಥ ಹ್ಯಾಟೊಂದನ್ನು ಇಟ್ಟಿಕೊಂಡು ಹೋರಟ್ಟಳು.

ಸರ್ಕಾರಿಗೆ ತಲುಪುವ ವೇಳೆಗೆ ಹ್ಯಾಟೆ ಸಮಯ ಮಾರಿತ್ತು. ಯಾರೋ ಹೋಸ ಕಾಂಸ್ಟೇಬಲೀಲ್ ಏನೋ, ಎಂದುಕೊಂಡು ಅಲ್ಲಿದ್ದವನು ಆರ್‌ಎಂಟ್‌ನೋಡಿ ದಾರಿಕೊಟ್ಟು, ಸೀಟ್‌ಹಾಕುತ್ತಾ ಬೀಡಿ ಹಚ್ಚಿ ಕೊಂಡು ಸಂತೋಷವಾಗಿ ಹೋರಟುಹೋದನು.

ಸಂಜೀ ಆರರಿಂದ ಏಳರವರಿಗೆ ನಿಲ್ಲಿವುದೇ ಕಷ್ಟವಾಯಿತು. ಬಾಡು ಕಚ್ಚಿದ ನೋವೂ, ಸೀರೆಯಮೇಲೆ ತ್ರೇನ್‌ಹಾಕಿದ ಸೆಬೆಯೂ, ಕ್ಯಾ ಅಲು ಗಾಡಿಸಿದ ದಣಿವೂ ಬಹುಳವಾಗಿತ್ತು. ಆಗಲೇ ಬರಬೇಕೇ ಪೋಲೀಸ್‌ ಸೂಪರ್ ಇಂಟಿಂಟ್‌, ತನ್ನ ತಂಡ ಗುಲಾಂಘಾಹರ ಸಂಗಡ ! ಕಾರು ಬಿಟ್ಟಿಕೊಂಡು ಹೋದವರು ಸ್ವಲ್ಪ ಮಾರದಲ್ಲಿ ನಿಂತು “ಹ್ಯಾಸಲ್” ಮಾಡಿ ದರು. ಸೂಪರ್ ಆಫೀಸರು ಸೀಸಿ ಉದಿದರೆ ಹೋಗಬೇಕೆಂದೇನೋ ಈಕೆಗೆ ಗೊತ್ತು, ಆದರೆ ಹೋಗುವುದು ಹೇಗೆ ? ಆ ಸರ್ಕಾರ್ ಗದ್ದಿಗೆ ಬಿಟ್ಟರೆ ಅವಳು ಗಂಡಾಳಲ್ಲ—ಈ ನೂತನ ಪೋಲೀಸ್ ! ಇನ್ನೊಮ್ಮೆ “ಹ್ಯಾಸಲ್ ಮಾಡಿ” ಸೂಪರ್ ಇಂಟಿಂಟಿಂಟರೇ ಕಾರಳದು ಬಂದರು. ಪೋಲೀಸ್ ವೇಶದ ದಿನಾರಿಯು ತನ್ನ ಮನಸ್ಸಿಗೆ ತುಂಬ ಧೈಯರ್ಹೇಳಿ ಕೊಂಡು, ದೇಹವನ್ನು ಹತೋಟಿಗೆ ತಂದುಕೊಂಡು ಗದ್ದಿಗೆಯ ಒಂದು ಹಂತ ಇಳಿಯುವವೇಳೆಗೆ ಆಫೀಸರ್ ಬಂದೇಬಿಟ್ಟರು ಅಲ್ಲಿಗೆ !

ದಿನಾರಿ ತನ್ನ ತಂದೆಯನ್ನು ನೆನೆದುಕೊಂಡು ನೆಟ್ಟಿಗೆನಿಂತು ಸೆಲ್ಫ್‌ಟ್ರೀ ಹೊಡಿದು ಜೀಬಿನ್‌ಂದ ತೆಗೆದು ಆರ್‌ಎಂಟ್‌ ಶಾಗದವನ್ನು, ಅವರ ಮುಂದೆ ಹಿಡಿದಳು ಹ್ಯಾಟೊಂದು ಜಗುಲಿಯ ಟೋಸಿಯಾಗಿದ್ದು ದರಿಂದ ದಿನಾರಿಯ ಶಾಡಿಗೆ ಕಣ್ಣಾಗಲೀ ಹಣಿಯಾಗಲೀ ಆಫೀಸರಿಗೆ ಶಾಣಿಸಲಿಲ್ಲ. ಆದರೆ

ಆಗತಾನೆ ಶರಟ್‌ ತೋಳನಿಂದ ನುಸುಳಿಕೊಂಡು ಬಂದು ಕರೀಪಟ್ಟಿ ಬಳಿಯೊಂದು ಮುಂಗ್ರೇಮೀಲೆ ತುಂಟ ಭೋಳಬಿಯ ಹಾಗೆ ನಿಂತಿತು. ಅಷ್ಟೇಸರು ಆ ತುಂಟಿಬಳಿಯನ್ನು ನೇಡದಿರಲಿಲ್ಲ, ದಿನಾರಿಯು ತನ್ನ ಕಂಬದ ಬಳಿಗೆ ತರುಗಬಂದು, ಒರಗಿನಿಂತು, ಆ ಬಳಿಗೆ ಬಂದು ಮುತ್ತುಕೊಟ್ಟು ತೋಳಿ ನೋಳಕ್ಕೆ ನೂಕಿಬಿಟ್ಟು, ಸೆಟ್ಟಿಗೆನಿಂತು ಸಲಾಂ ಮಾಡಿದಳು.....

ಇತ್ತೆ ಸೂಪರ್ ಸಾಹೇಬರು ಕಾರೀಳಗೆ ಹೋಗುತ್ತಿರುವಾಗ ಹೀಗೆಂದರೂ—“ಗಲ್ಲಿ ಹೋಗಯಾ! ಏಬಿ ಎಕ್ ಸಿಕ್ ಪಿ. ಸಿ. ಹೈ? ಸ್ನೇತೋ ಏ ಕೋನ್!”—ಉತ್ತರ ಹೋರಟ್ಟಿಹೋಯಿತು. ಇತ್ತೆ ಇನ್ನೊಬ್ಬ ಕಾಂಸ್ಪೇಬಲ್ ಬರುತ್ತಿರುವುದನ್ನು ಕಂಡು ದಿನಾರಿಯು ತನ್ನ ಮನೆಗೆ ಹೊರಟ್ಟಳು. ಹೊಸಬನು ಸರ್ಕರ್ ಮಾರನೇ ರಾಜನಾದನು.

ಇತ್ತೆ ದಿಲೀರನು ಮನೆಗೆ ಬಂದು, ಸೆರಿಮನೆಯಿಂದ ಭೋಟೀ ಗುಲಾಬಿಯನ್ನು ತಂದಿಟ್ಟುಕೊಂಡು ದಿನಾರಿಗಾಗಿ ಕಾದನು. ತನ್ನ ದ್ರುಸ್ಪಿಗಾಗಿ ಹುಡುಕಿದನು ಅಂತ್ಯೋ ಇನ್ನೇನುಗತಿ ಇವಲ್ಲಿ ತನ್ನನ್ನು ಹುಡುಕುತ್ತ ಅಗಸನ ಮನೆಗೆ ಹೋದಳೋ ಎಂದು ಮನದಲ್ಲಿ ಕುದಿಯುತ್ತ ಕುಳತಿದ್ದನು.

ಆಗ ಬಾಗಿಲಲ್ಲಿ ಯಾರೋ ಕೂಗಿದರು. ಮಬ್ಬ ಮಬ್ಬ, ರಾತ್ರಿಯ ಮುಂದಿನ ಮಂಕು ಮಬ್ಬ. ದನಿಯ ಪರಿಜಯವಾಗುವಂತಿದ್ದರೂ ಹಾಷ್ಟೋವಾಲ ಹೊಸವ್ಯಕ್ತಿ.

“ ಕೋಣಹೈ ಫೋರ್ ಮೇ! ದಿಲೀರ್ ಹೈ ಫೋರ್ ಮೇ? ಉನ್ನಾಸೇ ಬೋಲೀ ಅಬ್ಬಿಚ್ಚಾ ಜಾನಾವಡ್ ತಾಹೈ, ಸರ್ಕರ್ ಕೇವಾಸ್...” ಈ ಮಾತುಗಳನ್ನು ಕೇಳಿದೊಡನೆಯೇ ಒಳಗಿನ ಶಬ್ದವಲ್ಲಿ ನಿಂತುಬಿಟ್ಟು.

ಹೊಸ ವ್ಯಕ್ತಿಯು ಒಳಗೆ ಕಾಲಿಟ್ಟಿತು. ಭೋಬಿ ದುರ ದುರ ನೋಡಿ ಆ ವ್ಯಕ್ತಿಯ ಕಾಲುಗಳನ್ನು ಅಪ್ಪಿಕೊಂಡು “ಮಿಂ, ಮಿಂ,” ಎಂದು ಕೂಗಿ ಕೊಂಡಿತು.

ಪೋಲೀಸು ವೇಶಧಾರಿಯು ಮಗುವನ್ನು ಎತ್ತಿಕೊಂಡು ಅಡುಗೆ ಕೋಣಿಯ ಬಾಗಿಲಿಗೆ ಹೋಗಿ ನಿಂತಿತು. ಒಳಗೆ ನಿಶ್ಚಯ, ಮಗು ಭೋಟೀ ಗುಲಾಬಿಯು ಕೊಂಕುಳಿಂದ ಇಳಿದುಹೋಗಿ ಒಳಗಿದ್ದ ವ್ಯಕ್ತಿಯನ್ನು ಹಿಡಿ

ದೇಹದು ತಂದಿತು. ಆತ ತಲೆತಗ್ಗಿ ಸಿಕೊಂಡಿದ್ದನು. ಭೋಬಿಯು ಪುನರು ಹೊಸವೇತಧಾರಿಯ ಮೈಮೇಲೀ ಹತ್ತಿ ತಲೆಯಮೇಲಿನ ಹ್ಯಾಟನ್ನು ತಾನಿಟ್ಟುಕೊಂಡಿತು. ಆಗ ಕಿಲಕಿಲ ನಗುವಿನ ಶಬ್ದ ಕೇಳಿತು.

ದಿಲೇರನು ತಲೆಯೆತ್ತಿನೊಡುತ್ತಾನೆ. ಎದುರಲ್ಲಾರು? ಇನ್ನಾರು—ದಿನಾರಿನೂರ್ ! ಆಗ ಆತನಿಗೆ ಆಗಿದ್ದ ಭಯವೆಲ್ಲ ಕರಿಹೊಗಿ ಅನಂದದ ಹೊಳಹಿಟ್ಟು.

ಹೀಗೆ ದಿನಾರಿಯು ತನ್ನ ಗಂಡನ ಸೇವೆಮಾಡಿ, ಆತನ ಗಾರವವನ್ನು ಉಳಿಸಿದಳು.....

ಕೊಂಚಕಾಲವಾದನಂತರ ದಿಲೇರಖಾನನಿಗೊಂದು ಪತ್ರ ತಲುಪಿತು. ಅದರಲ್ಲಿ :—

“ದಿಲೇರ, ನೀವಿಬ್ಬರೂ ಆನಂದವಾಗಿದ್ದೀರಿ. ನನಗೆ ಅಷ್ಟೇ ಬೇಕಾಗಿತ್ತು. ನಾನು ಇನ್ನು ಮುಂದೆ ಪರದೇಶಗಳಿಗೆ ಹೋಗಬೇಕಾಗಿದೆ. ನೀನೂ ದಿನಾರಿಯೂ ಇಲ್ಲೆಬಂದು ನಿಲ್ಲಬೇಕು. ಈ ಬಂಗಲಿಯೆಲ್ಲ ನಿಮ್ಮದು ನಾನೂ ನಿಮ್ಮವನೇ ಆಗುತ್ತೇನೇ—ನೀವಿಬ್ಬರೂ ಒಷಿದರೆ ನೀನಿನ್ನು ಪ್ರೋಲೀಸ್ ನೌಕರಿಯಲ್ಲಿರಬೇಕಾಗಿಲ್ಲ. ನಾಳೆ ಶುಕ್ರವಾರ ನಿನ್ನ ಡಾಕ್ಟರೀ ಮುಗಿಸಿ, ನಾನು ಕಳುಹಿಸಿರುವ ಈ ಹೊಸ ಬಟ್ಟಿಗಳನ್ನು ಧರಿಸ, ಮನೆ ಯಲ್ಲಿ ನವಾಜ್ ಮಾಡಿ ಅಷ್ಟೇಸಿನಲ್ಲಿ ನಿನ್ನ ಹಿರಿಯಧಿಕಾರಿಗಳಿಗ ಹೇಳಿ ಹೊರಟುಬಾ, ನಿನಗೆ ಇವ್ವಿದ್ದರೆ, ಒಂದು ಆಕಾಶವಿಮಾನವನ್ನೇ ಕೊಂಡು ಕೊಳ್ಳಬಿಯಂತೆ, ನಿನ್ನ ಸಂಗಡ ಪ್ರಪಂಚದಲ್ಲಿಲ್ಲ ತಿರಗಿಬರುವೆಯಂತೆ, ದಿನಾರಿಯನ್ನು ಮಾತ್ರ ನೋಯಿಸಬೇಡ. ಅವಳು ತಾಯಿಯನ್ನೇ ಕಂಡರಿಯಳು, ಅವಳೊಂದು ದಡ ಹತ್ತಿದುದನ್ನು ಕಾಣಬೇಕೆಂದಿದ್ದ ನನ್ನಾಸೇ ಪೂರ್ವೀಸಿತು. ಭೋಳಿ ಗುಲಾಬೀ ಎದುರಿಗಿದ್ದರೆ ನನಗೆ ಪರಮಾ ನಂದ. ನನ್ನ ಪಶ್ಚಯ್ ನಿನ್ನದು. ನಿಮಗೆ ಇನ್ನು ಮುಂದೆ ಬದುಕಿಬಾಳಲು ತುಂಬಾ ದಿನಗಳಿವೆ. ಖಂಡಾ ನಿಮಗೆ ಪರೋಪಕಾರದಲ್ಲಿ ಮಸ್ಸ ಕೊಡಲಿ.” ಈ ಕಾಗದವನ್ನು ಓದಿಕೊಂಡವರು, ಅವರಿಬ್ಬರೂ ಗುಲಾಂ ಘಾಕರ ಬಂಗಲಿಗೆ ಶುಕ್ರವಾರ ಸಂಚೇ ತಲುಪಿದರು.

ಬಡವರ ಬಡತನದ, ಪಾಷಿಗಳ ತಬ್ಬಲಿತನದ, ಕುಂದುಕೊರತೆ ಗಳನ್ನು ಅರಿತವನಾದ ದಿಲೀರಖಾನನು ಅಲ್ಲಿ ವಾಸವಾಗಿದ್ದಾನೆ. ಅದೇ ಮನೆ! ಹಸಿದವರು ನೋಂದವರು ಅಲ್ಲಿಗೆ ಹೋಗಿ! ಅಲ್ಲಿ ಕಚ್ಚುವ ನಾಯಿಗಳಲ್ಲ! ಇದೇ ಅವರ ಮನೆಯ ತಂತಿ ನಿಳಾಸ :—

“ಮಹಲ್ ದಿನಾರಿ ಗುಲಾಂ.”



ಇ. ಸ್ನಿಗ್ದಂಗ್

[ಗಿರಿಯಪ್ಪ ಗೋವಿಂದ ಮುದ್ರಣಾಲಯಕ್ಕೆ ಬರುತ್ತಾನೆ. ಮುದ್ರಣಾಲಯ ಪಲ್ಲಿ ಟೆಲಿಫೋನು ವೊದಲಾಗಿರುವ ಅಷ್ಟೀಸು. ಹೆಸರಿನ ಹಲಗೆ ದೊಡ್ಡದಾಗಿರುತ್ತೆ. ಅದನ್ನು ಓಮತ್ತು ಒಳಗೆ ಬರುವನು.]

ಗಿರಿಯಪ್ಪ :—ಇದೇನೇ, ಗೋವಿಂದ ಮುದ್ರಣಾಲಯ ! ಯಾಕೇಂದೆ ಇಷ್ಟು ದೊಡ್ಡ ಬೋಧು ಈ ಪ್ರೇಸ್‌ಗೆ ಓಹೋ, ಸೇನೆದವರ ಮನದಲ್ಲ. ಬಂದೆಯ ಗೋಂದು, ಗೋಂದಪ್ಪ, ಇದೇನು ಇಲ್ಲಿ ಇದ್ದಬಿಟ್ಟಿದ್ದಿ ? ಯಾಕೆ ತಪ್ಪಿಸಿಕೊಳ್ಳುವುದಕ್ಕೆ ಗಂಟೆ ಗೋತ್ತಾಗಲಿಲ್ಲವೆ.

ಗೋವಿಂದಪ್ಪ :—ಎನೋ ಗಿರಿಯಪ್ಪ ನೀನೂ ಬಂದು ಹಾಷ್ಯಮಾಡುತ್ತಿರು ? ಮೊಳೆ ಜೋಡಿಸುವರಿಲ್ಲ, ವಿಷನ್ ತುಳಿಯುವರಿಲ್ಲ, ಬಂದು ಹೋಗುವ ಜನ ಬಹು ಹೆಚ್ಚಾಯ್ತು. ಸುಳ್ಳೇ ಹೇಳಬಾರದು ಎಂತ ನನ್ನ ಹಟ್ಟ. ಈ ಗಡಿಯಾರ ಸರಿಯಾಗಿದ್ದರೆ ಅದಾದರೂ ಎಚ್ಚರಿಕೆ ಕೊಡುತ್ತಿತ್ತು. ನಿನ್ನ ನಿಂತು ಹೋಯಿತು. ಸರಿಮಾಡಿಕೊಡೊ ನಿನ್ನ ಗುಮಾಸ್ತಗಿರೀ ಲೇಖಣಿನ ಹಾಗಿಟ್ಟು. ಹೀಗೆ ಬಾ, ಇಕ್ಕುಳ ಹೀಡಿದು ನನ್ನ ಶಾಲದ ಕೂಸಿಗೆ ಜೀವಕೊಡು. ನೀ ಕೇಳಿದ್ದಿಲ್ಲ ಕೊಡುತ್ತೇನಯ್ಯ. ಏನೋ ಗಿರಿ !

ಗಿರಿಯಪ್ಪ :—ಹಾಗೆ ಬಾ ತಮ್ಮ ! ಮಾಡಿಕೊಡೋಣಂತೆ ಗಡಿಯಾರದ ರಿಪೇರಿ. ಅದರೆ ವೊದಲು ಹೇಳು, ನನ್ನಾಕೆ ಪುಸ್ತಕ ಏನಾಯ್ಯ, ಎಲ್ಲಿಗೆ ಬಂತು, ಅದು ಈ ದಿನವೇ ಬೇಕಂತೆ. ಅಚ್ಚುಮಾಡ

ದಿದ್ದರೆ ಅಪ್ಪೇ ಹೋಯೊತ್ತೀ ಅಚ್ಚುತಾ, ನೀನು ಥೇಟ್ಟು ಗೋಂದು ಕಡ್ಡೊ ಗೋಂದು, ಬ್ಯಂಕ, ಅಂಟ್ಲು! ನಿನ್ನ ಬಲೆ ಒಳಗೆ ಕಾಲಿಟ್ಟು ಕೆಟ್ಟಿನಾನು. ನನ್ನ ಜೀವ ಇಲ್ಲಿ ನೀನು ಹೀರುತ್ತಿ ಅಲ್ಲಿ ನನ್ನ ಮಾನ ಆಕೆ ಹಿಂದುತ್ತಾಳೆ. ಚಂದ್ರಾವಳಿ ಇವ್ವು ಹೊತ್ತಿಗೆ ಅಚ್ಚಾಗಿದ್ದರೆ ಸಾಮಿರಾರು ಪ್ರತಿ ಖಚಾಗಿ ಹೋಗುತ್ತೆನ್ನು. ಅದಿರಲಿ ಗಡಿಯಾರ ಯಾವದು, ರಿಪೇರಿಗೆ ಏನು ಕೊಡುತ್ತಿ? ಅದರ ರಿಪೇರಿ ಭಾಜುಂ ಮಾತ್ರ ನಂದಳ್ಳ. ಅದೇ ಬೇರೆ ಲೆಕ್ಕೆ ನೋಡಬೇ.

ಗೋವಿಂದಪ್ಪ:—ಅದೇನು ಸ್ತ್ರೀ ಧನಪೋ! ಹಾಗೇ ಆಗಲಿ: ಧಾರಾಳವಾಗಿ ಕೊಡೊಣ. ಹದಿನೈದಳ್ಳ, ಇಪ್ಪತ್ತು ರೂಪಾಯಿ ತಗೊ ಶ್ಯಾಯ್ಯ. ಅದಕ್ಕೆಲ್ಲ ತಗಲುವವ್ಯು ಶಕ್ತಿವರ್ಧಕವೆಲ್ಲ ನಾನೇ ಒದಗಿಸಿಬಿಡು ತೇನಯ್ಯ. ಒಂದೇ ರಾತ್ರೀಲಿ ಗಡಿಯಾರ ಸರಿಮಾಡಿ ವಾಪಸುಮಾಡು ನಿನ್ನ ದಮ್ಮಯ್ಯ.

ಗಿರಿಯಪ್ಪ:—ನಿನ್ನ ಕೆಲಸಾಂದರೆ, ಅದೇನೆಲ್ಲ ದಮ್ಮಯ್ಯಗುಡ್ಡೆ ಹಾಕುತ್ತಿಯೋ ಗೋಂದೂ! ನನ್ನಾಕೆ ಪುಸ್ತಕ ನಿನ್ನೀ ಪ್ರೇಸ್‌ಗೆ ಬಂದು ಎಷ್ಟು ದಿನವಾಯೊತ್ತೀ ಹೇಳು ನೋಡೊಣ. ಬಂದ ಬಂದಾಗೆಲ್ಲ ಮುದ್ದು ಮುದ್ದಾಗಿ ಮಾತಾಡುತ್ತಿ. ಗೋಂದು ಎಂದರೆ ಗೋಂದೇ ನೀನು!

ಗೋವಿಂದಪ್ಪ:—ಲೋ ಗಿರಿ ನಿನ್ನಿಲ್ಲದ ಇದ್ದರೆ ನಾನೆಲೊ! ಗಿರಿಯಿದ್ದರೆ ಗೋವಿಂದ ಅಲ್ಲವೇ? ನಿನ್ನ ಹತ್ತಿರ ಬಂದಾದರೂ ಸರಿಯಾದ ಸುಳ್ಳ ಹೇಳದ್ದೇನೆಯೆ?

ಗಿರಿಯಪ್ಪ:—ಓಹೋಹೋ! ಒಂದೇ ಎರಡೇ ಬಗೆ ಸುಳ್ಳ? ನೂರಂಟುಬಗೆ ಸುಳ್ಳವೇ ನಿನ್ನಲ್ಲಿ. ಪ್ರಸಾಯಾಥ ಪ್ರೇಸ್‌ನ್ನ ಮಾಲೀಕವದನೇ ಸಾನಂದಮಾಸ್ತೇನ್ಯತಂ—ಎಂದೇ ಇರಬೇಕಾಗಿತ್ತು. ಆ ಸುಳ್ಳನ ಮೇಲೆ ಬರೆದಿರುವ ಆ ಶೈಲ್ಲೀಕದ ಕಡೆಯ ಸಾಲು.

ಗೋವಿಂದಪ್ಪ:—ಲೋ ಗಿರಿ! ಅಂತು ನಿನ್ನ ಚಂದ್ರಾವಳಿ ಮುಟ್ಟಿದ್ದಕ್ಕೆ ನನ್ನ ಕೊರಳಿಗೆ ಅನ್ನತಾವಳಿ ನೇತು ಹಾಕಿಬಿಟ್ಟೆ! ನಂದೇ ತಪ್ಪೇ ಅಥವ ನನಗಿರುವ ಸಾವಿರ ತೊಂದರೆಯ ತಪ್ಪೇ. ಕ್ವಾಂಸಯ್ಯ, ತಪ್ಪು ಯಿತಂಯ್ಯ!

ಗಿರಿಯಪ್ಪ:—ಇರಲಿ ! ಬೆಲಿಫ್ಫೋನು ಬಳ ನಡಿ, ಈದಿನ ನಮ್ಮ ಕೂಸಿಗೆ ಹುಟ್ಟಿದ ಹೆಚ್ಚು. ಈಗಾಗಲೇ ಎಷ್ಟೋ ಹೊತ್ತಾಗಿ ಹೊಗಿದೆ. ಬೇಗಬೇಗ ಹೊಗಬೇಕು ಮನೆಗಿ. ನಿನ್ನ ಹತ್ತಿರ ಏನಾದರೂ ಕಾಂಚಾಣ ಇದ್ದರೆ ಕೊಡೊನ್ನು, ಮನೆಗಿ ಹೊಗೊಣ ನೇವೇದ್ದುಕ್ಕೆ, ರಥ ತರಿಸೊಣ !

ಗೋವಿಂದಪ್ಪ:—ಒಂದು ಬಿಡಿಕಾಸಿಲ್ಲ ! ವಿನ ತಗೊಳ್ಳೋಕ್ಕೂ ಕಾಸಿಲ್ಲ ! ನನ್ನ ಮುದ್ರಾಲಯದಲ್ಲಿರೋ ದೇವತೆಗಳಿಲ್ಲ ಸ್ನೇಹಿದ್ದು ಕಾಣಿಕೆ ಇಲ್ಲಾಂತ ನನ ನೋರಿಗೆ ಮಂಗಳಾರತಿ ಮಾಡಿದ್ದ ನೀನು ನೋಡಲಿಲ್ಲ ವೇನೋ ! ಹೊಗಲಿ, ನಿನ್ನ ಕೂಸಿನ ನಾಮಃಧೇಯ ! ವರ್ಧಂತಿಮಾಡಿಸಿ ಕೊಳ್ಳೋ ಪುಟ್ಟ ಬುದ್ಧಿಯವರ ನಾಮಕರಣವೇನೋ ?

ಗಿರಿಯಪ್ಪ:—ರೇಡಿಯೋ ಕಣಯ್ಯ ಅದರ ಹೆಸರು ! ಅದು ಹುಟ್ಟಿದ ಮೇಲೆ ನಮ್ಮಾಳ್ಬಿರ ಸದ್ಗೂ ಉಡಿಗಿಹೋಯ್ತು. ಅದರದೇ ಸದ್ಗೂ ಎಲ್ಲೆಲ್ಲೂ ಯಾವಾಗಲೂ !

ಗೋವಿಂದಪ್ಪ:—ಹಾಗಾದರೇನು, ಒಂದೊಂದು ಸಾರಿ ರಾಗಹಿಡಿ ದರೂ ಒಂದೊಂದು ದೇಶದ್ದೇನು ಒಳ್ಳೆ ಹೆಸರು ಹಾಹಾಹಾ ! ರೇಡಿಯೋ ! ಹಾಹಾಹ !

ಗಿರಿಯಪ್ಪ:—ನಿನ್ನೂ ಈದಿನ ಕರಕೊಂಡು ಹೋಗುತೇನೆ ! ಅದೇ ಶಿಕ್ಕೆ ನಿನಗ ! ಸೀನು ಬೇಡಾಂದರಿ ಬಿಡೆ ! ನನ್ನ ರೇಡಿಯೋ ಕೂಸನ್ನೂ ನೋಡು, ಅದರ ಒಡತಿನೂ ನೋಡು. ನಿನ್ನ ಸಮಾಧಾನದ ಮಾತೆಲ್ಲ ಅದೇನಿದೆಯೋ ಅದೆಲ್ಲ ಅಲ್ಲೇ ಹೇಳಿಕೊ. ಚಂದ್ರಾವಳಿನ ಅಚ್ಚುವಾಡುತ್ತೇ ಪುಸ್ತಕ ಕಳಿಸಿಬಿಡುತ್ತೇ ಎಂತ ಆಕೆ ಕಾದಿದಾಳಿ ಅಲ್ಲಿ. ನನಗಂತು ಮನೆಗಿ ಈದಿನ ಬರೀ ಕೈಲಿ ಹೋಗುವ ಧೈರ್ಯವೇ ಇಲ್ಲ.

ಗೋವಿಂದಪ್ಪ:—ಬರುತೇನಪ್ಪ ! ತಾಯಿಂದರ ಹೈದರಯ ತಂಪಾಗಿರುತ್ತೆ. ಅಲ್ಲೇ ಹೇಳಿಕೊತೇನಪ್ಪ. ನಡಿಲಾರೆ ನೋಡಪ್ಪ. ನನ್ನ ಗಡಿಯಾರ ಹೇನೋ ಹಾಗೇ ನಾನೂ ಕೂಡ—ನಿಂತಲ್ಲೇ ನಡಿಯೋ ಸ್ವಭಾವ ನನ್ನದು.

ಗಿರಿಯಪ್ಪ:—ಆಗಲೋ ಹಾಗೇ ಆಗಲಿ, ಫೋನುಬಳಿ ಹೊಗಿ

ಮಾತಾಡಿಸೋಣ. ಮನೆಯಲ್ಲಿ ಏನಾಗಿ ಹೊಗಿದೆಯೋ ಕಾಣಿ.

ಗೋವಿಂದ :—ಮಕ್ಕಳ ತಾಯಂದಿರು ಮನೆ ಮನೆಯಲ್ಲೂ ಇರೋ ವರೀಗೂ ಪರವಾಯಿಲಾಪ್ಯ ಏನೇನೂ ಬೆದರಬೇಡ ಅವರಲ್ಲಿ ಭಕ್ತಿ ಇಟ್ಟು ಅವರನ್ನೇ ನಂಬಿದರೆ ಇಹದಲ್ಲಿ ಸ್ವರ್ಗ.

ಗಂಯಪತಿ :—ಪೋನು ಮುಟ್ಟಿ ಕರೀಬೇಕಾದರೇ, ಬೆದರಿಕೆಯಾಗುತ್ತೆಲ್ಲ. ಕೈ ನಡುಗುತ್ತೆ. ಎಂಟು, ನಾಲ್ಕು, ಎರಡು, ಎಂಟು, ಆರು! ಯಾರು!, ಸರಿ ಸರಿ ನಮ್ಮ ನೆರಿಮನೆಯವರಲ್ಲವೆ, ಸರೀರ ದಯವಿಟ್ಟು ನಮ್ಮ ಮನೆಯವರನ್ನ ಕರೀತಿರಾ! ನಾನು ಇಲ್ಲೇ ಇದ್ದೇನಲ್ಲ..... ನಮ್ಮಕೆಯನ್ನ ದಯಮಾಡಿ ಕರೀರ, ಕಾದಿರುತ್ತೇನ್ನೀ, ಬೇಗ ಬರಹೇಳಿ.....ಬಂದೆಯಾ, ಕಾವ್ಯ, ಏನು ಮಾಡೋಣ? ಈದಿನ ನಿನ್ನ ಉಟ್ಟದ ಹೊತ್ತಿಗೆ ನಾನು ಬರಲಾರೆ. ನೀವೆಲ್ಲ ಉಟ್ಟಮಾಡಿ, ನಾನು ಗೋವಿಂದರಾಯರನ್ನ ಕರಕೊಂಡು ಬರುತ್ತೇನೆ.....ಎಲ್ಲ ಇದ್ದಂತ್ತು? ಇಷ್ಟುಹೊತ್ತೂ ಹೇಳಿ ತಿರುಗಬಂದು ಇಲ್ಲೇ ಈ ಮುದ್ರಾರಾಕ್ಷಸನ ಕೇಂಟಿಯಲ್ಲಿ ಸೇರಿಕೊಂಡಿದ್ದೇನೆ. ಚಂದ್ರಾವಳಿ ನನ್ನ ಸಂಗಡ ಬರುವಂತಿಲ್ಲ. ಇನ್ನೂ ಮೇಲು ಹೊಡಿಕೆವರೆಗೆ ಬಂದಿಲ್ಲ. ಅದಿಲ್ಲದೆ ಚಂದ್ರಾವಳಿ ಈಗ ನಿನ್ನ ಬಳಿ ಬರುವಂತಿಲ್ಲ. ಇಲ್ಲಿರುವಾತ ಅಚ್ಚಿಹಾಕೊಲ್ಲಿ, ಕಚ್ಚಿಹಾಕುಲ್ಲ! ಈ ಗೋವಿಂದಣ್ಣ ಶಾಗೆಯೂ ಅಲ್ಲ ಹುಲಿಯೂ ಅಲ್ಲ, ಧೀಟು ನರಿ. ಈಗ ರಪೇರಿಗೊಂದು ಗಡಿಯಾರ ತರಲೇ, ಸರಿ. ನಮ್ಮ ಗೋವಿಂದಪ್ಪ ರೀಡಿಯೋ ನೋಡಬೇಕಂತೆ. ಅವನೂ ಬರುತ್ತಾನೆ. ಹೊತ್ತಿಗೆ ಸರಿಯಾಗಿ ಬರಬೇಕೆ? ಟ್ರಾಕ್ಸಿಮಾಡಿಕೊಂಡು ಬರುವಷ್ಟು ಪಶ್ಚಯ ಎಲ್ಲಿದೆ. ಹೋನುಮಾಡಿದರೆ ಬರುತ್ತೇ, ದಿಟ್ಟ, ಆದರೆ ಮುಂಗಡ ಹಣ ಬೇಕಲ್ಲಿ ಅಯ್ಯ್ಯಾ, ನಿಮ್ಮ! ಎಂದರೆ ನಾನೇನು ಮಾಡಲೇ? ಇಲ್ಲಿ ಯಾರ ಜೀಬಲ್ಲೂ ಹೆಣವಿಲ್ಲ. ಗೋವಿಂದನೇ ಅವನು ಮುದ್ರಣ ಮಾಡುವುದೆಲ್ಲ ಓದಬಾರದಹಾಕಿಗಳೇ, ನೋಟಗಳಲ್ಲ. ಅವನಿಗೂ ಪರದಾಟ ಪಾಪ. ಏನು ನನ್ನ ಅಂಗಿಯಲ್ಲಿ! ನಾನು ಹಳೇ ಅಂಗಿ ಹಾಕಿಕೊಂಡು ಬಂದಿದೆನೆ. ಇದರಲ್ಲೇ ಇದೆಯೆ? ಸರಿ ಎಲ್ಲಿ ಒಳಗಡೆ ಜೀಬಲ್ಲೇ? ಅದನ್ನ ಹೊಲಿದೇ ಬಿಟ್ಟಿದ್ದೀ ಯಲ್ಲ ರೀತ್ಯಾದಾರದಲ್ಲಿ! ದಾರ ಕೀಳಲೇ, ಹೂ, ಎಳೆದ ಒಳಗಿದೆ ಬಂದು

ನೋಟು ಹತ್ತುರೂಪಾಯಿ ನೋಟು ! ಯಾವಾಗ ಇಟ್ಟಿದ್ದೀನೆ ಇಲ್ಲಿ ನಾನು ? ನಾನೆಲ್ಲವೇ ? ತನ್ನಯುತ್ತ ನೀನೋಡೋ, ಆಗಲಿ ! ಸಾಹಿ: ಚಾರ್ಚ ಹೆಂಡರೆ ಗಡಿ ಯಾರ ರಿಪೇರಿವಾಡಿದ್ದಕ್ಕೆ ಬಂತೇ ? ಬಿಡು ಈ ಸಮಯಕ್ಕೆ ಸಿಕ್ಕಿತ್ತಲ್ಲ. ಗಮಘಮವಾಸನೆ ಫೋನೆಲ್ಲೂ ಬರುತ್ತಲ್ಲ ? ನಿನ್ನ ಧನಿಯಲ್ಲೇ ಆವಾಸನೆ ಇದೆಯೋ ಏನೋ ಯಾವುದಾದರೂ ವಾಹನದಲ್ಲಿ ಇಕ್ಕೊಂದು ಬರುತ್ತೇನೆ. ಇದೋ ಹೊರಟಿ ಜೈ ಪತಿಪಾವನಿ ಕಾವೇರಿ !ಗೋಂದು, ಏ ಗೋಂದೂ, ನಿನ್ನ ಗಡಿಯಾರದ ರಿಪೇರಿಗೆ ಏನೇನು ಸಾಮಾನು ಕೊಡಿ ಸುವೇ ಕೊಡಿಸು. ಅದರ ಸ್ವಿರಂಗೇ ಕಿತ್ತುಹೊಗಿದೆ. ಅದನ್ನು ಮತ್ತಿ ಒಳಗಿಡಬೇಕಾದರೆ ಕೇಳು ಬಲ ಉಡುಗುತ್ತೆ ನನ್ನ ಕರುಳೇ ಎದುಬರುತ್ತೆ. ಇಡೀ ರಾತ್ರಿ ಕೂತು ಸರಿಮಾಡಬೇಕು ನೋಡು. ಅಲ್ಲದೆ ರಿಪೇರಿ ಭಾಜೆಗೆ ಬಿಲ್ಲು ಬೇರೆ ಒಂದೇ ಬರುತ್ತೆ, ಇಪ್ಪತ್ತು ರೂಪಾಯಿ ಸಿದ್ಧವಾಗಿರಲಿ.

ಗೋವಿಂದಪ್ಪ :—ಆಗಲೋ ಆಗಲಿ ! ನೀನು ಯಾವುದಾದರೂ ಗಾಡಿ ನೋಡು, ನಾನು ಉಳಿದ ವಿಚಾರ ನೋಡುತ್ತೇನೆ. ಬೇಗ ಹೋಗೋ ಗೋಣ. ನಿನ್ನ ರೇಡಿಯೋ ಮರಿ ಹಸೇಮೇಲಿದ್ದಾಗಲೇ ಹೋಗೋಗೋಣ ! ಅವನಿಗೋಂದು ಉಡುಗರೆ ಕೊಡೋಣಂತೆ.

೨

[ಕಾವೇರಮ್ಮು ಮತ್ತು ಗಿರಿಯಪ್ಪ ಇಪ್ಪರೂ ಇದ್ದಾರೆ ಮನೆಯಲ್ಲಿ. ರೇಡಿಯೋ ಅವರ ಕೂಸು. ಮೇಜಿನ ಮೇಲೆ ಗಡಿಯಾರದ ಸಾಮಾನು. ಒಂದು ಗಡಿಯಾರ ದೊಡ್ಡದು.]

ಕಾವೇರಮ್ಮು :—ಅಲ್ಲಾಂದೇ ನಿನ್ನೇದಿನ ಅದೇನು ಹಾಗೆ ಮಾಡಿದಿಂ. ಎಲ್ಲರ ಮುಂದೆ ಮಾನ ಕಳಿಬಾರದು ಎಂತ ಸುಮ್ಮನಿದ್ದೇನ್ನಿ. ಈಗ ಒಕ್ಕೇ ಮಾತನಲ್ಲಿ ನನ್ನ ಕಳ್ಳು ಜೀಬಿನ ಸಾಲ ಅದರ ಮೇಲಿನ ಸರಳಬಡ್ಡಿ, ಸುಸ್ತಿಬಡ್ಡಿ ಎಲ್ಲ ಉಪಾಗಿ ಒಂದೇ ಗಂಟ್ಲಿ ಕೊಡುತ್ತೋ ಇಲ್ಲವೋ. ಈ ಕ್ಷಣವೇ ಅದೆಲ್ಲಬೇಕು. ಪುನಹಾ ನಮ್ಮ ಬ್ಯಾಂಕಿಗೆ ಆ ಹಣ ಸೇರಿಸಬೇಕು.

ಗಿರಿಯಪ್ಪ:—ಗಡಿಯಾರ ಹೊತ್ತುಕೊಂಡು, ಗೋವಿಂದಪ್ಪನ್ನು ಕರಕೊಂಡು ನಡುರಾತ್ರಿ ಹೊತ್ತಿಗೆ ನಡುಕೊಂಡೇ ಬರುತ್ತಿದ್ದೆ. ನಿನ್ನ ಕಳ್ಳಜೀಬಿನ ಹಣ ಸಿಗದಿದ್ದರೆ. ಆಗ ನೇರು ನಿನ್ನ ಮಜ್ಜಿಗೆ ಹುಳಿ, ನಿನ್ನ ಖೀರು, ನಿನ್ನ ಸಚ್ಚಾಭಾತೆಲ್ಲ ತಿನ್ನೊಂಬಿಲ್ಲದೆ ಮೂಲೆಹಿಡಿದು ಗೋಳಾ ದುತಿದ್ದುವು. ಇವ್ವರ ಮೇಲೆ ನಿನ್ನ ರೇಡಿಯೋ ವರ್ಧಂತಿಗೆ ಕಾತರಿಸಿ ಕರೆಸಿಕೊಂಡೆ. ಅಷ್ಟುದೆ, ಮನೆ ಗಂಡಸರನ್ನ ಆತಿಥಿಗಳ ಹಾಗೆ ಕಂಡು ಕೊಳ್ಳಬೇಕಂತೆ. ಅದೆಲ್ಲ ತಿಳಿದು ತಿಳಿದೂ ಹೀಗೆ ಪೀಡಿಸ್ತಾ ಇದ್ದೀಯಲ್ಲ!

ಕಾವೇರಮ್ಮು:—ವಾವ ಆತಿಥಿಗಳಾಗೇ ಇರಿ. ಆತಿಥಿಗಳನ್ನೇ ಲ್ಲಾ ಕಳಿಸಬಿಟ್ಟುಹಾಗೆ ನಿಮ್ಮನ್ನೂ ಆ ರಾತ್ರಿ ಕೊಂಗಟಿದ್ದರೆ, ಆಗ್ಗ ಗೋತ್ತಾಗು ಶ್ರತ್ತು ನಮ್ಮ ದೇವರ ಸತ್ಯ.

ಗಿರಿಯಪ್ಪ:—ಸಾಕು ಎಳ್ಳಿ ಹುಡುಗಿ ಹಾಗೆ, ಹೀಳಿದ ಮಾತೇ ಹೇಳುತ್ತಿ. ಈ ರಾತ್ರಿಯಾದರೂ ಆ ಗಡಿಯಾರ ಸರಿಮಾಡಬೇಕು. ನಿನ್ನ ಸಹಾಯವೇನಾದರೂ ಉಂಟೇನು ಈ ಕೆಲಸಕ್ಕೆ?

ಕಾವೇರಮ್ಮು:—ಸಹಾಯ ಬೇಕೋ? ನಾನು ರೇಡಿಯೋ ಮಲಗಿಸಿ ಕೊಂಡು ಮಲಗಿಬಿಡುತ್ತೀನೆ. ಮನೆಯಲ್ಲಿ ಗದ್ದಲವೇ ಆಗದಂತೆ ಕಾದು ಕೊಳ್ಳತ್ತೀನೆ. ನಾನು ಒಂದರೆ ನಿಮ್ಮ ಸಾಮಾನೆಲ್ಲ ಹಾಳಾಗುತ್ತೆ ಅದಕ್ಕೇ ದೂರ ಇದ್ದು ಸಹಾಯಮಾಡೋಣ ಎಂತ ಯೋಚನೆ.

ಗಿರಿಯಪ್ಪ:—ಅವ್ಯಕ್ತೇವವ್ಯಾಗುತ್ತೀತಿ ಅವ್ಯೇಭಾಜುಂನಿನಗೆ ನಿನ್ನ ವಾಲಿಗೆ.

ಕಾವೇರಮ್ಮು:—ಓಹೋಹೋ! ನಿಮ್ಮ ಗಡಿಯಾರ ಕೊಟ್ಟ ಕೊಟಾಂದು, ಅದರ ರಿಪೇರಿ ಭಾಜಿನಲ್ಲಿ ನನ್ನ ವಾಲಿನ ಹಣಬಂದು— ಅಯ್ಯಾ ನೋಡಿಕೊಳ್ಳೋಣ ಬಿಡಿಂದ್ದೆ!

ಗಿರಿಯಪ್ಪ:—ಹಾಗೆನ್ನಬೇಡ ಚಾಜುಂ ತುಂಬ ಬರುತ್ತೀ! ಇನ್ನು ಮೇಲೆ ಒಂದರ ಮೇಲೆ ಒಂದಲ್ಲಿ ನೂರೆಂಟು ಗಡಿಯಾರ ತಂದು ಸರಿಮಾಡಿ ಕೊಟ್ಟು ತುಂಬ ಹಣ.....

ಕಾವೇರಮ್ಮು:—ತುಂಬಹಣ, ತಂಬಿಗೆ ಅವ್ಯೋ, ಬಿಂದಿಗೆ ಅವ್ಯೋ! ಒಂತಲ್ಲಿ ಗುಮಾಸ್ತೇಗಿರೀಲಿ ಒಂದು ಅರಳೇಕಟ್ಟಿಗೆ ಹಾಕುವಪ್ಪ ಸವರನ್ ಸವರನ್ ಸರಸರವಾಗಿ! ಹಾಗೇನೇ ಇದೂನೂ.

గంయపు:— హాగల్ల కేళ నన్న రేగిసబేడ. గుమాస్తి గంయే సాకు ఈ గంయపునిగి, నన్న గద్దగే బలగే బాయిగే బిగ హాశికొండు బటబేడవే భక్తుదిగళు! ఇవతోబ్బ సావు చార బరుతానే. ఆవన్న హిందిదరి సాకు, సురిదు కోణగుత్తి హొన్న హొళ.

శావేరమ్మ:— నడువే ఏనాదరూ కీలు తప్పిదరి నిల్లిసి బిడుతారే కంచి హిందె! బేడ నన్న హొరి, అంథాద్దెల్ల ఉండు తిందు, ఖట్టు తోట్టు కడిగి నిమ్మన్నే కళకొండరి, ఆగేనుగతి. హిందినకాలదల్లాగిద్దరే ముందిన జన్మ ఎన్న బహుదాగిత్తు. హాగల్ల ఈగ స్ఫుగు నరక అడిగేమనే నడుమనే. మాడిద్దుణ్ణో మకా రాయ. ఒంబత్తు గంటేలి శుదిసిద్దున్నో కున్నోందు గంటేలి ఖణ బేళాదీతు. హాగేనూ ఆనళ్లయద హణ హొసలొళగి తరబేడి న్నన్న దేవరే. కష్టపట్టు దుడియోణ. అచే గట్టి వరహ. అదే సాకు.

గంయపు:— హాగాదరి నిన్న స్వింగ్ బిజ్ఞికొండు నాను హేళదల్లగే బంతల్ల బిడు. ముందిన తింగళు ముందిన మాళగే బిడిసికొండు మగువిన హశరల్ల ఒందు బోఁడుగ హాకుతేనే.... గుమాస్తి గిరిగే.....

శావేరమ్మ,— రాజీనామేయో! గువూస్తి గిరిగే..... సధ్యక్కే హాగి బేడ. అదేల్ల సరి, నిమ్మ చోఁడినల్లి శాలపురవం ఎండా కో..... ఎంత బరిసిబిడి.....

గంయపు:.... డాక్టర్ ఆఫా ట్యూంగ్ అథవ కేళైనో ఘాము సి-ఎంత ఇంబహుదు; ఆదరి నమ్మ దేళదవరు అష్ట ముందువం దిల్ల! ఇరలి ఏనోఁ ఇడోఁ. ఆగ వసేమనేయింద దురశ్శాగ బేళాద గడియారగళేల్ల సాలిట్టు బరబేడవే.....

శావేరమ్మ:— సం సరి, ఆగ ఉారెల్లర గడియారద కళ్లు, బట్టగళూ హొతు, చాతు, హణ్ణిగి, నిమ్మ కంపెని గోఁడిపేలే

ನೋಡುನೋಡಿಲೆ ಮುಂಗಡಿ ನೇತಾಡುತಿರುವು ನೋಡಿಲೆ....ಎಂತ ಇರುತ್ತವೆ. ಅ ಗಡಿಯಾರದ ಸ್ವಿಪ್ರಂಗುಗಳೆಲ್ಲ ಕೈಗಿ ಕಾಲಿಗಿ ಸುತ್ತಿಗೊಂಡು....

ಗಿರಿಯಪ್ಪ.—ಆಹಾಹಾ, ನೋ ಇಂದಿನೆಂಬಾ, ನಿನೆನ್ನಂದೊಂದು ಮಾತ್ರ, ಒಂದೊಂದು ಹೊನ್ನು ಕಣೆ ಕಾವೇರಿ! ಅ ಹಳೀ ಅಂಗಿ ಜೀಬಲ್ಲಿ ನೋಟಿಪ್ಪಿ ಬಚ್ಚಿಟ್ಟುಕೊಂಡಿತ್ತುನೋಡು, ಹಾಗೇ ಈ ನಿನ್ನ ಮಾತಿನಲ್ಲಿಯಾ....

ಕಾವೇರಮೃಷಿ:—ನಾನು ಮೋಸಹೋಗಿ ನದಿಯಾಗಿ ಹಾರಿ ಬಿದ್ದಾಲ್ಲಿ, ನಿಮಗೆ ಏಂಚಿನ ಶಕ್ತಿ ಅಲ್ಲವೆ. ಅದೇನು ಹೊಳೀತು ಈಗ ಹೇಳಿನೋಡೊಣ.

ಗಿರಿಯಪ್ಪ:—ಸ್ವಿಪ್ರಂಗಿನ ವಿಚಾರವೆ! ಭಾರಿ ಯೋಚನೆ ಆದು. ನಿನಗೆ ಕುಡಿಸುಹಾಗಿಲ್ಲ.

ಕಾವೇರಮೃಷಿ:—ಹುಡಿಸದೆ ಏನು. ನಾನು ಕೂಡ ಸರಿಮಾಡಿದ್ದೇನೆ ಗಡಿಯಾದ. ಸ್ವಿಪ್ರಂಗ್‌ಸುತ್ತಿದ್ದೇನೆ. ಬಿಳಿದ ಗಡಿಯಾರ ಜೋಡಿಸಿದ್ದೇನೆ. ನಮ್ಮ ತಂದೆಯವರ ಅಸ್ತಿಯೆಲ್ಲ ಗಡಿಯಾರದಲ್ಲಿ ದುಡಿದದ್ದಲ್ಲವೆ? ಅದರೆ ಅವರ ಹತ್ತಿರ ಅಯುಧಸಾಮಗ್ರಿ ಸಾಮಾನೆಲ್ಲ ತುಂಬ ಇತ್ತು. ನೀವೋ ಬರಿ ಕೈಲಿ.....

ಗಿರಿಯಪ್ಪ:—ಬರಿ ಕೈಲೀ ಮೋಳ ಹಾಕಬೇಕು ಒಂದೆರಡುದಿನ. ಅನಂತರ ಸರಿಕೊಂಗತ್ತೆ. ಅದಲ್ಲದೆ ಜೋತೆಗೆ ನೀನಿದ್ದಿಇ ಎಂತ ಧ್ವರ್ಯುದ ಮೇಲಿ, ನಾನೂ ಕೂಡ ಹತ್ತಾರು ಗಡಿಯಾರ ಬಿಳಿಟ್ಟು ಹಾಳುಮಾಡಿದ್ದೇ ನಲ್ಲಿ ಆಗಲೆ. ಅಮೇರಿಕದಲ್ಲಿ ಒಬ್ಬನ ಹತ್ತಿರ ತುಂಬ ಗಡಿಯಾರಗಳು ಇವೆಯಂತೆ. ಅವಕ್ಕೆಲ್ಲ ಹಾಗೆ ಹೀಗೆ, ಕೀಲು ಕೊಡುತ್ತಾಹೋಡರೆ ಎರಡು ದಿನ ಹುಡಿಯುತ್ತಂತೆ. ಹಿಂದಿನ ಚಕ್ರವರ್ತಿಗಳ ಹತ್ತಿರ.....

ಕಾವೇರಮೃಷಿ:—ಅದೆಲ್ಲ ಇರಲಿ. ನಿಮ್ಮ ಹೂಸ ಯೋಚನೆ ಏನದು?

ಗಿರಿಯಪ್ಪ:—ಹೂಸ ವಿಚಾರವೆ? ಕೇಳು ಹಾಗಾದರೆ—ನನಗೆ ತುಂಬ ಹಣ ಸಿಕ್ಕಿದಾಗ ತುಂಬ ಉಕ್ಕಿನ ತಗಡೆಲ್ಲ ಖರಿದಿಮಾಡಿ, ಸ್ವಿಪ್ರಂಗ್ ಪಟ್ಟಿಯಾಗಿ ಕತ್ತರಿಸಿ, ಚಕ್ರಗಳಗೆಲ್ಲ ಸುತ್ತಿ ಸುತ್ತಿ.....

ಕಾವೇರಮೃಷಿ:—ನಮ್ಮ ರೇಡಿಯೋ ಕೈಕಾಲಿಗೆಲ್ಲ ಸುತ್ತಿ ಸುತ್ತಿ, ನನಗೆ ಸಾಕಾದವ್ವು ಸುಸ್ತಿಮಾಡಿ.....ಏನು ಹಾಗಾದರೆ.....ಇದೂ ಒಂದು

ತಾತನ ಕಂಪನಿಯೇ ಆಗಬಿಡುತ್ತೆ. ಬಿಡೀಂದ್ರೆ, ಗಗನಕ್ಕೆ ಹಾರಬೇದಿ. ಆಗಿನೋ ಕೊಲು ಕರಟ ಚಾವನೇ ಸೂಕಾಗಿದೆ.

ಗಿರಿಯಪ್ಪ:—ಆಗಲೂ ಹೀಗೇ ಇರುತ್ತೇನೆಯೆನೇ? ಕಾವೇರಿ? ಆಗ ಅರವುನೆಯಂಥ ವಾಸದವನ್ನು ಕಟ್ಟಿಸಿ, ನಮ್ಮ ಪ್ರಾಚಿಕಾ ಯಂತ್ರಕ್ಕೊಂದು ಅಂತಸ್ತನ್ನು ಕಟ್ಟಿಸಿ, ಅಲ್ಲಿ ಚಿಮ್ಮುವ ಸ್ವಿರಂಗುಗಳಾಗಿ ಒಂದು ನೆಲೆಯನ್ನೇ ನಾಡಿಸುತ್ತೇನೆ. ಆ ಚಿಮ್ಮುವ ಸ್ವಿರಂಗುಗಳೆಲ್ಲ ನನ್ನ ಹೊಸ ನಿಮ್ಮಾರ್ಥಿದ ಮಹಾ ಮೂಲ ಯಂತ್ರದಲ್ಲಿ ಚಕ್ರ ಚಿಮ್ಮಿಗಳಾಗಿ..... ಇತ್ಯಾದಿ ನಮ್ಮ ಆಗಿನ ವೈಭವ.....

ಕಾವೇರಮ್ಮ:—ಅದೇನೋ ಅಧ್ರವೇ ಆಗುವುದಿಲ್ಲ. ಬಾಹ್ರಾಜೀ ಯವರ ಸತ್ಯಾಗ್ರಹದ ಮರ್ಮವನ್ನಾದರೂ ಅಧ್ರವಾಡಿಕೊಂಡೇನು, ಆದರೆ ನಿಮ್ಮ ಚಿಮ್ಮಿಯ ಮರ್ಮ ಉಕ್ಕಿನ ಕಡಲೀಯಾಗಬಿಟ್ಟಿದೆ. ನಿಮ್ಮ ಧರ್ಮಕ್ಕೆ ಸಧ್ಯಾಸಾಕು ಸುಮ್ಮಾನಿಸಿ. ಕೂಸಿಗೆ ರೀಡಿಯೋ ಎಂತ ಹೇಸರಿಟ್ಟಿರಿ..... ಅದರ ಕಿರುಚಾಟು ಕೇಳಲಾರೆ. ಇನ್ನು ನಿಮ್ಮ ವಿಶ್ವಾಮಿತ್ರ ಸೃಷ್ಟಿಯಾದ, ಆ ಚಿಮ್ಮಿ ಚಕ್ರಗಳೋ, ಸ್ವಿರಂಗಾ ಚಕ್ರಗಳೋ, ಅದೇನೋ ನನಗೆ ಭಯ ವಾಗುತ್ತಿ ಖಾಹಿಸಿಕೊಂಡರೆ.

ಗಿರಿಯಪ್ಪ:—ಕಾವೇರಿಯ ಕೂಸು ರೀಡಿಯೋ, ಗಿರಿಯಪ್ಪನ ಕೂಸು ಹೊಸ ಸ್ವಿರಂಗಾ ಯೋಜನೆಯ ಚಕ್ರ ಚಿಮ್ಮಿ. ನಿನ್ನ ಕೂಗು ಮನೆ ಉದ್ದಾರಕ್ಕೆ, ನನ್ನ ಕೂಸು ದೇಶೋದ್ಧಾರಕ್ಕೆ. ನಾನು ಈಗ ಉಕ್ಕಿನ ಚಕ್ರ ಚಿಮ್ಮಿಗಳ ವಿಚಾರವನ್ನೇ ಹೇಳುತ್ತೇನೆ ಕೇಳು. ಪೂಜ್ಯ ಬಾಹ್ರಾಜೀ ಇದ್ದಾರಲ್ಲ ಅವರೇ ಭಾರತದ ಹಿರಿಯ ಸ್ವಿರಂಗಾ. ದೇವರು. ಅವರನ್ನು, ಒಂದು ಸಜೀವ ಚಕ್ರ ಚಿಮ್ಮಿಯನ್ನು ನಾಡಿ, ನಮ್ಮ ದೇಶಕ್ಕೆ ಕಳಿಸಿದ್ದಾನೆ. ಇಂಡಿಯಾ ದೇಶದ ಸಣ್ಣ ದೊಡ್ಡ ಚಕ್ರಗಳೆಲ್ಲ, ಅವರ ಚಿಮ್ಮುವ ಶಕ್ತಿಯಿಂದ ತಿರುಗುತ್ತೇನೆ. ಹಾಗಿರುವುದರಿಂದಲೇ, ಭಾರತದ ನೋರಿಯ ಮೇಲೆ ಜಗತ್ ಸಂಸ್ಕೃತಿಯ ಗಂಟೆ.....

ಕಾವೇರಮ್ಮ:—ಎಲ್ಲಿಂದೆಲ್ಲಿಗೆ ಅಯ್ಯೋ ಸಾಕು ಬಿಡೀಂದ್ರೆ ಉಪನಾಯಿಸ.

ಗಿರಿಯಪ್ಪ:—ಶ್ರೀಮಾನ್ ಅಧ್ಯಕ್ಷರೆ, ಎರಡೇ ನಿಮಿಷ ಅವಕಾಶ

ಕೊಟ್ಟರೆ ಸಾಕು, ನನ್ನ ಉದ್ಯಮವನ್ನು ವಿವರಿಸಿ ಈ ಸ್ವಿರಂಗುಪನ್ಯಾಸ ವನ್ನು ಮುಗಿಸಿಬಿಡುತ್ತೇನೆ.

ಕಾವೇರಮ್ಮು:—ಅಧ್ಯಕ್ಷರಂತೆ ಅಧ್ಯಕ್ಷರು! ಮುಗಿಸಿಬಿಡಿ, ಸಾರಿಗೆ ಒಗ್ಗರಣ ಹಾಕಿ ಅಯಿತು. ನಮ್ಮ ರೀಡಿಯೋ ರಾಜ ಹಾಲು ಕುಡಿದು ಮುಗಿಸುವವ್ಯೇ ಕಾಲ ಇನ್ನು ಇದಿದೆ ನಿಮ್ಮ ಚಿಮ್ಮಿ ಭಾವಣಕ್ಕೆ.

ಗಿರಿಯಪ್ಪ:—ಈ ನಮ್ಮ ಮಾತೆ ಭಾರತದಲ್ಲಿರುವ ನರನಾರಿಯರೆಲ್ಲ ಪರುಪದಲ್ಲಿ ಒಂಬತ್ತು ತಿಂಗಳೇ ಕೆಲಸವಿಲ್ಲದೆ ಇರುತ್ತಾರೆ. ಅವರೆಲ್ಲರಿಗೆ ನೆನ್ನೊಂದ ಸುಲಭ ಸಂಪಾದನೆಯಾಗುತ್ತದೆ, ನಮ್ಮ ಚಿಮ್ಮಿ ಕಂಪನಿಯ ಚಕ್ರ ಚಿಮಿಗಳನ್ನು ತಲೆಗೆ ಹತ್ತಾಹತ್ತರಂತೆ ಪ್ರತಿ ಸಂಸಾರಕ್ಕೂ ಹಂಚಿ ಬಿಡುತ್ತೇನೆ. ಮನೆಯ ಮಕ್ಕಳು ಮುದುಕರೆಲ್ಲ ಕೂತಾಗ ನಿಂತಾಗ ಅವು ಗಳನ್ನು ದಿನವೂ ಸುತ್ತಿಕೊಟ್ಟು ಬಿಡುತ್ತಾರೆ. ಹಾಗೆ ಸುತ್ತಿಕೊಟ್ಟು ಸ್ವಿರಂಗ್ ಚಕ್ರಗಳನ್ನು ನಮ್ಮ ಕೇಂದ್ರ ಕಾರ್ಬಾನೆಯಲ್ಲಿರುವ ಮೂಲ ಯಂತ್ರಕ್ಕೆ ಜೋಡಿಸಿಬಿಟ್ಟರೆ ಅಲ್ಲಿ ಅವು ಶಕ್ತಿ ಬೀಜಗಳಾಗುತ್ತವೆ. ಆ ನಮ್ಮ ಕಾರ್ಬಾನೆಗೆ ಇನ್ನಾವ ಜಲ, ತ್ವರಿತ, ವಿದ್ಯುತ್ ಶಕ್ತಿಗಳೂ ಬೇಕಿಲ್ಲ. ಅಲ್ಲಿರುವ ಚಕ್ರಗಳಲ್ಲಿ ಕೇವಲ ಮಾನವರ ನರಬಲ ಸ್ವಾಯು ಬಳಗಳಿಂದಲೇ ಶಕ್ತಿ ಪಡೆದು ಮಾಹತ್ತಾದ.....

ಕಾವೇರಮ್ಮು:—ಇದೇಕೋ ರಬ್ಬರ್ ಭಾವಣವಾಗುವಂತಿದೆ. ಎಳೆ ದಷ್ಟು ಬರುತ್ತಾ ಇದೆ.

ಗಿರಿಯಪ್ಪ:—ಮಹತ್ತಾದ, ಆಶ್ಚರ್ಯಕರವಾದ, ತೀವ್ರ ವಿದ್ಯುತ್ ಶಕ್ತಿಯನ್ನು ನವ್ಯನಾಡಿನ ಸಲುವಾಗಿ ಉತ್ಪತ್ತಿಮಾಡುತ್ತವೆ. ಕೆಲಸವಿಲ್ಲ ದವರಿಗೆ ಕೆಲಸ, ಪದಾರ್ಥಗಳಲ್ಲಿದವರಿಗೆ ಪದಾರ್ಥ, ಹಣವಿಲ್ಲದವರಿಗೆ ಹಣ, ಅನ್ನವೇ ಇಲ್ಲದವರಿಗೆ ಅನ್ನ.....

ಕಾವೇರಮ್ಮು:—ಸಾಕೂಂದೇ, ಅನ್ನ ಕಾಯಿಸಬಾರದು ಏಳ.

ಗಿರಿಯಪ್ಪ:—ಅಲ್ಲವೇ, ನಾನು ಹೇಳುವುದನ್ನು ಕೇಳಿಯಾದರೂ ಕೇಳು, ಭಾರತೀಯ ಕಾರ್ಬಿಕರಿಗೂ, ಪಾಶ್ಚಾತ್ಯ ಕೂಲಿಕಾರರಿಗೂ, ವ್ಯತ್ಯಾಸವಿನ್ನೇನೂ ಇಲ್ಲ. ಅವರಿಷ್ಟ ಅಶ್ವಶಕ್ತಿಯನ್ನು ಕೊಡಬಲ್ಲದೋ, ಅವ್ಯೇ ಅಶ್ವಶಕ್ತಿಯನ್ನು ಇವರೂ ಹೊಡಿಕೊಡಬಲ್ಲರು, ಆದರೆ ಭಾರತೀಯ

ರಿಗೆ ಸಾಧನ ಸಾಮಗ್ರಿ ಕಡಿಮೆ. ನನ್ನ ಸ್ವಿರಂಗ ಸಾಧನಗಳಾದ ಚಕ್ರ ಚಿಮೃಗಳು ಅಂಥ ಅನಾನುಕೂಲಗಳನ್ನು ಸಾಕಾದವ್ಯಾಪ್ತಿ ಕಡಿಮೆನಾಡ ಬಲ್ಲವು. ಚರಕದಲ್ಲಿ ರಾರ ನೂತರಿ ಅದೆವ್ಯಾಪ್ತಿ ಲಾಭವೋ, ಅದಕ್ಕೂ ವಿಗಿ ಲಾದ ಸಂಪಾದನೆಯುಟ್ಟು ನನ್ನ ಚಕ್ರ ಚಿಮೃಗಳಿಂದ. ಒಂದುವೇಳೆ ಇಡೀ ಭಾರತದಲ್ಲಿರುವ ಜಲಪಾತೆಗಳೆಲ್ಲ ನಿಂತರೂ ಚಿಂತಿಯಿಲ್ಲ. ನಮಗೆ ಬೇಕಾದವ್ಯಾಪ್ತಿ ವಿಂಚಿನಶಕ್ತಿಯನ್ನೆಲ್ಲ ಭಾರತೀಯರು ವಿರಾಮಕಾಲದಲ್ಲಿ ತಮ್ಮ ಉಸಿರು ಬಲದಿಂದಲೇ ಉತ್ತರ್ವವಾಡಬಹುದು. ರೈಲು, ರೈಡಿಯೋ, ಗಿರಣಿ, ಸಿನಿಮಾ ಮುಂತಾದವ್ಯಾಪ್ತಿಗಳೆಲ್ಲಕ್ಕೂ ನಮ್ಮ ಕೇಂದ್ರ ಯಂತ್ರ ಮಹಲಿ ನಿಂದ ಶಕ್ತಿಯನ್ನು ಒದಗಿಸಬಹುದು. ದೇವರ ಚಿತ್ತಕ್ಕೆ ಬಂದರೆ ನನ್ನ ಚಕ್ರ ಚಿಮೃಗಳಿಂದಲೇ ದೇಶೋದಾರ ಮತ್ತೆ ಇತರ ದೇಶಗಳೆಲ್ಲ ಹಿಂದಿ ನಂತರ ಭಾರತೀಯರ ಶಿಷ್ಯರಾಗುವುದಕ್ಕೆ ಒಪ್ಪಿದರೆ ಅವರಿಗೂ ಉದ್ದಾರ. ನೋಡಿದೆಯೂ, ಚಿಮೃ ಚಕ್ರಗಳಿಂದ ಹೇಗೆ ಜಗದೋದ್ದಾರವಾಗುತ್ತದೆ!

ಕಾವೇರಮ್ಮು:—ಅಯ್ಯೋ, ಜಾನ್‌ದೋದ್ದಾರಾ! ನನ್ನ ಗೋಳು ಹೊಯ್ಯಬೇಡಿ ಏಳಿಂದಬೇ! ತುಂಬಾ ಕೆಲಸ ಇಡೆ. ಆ ಗಡಿಯಾರ ಬೇರೆ ನನ್ನ ನಿದ್ದಿಗೆ ಉರುಳಾಗಿ ಬಂದು ಕೂತುಬಿಟ್ಟಿದೆ. ಬೇಗ ಬೇಗ ಏಳ ಬಾರದೆ.

ಗಿರಿಯಾಪ್ತ:—ನೋಡು ಕಾವೇರಿ ಇನ್ನೊಂದು ವಿಚಾರ. ಈ ಉಪ ಸ್ವಾಷಣ್ಣನ್ನೆಲ್ಲ ಬರೆದು ಬಾಪೂಜೀಯವರಿಗೆ ಕಳಸಿಬಿಟ್ಟಿರೆ ಹೇಗಿರುತ್ತೇ? ಏನು ನಿನ್ನ ಅಭಿಪ್ರಾಯ.....

ಕಾವೇರಮ್ಮು:—ನಿತ್ಯ ನಿತ್ಯ ನೋಡು ಕಾವೇರಿಯ ಆಗುತ್ತಾನೆ ಇದೆಯಲ್ಲ ನನ್ನೇನು ಕೇಳುತ್ತೀರಾ! ನಿಮ್ಮ ನರಿಗೊಂದಪ್ಪ ಇದಾನಲ್ಲ, ಅವನ ಕೈಲಿ ಕೊಟ್ಟ ಅಚ್ಚುಹಾಕಿಸಿ ಎಲ್ಲರಿಗೂ ಹಂಚಿಬಿಡಿ. ಇಗಲೋ ನಿಮ್ಮ ಭಾರವಾತೀಯ ಸುಪುತ್ರರೆಲ್ಲ ಪರದಾಡುತ ಇಡಾರೆ ಸೋನ್‌ವಾರ್ ಸ್ನೀಂ ಎಂತ—ನಿಮ್ಮದೂ ಬಂದು ಯುದ್ಧ ನಂತರ ಯೋಜನೆ ಎಂತ ಪರ ಕಟ್ಟಿ ಹಾರಿಸಿಬಿಡಿ. ನಿಮ್ಮ ಕತೇನೇ ನೊವೆಲು ಅಚ್ಚಿಸಿ ಹೆಚ್ಚಿಸಿ ಹಂಚಿಸಿ ಬಿಡಿ ಅದಾದರೂ ಮೆಚ್ಚಾಗಲಿ.....

ಗಿರಿಯಾಪ್ತ:—ಹಾಗಾದರೆ ನಿಜವಾಗಿಯೂ ಹೇಳಿ ನಿನ್ನ ಚಂಡ್ರ

ವಳೀ ನಿಧಾನವಾದರೂ ಪರವಾಯಿಲ್ಲವೇನೇ ? ನನ್ನ ಚರ್ಚಿತ್ವ ಮೊದಲೇ ಮುದ್ರಣ ಮಾಡಿಸಿಬಿಡ್ಡೋಣವೇನೇ ?

ಕಾವೇರಮೃಷಿ:—ನಿಮ್ಮ ನಾತಿ ಸ್ವಿರಂಗ್ ಗಳ್ ಮೊದಲು ಸುತ್ತಿದಿ. ಉಟ್ಟಿಕ್ಕೇಳಿ ತುಂಬಾ ಕೆಲಸವಿದೆ. ನಾಳಿ ಗುರುವಾರ ಶ್ರೀ ಸಾಯಿಬಾಬನಿಗೆ ಹರಿಕೆ ಹಾಕಿಕೊಂಡಿವೇನೇ—ಪೂಜೆ, ಪುರಸ್ಕಾರ, ವಿಾಸಲು, ಉಪವಾಸ, ಎಂತ ಏನೇನೇಲ್ಲ ಇದೆ.

ಗಿರಿಯಪ್ಪ:—ಇನ್ನೇನೇನೇಲ್ಲ ಇದೆ.

ಕಾವೇರಮೃಷಿ:—ಮುಖ್ಯ ಪ್ರಾರ್ಥನೆ ಒಂದಿದೆ—ಸಾಯಿಬಾಬನ ಹತ್ತಿರ.

ಗಿರಿಯಪ್ಪ:—ಅದೇನು ಅಂಥಾ ಪ್ರಾರ್ಥನೆ ?

ಕಾವೇರಮೃಷಿ:—ಅಪ್ಪು ಸಾಯಿಬಾಬ, ನಮ್ಮನೇ ದೊಡ್ಡ ಸ್ವಿರಂಗೀ ಬಿಂಭಿಹೊಗಿದೆ, ಅದನ್ನ ಸುತ್ತಿಕೊಡು ತಂದೆ.....

ಗಿರಿಯಪ್ಪ:—ಸುತ್ತಿಕೊಡು ತಂದೆಯಂತೆ—ಇಪ್ಪು ಹೊಕ್ಕೂ ಮಾತಾಡಿದ್ದಕ್ಕೋ ? ಏನು ಘಾಟೀನೇ ನಿಂನು ! ನನಗೆ ಅರ್ಥವಾಯಿತು. ನಾನೋ ದೊಡ್ಡ ಸ್ವಿರಂಗು ?

ಕಾವೇರಮೃಷಿ:—ಅವನಿಗೆ ಅರ್ಥವಾಗುತ್ತಿ.....

ಇ

[ಪೂಜಿಗೆ ಏಪಾಡಾಗಿದೆ, ಸಾಯಿಬಾಬನ ಚಿತ್ರಕ್ಕೆ ಅಲಂಕಾರವಾಗಿದೆ. ಕಾವೇರಮೃಷಿ ಒಳಗಿದ್ದಾಗಿ, ಗಿರಿಯಪ್ಪ ಹೊರಗಿಸಿಂದ]

ಗಿರಿಯಪ್ಪ:—ಏನ್ನಿರ್ ಏನುಮಾಡುತ್ತಾ ಇದ್ದಿರಿ ಕಾವೇರಿಗಳಿ ?

ಕಾವೇರಮೃಷಿ:—ಯಾರ್ಥಿ ಕರೆದವರು ? ಬನ್ನಿ ಅರಗಿನ ಕುಂಕುಮ ಸ್ವೀಕರಿಸಿ. ಪೂಜೆಗೆ ಅಣಿಯಾಗಿದೆ. ಮಂಗಳಾರತಿ ಬಾಕಿ.....ಬೇಗ ಹೋಗುವರಂತೆ ಬನ್ನಿ !

ಗಿರಿಯಪ್ಪ:—ಯಾರೂಂತೀ ಕರೆದವರು ? ನಾನು ಕಣೆ !

ಕಾವೇರಮೃಷಿ:—ಅಯ್ಯೋ ನಿಮ್ಮ ಹುದುಗಾಟವೇ ! ಹೀಗೆ ಬಂದು ಒಂದೆರಡು ಹೂವೇರಿಸಿ. ಒಕ್ಕೆ ಬುದ್ಧಿಕೊಡುತ್ತಾನೆ ಸಾಯಿನಾಥ.

ಗಿರಿಯಪ್ಪ :—ಆಫೀಸು ದೇವರ ನೇವೇದ್ಯಕ್ಕೆ ತಂಗಳ ಶಾಗದಗಳ ಸ್ನೇಹಿ ಜೋಡಿಸಿ ಒಗ್ಗರಣ ಕಾಕುತಾ ಇದ್ದೇನೆ. ಇವೆಲ್ಲ ಬೇಗ ಮುಗಿದರೆ ಮುಂದೆ ಗೊಂದಪ್ಪನ ಗಡಿಯಾರದ ರಿಪೇರಿಗೆ ಪುರಸತ್ತು । ಅದಕ್ಕೇ ಇಲ್ಲೇ ಕೂತೆ. ನಿನು ಹಾಡ ಹೇಳು, ಪೂಜೆಮಾಡು, ಮಂಗಳಾರತಿ ವೇಳೆಗೆ ಕರಿದುಬಿಡು.

ಕಾವೇರಮ್ಮ :— ಬಾರೋ ಬಾಬಾರೋ ದಯಿತೋರೋ ॥

ತಾಯ್ ತಂದೆಯು ನೀನ್

ಕಾಯ್ ವಾತನೆ ನೀನ್

ಸಾಯ್ ನಾಥನೆ ನೀನ್

ಬಾರೋ ಬಾಬಾರೇ ದಯಿತೋರೋ ॥

ಇದೇನೂಂದ್ರೇ ಹೀಗೆ ಹಿಂದುಗಡೆಯಿಂದ ಬಂದು ಕಣ್ಣು ಮುಚ್ಚಿಸ್ತೀದು. ದೇವರ ಪೂಜೆಮಾಡುವಾಗ ಗಂಭೀರವಾಗಿ ಧೂರ ನಿಂತಿರ. ಮನೆಯಲ್ಲಿ ಹೇಳೋರು ಕೇಳೋರು ಇಲ್ಲಾಂತ ತಿಳುಕೊಂಡಿರಾ ಹೀಗೆ ?

ರೇಡಿಯೋ :—ದೆದ್ದೆದ್ದೇ, ಗಿಗಿ, ಪೆಪ್ಪೆ, ಉಂ ಉಂ !

ಕಾವೇರಮ್ಮ :— ಬಾರೋ ಬಾಬಾರೋ ದಯಿತೋರೋ ॥

ತಾಯ್ ತಂದೆಯು ನೀನ್

ಕಾಯ್ ವಾತನೆ ನೀನ್

ಸಾಯ್ ನಾಥನೆ ನೀನ್

ಬಾರೋ ಬಾಬಾರೋ ದಯಿತೋರೋ ॥

ಗಿರಿಯಪ್ಪ :—ಬಂದನಳ್ಲ ಸಾಯ್ ನಾಥ, ನಿನ್ನ ಕಾಯುವುದಕ್ಕೆ, ಬಾರೋ ಬಾಬಾರೋ ಸಾಯ್ ನಾಥನೆ ನೀನ್.....

ಕಾವೇರಮ್ಮ :—ಹೌದೇ ಹೌದು, ಅವನೇ ಸಾಯ್ ನಾಥ, ನನ್ನ ಕಾವಾಡುವ ದೋರೆಯೇ ಅವನು. ಬಾರೋ ಬಾಬಾರೋ.....

ರೇಡಿಯೋ :—ದೆದ್ದೆದ್ದೇ ! ಗಿಗಿ ! ಪೆಪ್ಪೆ ! ಉಂ ಉಂ ಉಂ !

ಕಾವೇರಮ್ಮ :—ಎದ್ದೆಯಾ ತಂದೆ, ನನ್ನ ಕಂದಕಣೇ, ಹುಗ್ಗೇ, ಪೆಪ್ಪೆಂಟು ಅಪ್ಪಜ್ಜೀ, ಉಂಡೇ—ಎಲ್ಲ ಮಾಡಿ ನನ್ನ ಸಾಯ್ ನಾಥನಿಗೆ ನಾಕ ಬೆಳಗ್ಗೆ ನೇವೇದ್ಯಮಾಡೋಣೇನು ? ಬಾಪ್ಪು !

ಗಿರಿಯಪ್ಪ :—ನಾನೇ ಮಗುವಾಗಿದ್ದರೆ, ಅಷ್ಟು ಉಪಚಾರ ವಾದರೂ

ಕಾವೇರಮ್ಮು :—ಇದಾರು ಮತ್ತೆ, ನಿಮ್ಮ ಬಯಕೆಯೇ ! ನಿಮುಗೇನೂಂತ ಕಡಿಮೆಯಾಗಿರೋದು ? ಇನ್ನು ಮೇಲೆಲ್ಲ ಈ ಸಾಯ್ ನಾಥನಿಗೇ ಮುತ್ತೂ ಇವನಿಗೆ, ಮುದ್ದೂ ಇವನಿಗೇ.....ನಿಮ್ಮನ್ನಾರು ಮಾತಾಡಿಸೋರು ! ಅಲ್ಲವೇನೋ ರೇಧಿಯೋ.....

ಗಿರಿಯಪ್ಪ :—ಎನೋ, ಹೋಗಲಿಬಿಡು, ನನ್ನ ಕೆಲಸಕ್ಕೆ ನಾನು ಹೋಗಿ ಕುಕ್ಕರಿಸಿಕೊತ್ತಿನೇ !

ಕಾವೇರಮ್ಮು :—ನಿಮಗೆ ಏನು ಕಡಿಮೆಯಾಗಿರೋದು. ಈಗ ತಿಂದಿರೋದರ ಜತಿಗೆ ಒಂದಿಷ್ಟು ಪ್ರಸಾದವನ್ನು ತಿಂದುಬಿಡಿ. ಬಸ್ತಿ ಇದೋ ಪ್ರಸಾದ !

ಗಿರಿಯಪ್ಪ :—ಈ ಪ್ರಸಾದವೇನೋ ರುಚಿಯಾಗಿದೆ. ಆದರೆ ಇಷ್ಟುಷಾಕೆ ?

ಕಾವೇರಮ್ಮು :—ನಾನು ಅಷ್ಟೂ ಕೂಡ ತಿನ್ನೋಡಿಲ್ಲವಲ್ಲ. ನನಗೆ ನೇಮು, ನಾಳಿ ಬೆಳಗಿನವರಿಗೆ.

ಗಿರಿಯಪ್ಪ :—ಇಷ್ಟು ಶಕ್ತಿಸಾಕೆ, ನನ್ನ ದೇಹದಲ್ಲಿರೋ ಶಕ್ತಿ ? ಆ ಗಡಿಯಾರದ ಸ್ವಿರಂಗ ಸುತ್ತುವುದಕ್ಕೆ, ಒಕ್ಕೆ ತಿಂಡಿ ಮಾಡಿ, ತುಂಬಾ ಕೊಟ್ಟಿರೆ, ಚಿನ್ನಿ ಸುತ್ತುವುದಕ್ಕೆ ದಮ್ಮುಸಿಕ್ಕುತ್ತೆ.

ಕಾವೇರಮ್ಮು :—ಎನಂದ್ರಿ ! ಇಷ್ಟು ದಿನ ತಿಂದಿರಲ್ಲ—ಸುಲಿದಕ್ಕೆ ಅನ್ನ, ಹೊಟ್ಟಿ ಗೋಧಿ ರೊಟ್ಟಿ, ಟೊಮೋಟೊ ಬಜ್ಜಿ, ಮೊಳಕೆ ಹೆಸರು ಪಾಯಸ, ಮಂಡ್ಯದ ಬೆಣ್ಣಿ—ಇತ್ಯಾದಿಯಾಗಿ, ಅವೆಲ್ಲ ಎಲ್ಲ ಹೋದವು ?

ಗಿರಿಯಪ್ಪ :—ಅದೆಲ್ಲ ಇವತ್ತು ಮಾಡಿದ್ದೀಯೇನೇ ?

ಕಾವೇರಮ್ಮು :—ನೀವೇ ಹೇಳಿದ್ದಿರಿ ಒದಿ.....ಮಹಾತ್ಮರು ಉಖಾಸ ಮಾಡುತ್ತಾರಲ್ಲ ಆದಕ್ಕೆಲ್ಲ ಶಕ್ತಿ ಹಿಂದಿಕಿಂದ ಒಕ್ಕೇ ತಿಂಡಿನೇ....ಎಂತ. ಇವತ್ತು ತಿಂದ ಆಹಾರ ಇನ್ನು ನಲವತ್ತೀಂಟು ದಿನಕ್ಕೆ ಶಕ್ತಿಕೊಡುತ್ತೀಂತ, ನೀವೇ ಹೇಳಿದ್ದಿರಿ. ಇವಶ್ತಿಗೆ ಸರಿಯಾಗಿ ನಲವತ್ತೀಂಟು ದಿನದ ಹಿಂದೆ ಶರೀರಾಟಿ, ವಾಂಗೀಭಾತು, ಮುಂತಾಡೆಲ್ಲ ಮಾಡಿದ್ದೆ ಅದೆಲ್ಲ ನೀವೂ ತಿಂದಿದ್ದಿಂ. ಈಗ ಆ ಶಕ್ತಿ.....

గిరియప్ప :—నానేను మహాత్మనే, ఆగిన జిరోటి నేనేని కొండు, ఈగ శక్తిప్రదియోకి.....ఏనే.....

శావేరమ్మ :—ఈ దిన నిఱ్మాను పుట్టు' మహాత్మరాగి గోవిందపున స్వరంగా మత్తుడి, ఆ గడియార నడిలి.

గిరియప్ప :—జడిఎడొందు మద్దానే శక్తియేఇ బేచు అదశ్చే, తత్త్వారిల్లదే ఒళ్లే కేలసక్కే ఒప్పికొండినల్లప్పా !

శావేరమ్మ :—ఆదేనో నిమ్మ వాదు ! బేళగ్గీ నెన్న కొండు హోగో అష్టు కేలస ననగి శాదిది ! బారో రేడియో. మలగ బిడోఇ మేత్తునే లేపిన మేలే, బెండ్గా పవడిసిబిడోఇ.

గిరియప్ప :—జడేనే, నడు నిరోధు కృయాచిదువరే— ఎంత వాడిబట్టియల్ల ! నిన్న సహాయ, గహాయ, శడికాయా సోకి.....?

శావేరమ్మ :—జడో ఈ నిమ్మ తుంటరగాళ, తుంటపోరన్న కుడిచు ఆవచికొండు మలగిరుత్తేనల్ల నిమ్మ గడియారద యజ్ఞ, ముగియువతనకి.....

గిరియప్ప :—అష్టేనే.....

శావేరమ్మ :—అష్టే మత్తే !

4

[గడియారద సామానెల్ల జరడికొండు గిరియప్ప కూతిద్దానే. మేళ శుచిఁ ఇద్దరోళ్లయదు. అవన కృ వ్యేయెల్ల మాసి తరచిన తోళు హిందశ్చ ముడిచిదె. శావేరమ్మ ఒళగింద కణ్ణు రసికొళ్లుత్త బరుక్కాలే. చిస్కుత్తు, సిగరేటు, టానిచ్చు సిసి, ప్రాముఖ్యవాగివే.]

గిరియప్ప :—గంటి ఎష్టాయితే ? శావేరీ ! ఏ శావేరీ !

శావేరమ్మ :—గంటి ననగేనుగొత్తు, నిమ్మ గడియార నడితా ఇద్దరాగే కనసాయితు దిగ్గునే ఎద్దుబండి.

గిరియప్ప :—ఇన్న సరియాగిల్ల ఇడేకో బహు తొందరి కొడుతా ఇదే.

ಕಾವೇರಮ್ಮು :— ಇದೇನೂಂದರೆ ! ರಾತ್ರಿ ಎರಡು ಗಂಟೆಯಾಗುತ್ತಾ ಇದೆ. ಇನ್ನೂ ಕೂಡಿದ್ದೀರಿ. ಇದೇನು ಇಪ್ಪೊಂದು ಹೋಗೆ. ಇದೇನೋ ಬಾಯಾದುತ್ತಾ ಇದ್ದೀರಿ ?

ಗಿರಿಯಪ್ಪ :— ಅದೆಲ್ಲ ನಿನಗೇಕೆ, ಹೆಂಗಸರು ಇಲ್ಲಿಗೆಲ್ಲ ಬರಬಾರದು. ನೋಡು ನನ್ನ ಕೈ ಮೈ ಮುಸಿಯಾಗಿದೆ. ಮುಖವೂ ಮುಸಿಯಾಗಿದೇಂತ ಶಾಂತಿ. ಸಾಮಾನೆಲ್ಲ ಎಲ್ಲ ಉಚ್ಛ್ರಾತಿಕ್ಕೆ ಲೋಲಕಪಟ್ಟಿ, ಗಂಟಿ ಸ್ವಿರಂಗೆಲ್ಲ ಸರಹೋಗಿಸಿದೇನೆ. ದೊಡ್ಡದೊಂದು ಸ್ವಿರಂಗ್ ಹಾಗೇ ಉಳಿದಿದೆ. ಅದನ್ನ ಸುತ್ತಿ ಚಕ್ರ ಡಬ್ಬೀಲಿ ಇಡುವುದೇ ಕಷ್ಟವಾಗಿದೆ. ಹತ್ತು ಸಾರಿ ಪ್ರಯತ್ನ ಮಾಡಿದ್ದೀನೆ ನೋಡು.

ಕಾವೇರಮ್ಮು :— ಕಾವೇರಿಯಿಂದ ವಿಂಚಿನ ಶಕ್ತಿ ಬಂದಹೊರತು, ಯಾವ ಕೆಲಸವೂ ಆಗುವಹಾಗಿದಲ್ಲ. ಆಪ್ಪೊಂದೆಲ್ಲ ಹೋಗಿಬತ್ತಿ ಸೇದಿದ್ದೀರಿ, ಬಿಸ್ತತ್ತೊ ಆದೇನೋ ತಿಂದಿದ್ದೀರಿ, ಆದೇನೋ ಟೂನಿಕೆಲ್ಲೋ ಏನೊ ಶುಡಿದಿದ್ದೀರೋ ಎಂತೊ. ಎದ್ದು ಬಸ್ಸಿ ಹೀಗೆ, ಇದಕ್ಕೇ ಬರಬೇಡಾಂತಿರಿ ! ಅಧರ ಡಬ್ಬಿ ಸಿಗರೆಟ್ ಸೇದಿದ್ದೀರಿ. ಏನಾಗೋಣ ನಾಳಿ, ಮೇಲಕ್ಕೆದ್ದು ಒಡಾಡಬೇಡವೆ, ಸ್ವಿರಂಗುವನ್ನಾಷ ಮುದ್ರವಾಗಬೇಡವೆ. ಆ ನರಿಗೊಂದಪ್ಪನ ಅಫೀಸಿನಲ್ಲಾದರೂ ಹಾಜರಿಹಾಕಬೇಡವೆ.

ಗಿರಿಯಪ್ಪ :— ಹಾಗಾದರೆ ನಾನು ಹೋಗಿ ಕೈ ತಾಲು ತೊಳಕೊಂಡು ಬರಲೆ. ದೇವರಿಗೊಂದು ದೀಪಹಚ್ಚಿದು.

[ಗಿರಿಯಪ್ಪ ಒಳಗೆ ಹೋಗುವನು.]

ಕಾವೇರಮ್ಮು :— [ತನ್ನಲ್ಲಿ ತಾನೆ] ಪಾಪ ! ಹೋಗಿಬರಲಿ. ಇದೇ ನೆಲ್ಲ ಸಾಮಾನು, ಇದೇನೋ ಬಲವಂತ್ ಕಲ್ಪ, ಇದೆಂಥದೊ ಬಿಸ್ತತ್ತಾ, ಹೋನಾಹಾರ ಹೋಗಿಬತ್ತಿ ! ಇವರಿಗಾರು ಹೇಳಿದ್ದಾರು. ಇದೆಲ್ಲ ಬೋಡಿಸಿದ ಸ್ನೇಹಿತರಿನ್ನೊಂಥಾ ಕಃಜೋಽಷವರೋ ನಾಕಾಣಿ.....ನಾನು ಉಪವಾಸದಲ್ಲಿದ್ದೀರಿ ಇದೆಲ್ಲ ಸುತ್ತಿಟ್ಟು, ಸುಳಿಸಿಟ್ಟು, ಜೋಡಿಸಬಲ್ಲೆ. ಪಾಪ ಮಲಗಿಬಿಡಲಿ. ನಾನಾದರೂ ಮುಂದಿಂದೆಲ್ಲ ಮುಗಿಸಿಬಿಡುತ್ತೀನೆ.....[ಒಳಗೆಹೋದ ಗಿರಿಯಪ್ಪನಿಗೆ] ಬಂದಿರಾ, ಏನೂಂದರೆ, ಕಡ್ಡಿಸುಟ್ಟವಾಸನೆ....ಯಾಕೇಂ

ದರೆ ಬೆಂಕೆದ್ದಿಕೆಯೋದು, ತುಪ್ಪದ ದೀಪ ಸಣ್ಣಿಗೆ ನೀಲಮಣಿಯಾಗಿ ಉರಿತಾ ಇಲ್ಲವೆ. ಬನ್ನಿ ಸಾಕು, ಕಾಡದ, ಕಡ್ಡಿ, ಮಸಿ ತನ್ನ ಹಾಗೇನೇ. [ಒಳಗಿದ್ದ ಗಿರಿಯಪ್ಪನಿಗೆ ಹೇಳಿದಾಗ ಆತನು ಒಳಗಿಂದ ಮಾತಾಡುತ್ತೇ ಬರುವನು.]

ಗಿರಿಯಪ್ಪ:—ಯಾಕೆ, ಕಾಗದ ಲೀಬಣಿ!

ಕಾವೇರಮ್ಮ:—ಗಡಿಯಾರದ ರಪೇರಿ ಚಾಜೆನ್ನು ನಮ್ಮ ಮನೆಯ ವರು ಯಾರೂ ಹೇಳಿಕೊಂಡಿರೂ ಕೂಡಲೇ ಕಳಿಸಿಬಿಡಿ—ಎಂತ ಒಂದು ಕಾಗದ. ಇನ್ನೊಂದರಲ್ಲಿ—ನಾಳಿದಿನ ರಜಕ್ಕೆ ಬರಕೊಳ್ಳಿ ಇವ್ವಹೊತ್ತೂ ಎಚ್ಚರವಾಗಿದ್ದೀರಲ್ಲ ಈ ಹೊಗೇಲಿ, ಇನ್ನೂ ಬೆಳಗೆದ್ದು ಹನ್ನೊಂದು ಗಂಟಿಗೆ ಅವಸರದೂಟವಾಡಿ ಆಫೀಸಿಗೆ ಹೋಗುವುದಕ್ಕಾದೀತಿ ಅದಕ್ಕೇ ಹೇಳಿದ್ದು ರಜಕ್ಕೆ ಬರಕೊಳ್ಳಿ ಎಂತ.

ಗಿರಿಯಪ್ಪ:—ನಿಜವೇಸರಿ. ಗೋವಿಂದಪ್ಪನ ಪ್ರೇಸಿಗೂ ಬರಿಯ ಬೇಕು ಆಫೀಸಿಗೂ ಬರಿಯಬೇಕು. ಆಫೀಸಿನಲ್ಲಿ ನಿದ್ದೆ ಬೆನ್ನಹತ್ತಿದರೆ ಫೀಸುಬರೋದೇ ಕಷ್ಟ. ಬರಿತೇನೇ..... ಈ ಗಡಿಯಾರದ ರಪೇರಿ ಈ ರಾತ್ರಿಗೆ ಮುಗಿಯುವದೇ ಇಲ್ಲ. ಸರಿಯಾದ ರಪೇರಿ ಸಾಮಾನಿಲ್ಲದೆ ನಾನೋಪ್ಪಿದೇ ಕೊ ಶಾಂತಿ. ನಿನ್ನೋ ಈದಿನವೆಲ್ಲ ಮಡಿ, ಉಪವಾಸ, ಶೂಜಿ, ಮಂಗಳಾರ್ಥಿಯಲ್ಲೇ ಇದ್ದೀರು. ನನಗ್ಯಾರು ದಿಕ್ಕು.

ಕಾವೇರಮ್ಮ:—ಸಾಯ್ಯಾನಾಥ !

ಗಿರಿಯಪ್ಪ:—ದೇವರೂಂತ ಎತ್ತರದಲ್ಲಿ ಕೂರಿಸಿ ಹೂವೇರಿಸಿದ್ದಿ ! ಈಗ ಕೆಳಗಿಳುಬಾಪ್ಪ ಸಾಯ್ಯಾನಾಥ, ನನ್ನ ಗಡಿಯಾರ ರಪೇರಿ ಮಾಡಪ್ಪ.....

ಕಾವೇರಮ್ಮ:—ರಪೇರಿ ಮಾಡಪ್ಪ ಎಂತಲೇ ಹೇಳಿಕೊಳ್ಳಬೇಕು. ನಮ್ಮ ಕಷ್ಟ ಏನೇ ಇರಲಿ ಅದರಲ್ಲಿ ಹೊಕ್ಕು ಬಳಸುವಂಥಾ ಮಹಾತ್ಮನನ್ನೇ ನಾವು ಪೂಜಿಸುವುದು. ನನಗಿಡೆ ಆ ಶಕ್ತಿ ನಾನು ಕರಿದರೆ ಬರುತ್ತಾನೇ. ನಿನ್ನ ಹತ್ತಿರ ಇರಿ ಸಾಕು ನಾನು ಮುಗಿಸಿಬಿಡುತ್ತೇನೇ.

ಗಿರಿಯಪ್ಪ:—ನಿನು ಮಡಿಯಲ್ಲವೆ. ಇದೆಲ್ಲ ಹೊಲಸಲ್ಲವೆ. ನಿಮೆ ಎಣ್ಣ ಪೆಟ್ಟೊಲು, ಇದೆಂಥದೋ ಎಣ್ಣ, ಈ ಕಬ್ಬಿಣದ ಜೂರುಪಾರು....

ಕಾವೇರಮೃಷಿ:—ಆದೇ ಮಡಿಯಾಗುತ್ತೆ. ಅದೆಲ್ಲ ಪೂರ್ಜಿ ಸಾಮಾನು ಕೆಲಸಗಾರಿಗೆ. ಬಸ್ತಿ ಕೂತುಗೊಳ್ಳಿ.....

ಗಿರಿಯಪ್ಪ—ಎರಡು ಕಾಗದಾನೂ ಗೀಚಿಹಾಕಿಬಿಟ್ಟಿ. ನಿನ್ನ ಹತ್ತಿರ ಕೂತಿದ್ದು. ಆಮೇಲೆ ಗಡಿಯಾರದ ಸ್ವಿಪಂಗ್ ಕೈಲಿ ತೆಗೆದುಕೊಳ್ಳುತ್ತೇನೆ. ಆಗಬಹುದೋ, ಆಗಬೋದೋ, ಏನೇ! ಏನೇ!

ಕಾವೇರಮೃಷಿ:—ಶಾ, ಶಾ, ಶಾ, ಸುಮೃಣಿ ಇರಬಾರದೆ ಕೊಂಚೆ! ಕೈಲಿ ಸ್ವಿಪಂಗಿದೆ ನೋಡಿ!

ಗಿರಿಯಪ್ಪ:—ಹಾ ಆ ಜಾ ಆ! ಅಕಳಕೆ ನನಗೆ! (ಅಲ್ಲೇ ಒರಗಿ ಕೊಳ್ಳುವನು)

ಕಾವೇರಮೃಷಿ:—ಮಲಗಬಿಟ್ಟಿರಾ! ಹೋಗಲಿ. ನಿದ್ದೆಯಾದರೂ ಆಗಲಿ!

ಗಿರಿಯಪ್ಪ:—ರೇಡಿಯೋ ಬಂತು, ಹಿಡುಕೊ ಇಲ್ಲಿ ಬಿಡಬೇಡ ಹಿಡುಕೊಳ್ಳಿ! ಹೋಯಿತು ಹೋಯಿತೂ!

ಕಾವೇರಮೃಷಿ:—ಅಯ್ಯೆ, ಕನವರಿಕೇನೆ! ಕನಸಲ್ಲಿ ಮನಸಲ್ಲಿ ಗಡಿಯಾರ. ಯಾರನ್ನು ಹಿಡುಕೊಳ್ಳುತ್ತೀದು? ಏನೂಂದರೆ!

ಗಿರಿಯಪ್ಪ:—ಕೂಸೇ! ರೇಡಿಯೋ! ಹಿಡುಕೊ! ಕಾವೂ! (ಕನಸಿನಲ್ಲಿ)

ಕಾವೇರಮೃಷಿ:—ಚಿನೊಳ್ಳಿ ಸ್ವಿಪಂಗ್ ಬಿಟ್ಟು ಸಧ್ಯ, ಕಾವೂಂತಲೂ, ಕೂಸೂಂತಲೂ, ಹೇಳುತ್ತಿರಲ್ಲ. ಏನೂಂದರೆ ಎಚ್ಚರವಾಯಿತೆ? ಅವರು ಏಳಿಲ್ಲ! ಕೂಸು ಎದ್ದು ಕೂಗುವುದು—ದೇದೇ, ಗೀಗೀ, ವೇವೇ ಉಂಣಿ ರೇಡೆಯ್ಯೆ ಹೋಗಮೃಷಿ ನಿಮೃಷ್ಟ ಅಲ್ಲಿ ಸುರುಳಕೊಂಡು ಕನವರಿಸ್ತಾ. ಇದ್ದಾರೆ ಹೋಗು ಗಡಿಯಾರ ರಿಪೇರಿಮಾಡಿಬನ್ನಿ ಎಂತ ಕಿವಿಹಡಿದು ಎಳಿ. ಹೋಗು ಹಾಗೇ (ಗಿರಿಯಪ್ಪ ಏಳಿವನು.)

ರೇಡಿಯೋ:—ದೆದ್ದೆ! ಪ್ಪಪ್ಪಪ್ಪಾ! ಉಂಣಿ!

ಗಿರಿಯಪ್ಪ:—ಅಬ್ಬಬ್ಬಾ! ಅದೇನು ಸ್ವಿಪಂಗೆ! ಕೆಮ್ಮೆಕೊಂಡು ಹೋಗುತ್ತಾ ಇತ್ತು.

ಕಾವೇರಮೃಷಿ:—ರೋಡಿಯೋ, ನಿನು ನನ್ನ ಪಕ್ಕಕ್ಕೆ ಅಂಕುಶವಾಗಿ

ಬಿಟ್ಟಿದ್ದೀರ್ಯಾ? ಇಂಥಾ ಅನೇಗೆ ಅಂಕುಶಬೇಡವೆ? ಅದಿರಲಿ ಹಾವ್ಯಾಂದಿ ರಲ್ಲ ಹಾವ್ಯ ಕಾಣಬಾರನು ಕನಷಲ್ಲಿ! ಹೆಡೆಬಿಡತ್ತೊ ಇಲ್ಲವೋ! ಎಚ್ಚರ ವಾಯಿತೆ?

ಗಿರಿಯಪ್ಪ:—ಹಾವೇನೋ ಸರಿ! ಆ ವಿಚಾರವಲ್ಲ ನಾನು ಹೇಳೋದು. ಆ ಸ್ವಿರಂಗ ಉಪನ್ಯಾಸ ಮುಂದುವರಿಸಬಹುದು ಹೀಗೆಂತ ಕನಷನಲ್ಲಿ ಕಂಡೆ ಮಹನೀಯರೆ, ನಮ್ಮ ಈಗಿನ ನೂತನ ವಿಚಾರಗಳನ್ನೆಲ್ಲ ನಮ್ಮ ಸನಾತನ ಅಭಿಪ್ರಾಯಗಳಿಗಿ ಹೋಲಿಸಬಹುದು. ಮಹನೀಯರೆ ಮತ್ತು ಮಹಿಳೆಯರೆ! ಅದಿಶೇಷನೆಂದರೇನು? ಆವನು ಸುರುಳಿಸುತ್ತಿ ಕೊಂಡಿದ್ದಾನೆಂದರೇನು! ಆ ಸುರುಳಿಯಮೇಲೆ ಶ್ರೀ ಮಹಾ ವಿಷ್ಣುವೇ ಮಲಗಿರುವನು ಎಂದರೇನು? ಯೋಚಿಸಿದ್ದೀರಾ? ಆಶ್ಚರ್ಯ ಆಶ್ಚರ್ಯ! ಎನೇ ಎಲ್ಲಿ ಹೋಗಿಬಿಟ್ಟಿಯೆ, ಕೇಳು ನನ್ನ ಉಪನ್ಯಾಸ, ಕೇಳುತ್ತೀಯಿ....

ಕಾವೇರಮ್ಮ:—(ಒಳಗೆ ಹೊರಗಿ ಕೆಲಸದ ಗದ್ದಲದಲ್ಲಿ ಓಡಾಡುತ್ತಾ.....) ಕೇಳುತ್ತಾನೇ ಇದ್ದೀನೇಂದ್ರಿ ಹೇಳಿಕೊಳ್ಳಿ.....

ಗಿರಿಯಪ್ಪ:—ಎಲ್ಲಿದ್ದೆ, ಏನು ಹೇಳುತ್ತಾ ಇದ್ದೆ? ಹೂ, ಗೊತ್ತಾ ಯಿತು—ಶ್ರೀ ಮಹಾವಿಷ್ಣು ಶಕ್ತಿಯೇ, ಎಂದರೇನು, ಇಡಿಯ ಜಗತ್ತನ್ನೇ ನಡಿಸಿಕೊಂಡು ಹೋಗುವ ವಿಷ್ಣುಶಕ್ತಿಯು ಸುರುಳಿಸುತ್ತಿರುವ ಅದಿಶೇಷ ನಲ್ಲಿದೆ. ಅದಿಶೇಷನೇ ಮಹತ್ತಾದ ಒಂದು ಸ್ವಿರಂಗ! ಅಹಹಹಹಹಾ! ಏನು ಸನಾತನರ ಅಭಿಪ್ರಾಯ! ಕಾವ್ಯ, ನಾವ್ಯ ಪೂಜೆವಾದುತ್ತಿರುವು ದಾದರೂ ಏನೆಂದು ತಿಳಿದೆ. ಹೇಳು, ಹೇಳು ನೋಡೋಣ.....

ಕಾವೇರಮ್ಮ:—ಕಾಫಿ ಸೋಂಸುತ್ತಾ ಇದ್ದೀನೇ. ನಿಮ್ಮ ಮಾತು ಕೇಳುತ್ತಾ ಕೈ ಸುಟ್ಟಿಕೊಂಡೆ. ಏನೂಂತ ಹೇಳಿಟ್ಟು ಎದ್ದೀಳಿ, ಮುಖ ತೊಳಿಯಿರಿ! ಅಥವ ಕಾಲವುರುವರಿಗೇನು ಬೆಡೊಕಾಫಿ, ಗೀಫಿನೋ? (ಕುಚೊಧ್ಯವಾದುತ್ತಾ)

ಗಿರಿಯಪ್ಪ:—ನನ್ನ ಅಭಿಪ್ರಾಯ ಅರ್ಥವಾಯಿತೆ? ನಾವ್ಯ ಪೂಜೆ ಸುತ್ತ ಇರುವುದಾದರೂ.....ಎನೇ.....ಕಾವ್ಯ.....

ಕಾವೇರಮ್ಮ:—ಅದೇ ಸ್ವಿರಂಗ, ಗಡಿಯಾರದ ಸ್ವಿರಂಗ!

ಗಿರಿಯಪ್ಪ:—ಹಾಗೇ! ನಿನಗೂ ಅರ್ಥವಾಯಿತು ಬಿಡು! ಅನೂತ

ಸಾಗರದ ಅಲೆಗಳ ಮೇಲೆ ಸುರುಳಿಸುತ್ತಿ ಹೆಡೆಯೆತ್ತಿಕೊಂಡಿರುವ ಆದಿತೀ ಷನೇ ಸ್ಪೃಹಗ್ರಂಗ್. ಅದರನಂತರ—ತೇಣತಾಯಿಯೇ ಪ್ರಪಂಚದ ಆಗುಹೋಗುಗಳನ್ನು ರಾಮಕೋಳುವ ಮಹಾಶಕ್ತಿ—ನಮಸ್ತೇ ಸ್ಪೃಹಗುರೂಪೀ, ನಮಸ್ತೇ ಮಹಾಚಿಮ್ಮುಪ್ರತಾಪೀ ನಮಸ್ತೇ ಗಡಿಯಾರ ರೂಪೀ....

ಕಾವೇರಮ್ಮು—ನಮಸ್ತೇ ರಿಷ್ಪ್ವಾಚು ರೂಪೀ.....! ಏಳೊಂದೇ, ಗೋವಿಂದಪ್ರನ ಗಡಿಯಾರದ ಗತಿಯೇನಾಯಿತೆಂತ ಸೋಡಿಕೊಳ್ಳು.

ಗಿರಿಯಪ್ಪ :—ಹೌದು ಹೌದೂ ! ಮರಿತುಬಿಟ್ಟಿದೆ ! ಇವತ್ತು ನನ್ನ ಉಪನ್ಯಾಸಕ್ಕೆ ದುಡ್ಡು ಕೊಡೋರು ಯಾರು ? ಗಡಿಯಾರ ಕೊಟಕೊಟಾಂದರೆ ಗೂಡಂಪ್ರನಾದರೂ ಇವತ್ತು ರೂಪಾಯಿ ಕೊಟ್ಟಾನು. ಹೌದೇ, ಕಾವೂ ! ಈದಿನ ರಜ ತಗೊಬೇಕಲ್ಲ !

ಕಾವೇರಮ್ಮು :—ವಾಪ ಗಂಡಸರೇ ಹಾಗೆ. ಯಾರೇನೆಂದರೆ ಅವನ್ನೆ ನಂಬಿಧುತ್ತಾರೆ. ಬೆಳ್ಗಿದ್ದರೆ ಹಾಲು, ತೆಳ್ಗಿದ್ದರೆ ರೀಶೈ ಬಣ್ಣಿಗಿದ್ದರೆ ಬಂಗಾರ, ಮಿಣ್ಣಿಗಿದ್ದರ ಹಣ್ಣು. ನಿನ್ನ ರಾತ್ರಿಯೆಲ್ಲ ನಿದಿಗಿರ್ಬಿ ಈಗ ಮಂಳಿದ್ದಾರೆ ಸಧ್ಯ. ನಾನು ನಂಬಿ ಉಪಾಯ ಹೂಡಿದ್ದರೆ ಬೆಳಗೇ ಆಗಿಧುತ್ತಿತ್ತು ಈ ಗಡಿಯಾರದ ಮಂಗಳ ಮುಗಿಯೋಹೋತ್ತಿಗೆ ಒಂದು ಡಬ್ಬಿ ಹೋಗೆ ಬತ್ತಿಯೆಲ್ಲ ಸೇದಿ ಸೇದಿ ಕಣ್ಣಕೆಟ್ಟಿ ಮೈ ಕೆಟ್ಟಿ ರಗಳೀಯಾಗಿ ಹೋಗುತ್ತತ್ತು. ಆ ಟಾನಿಕ್ಕೂ ಬಿಸ್ಕುತ್ತಾ ಹಾಗೇ ಇರಲಿ. ಗಡಿಯಾರವಂತೂ ರೀಕುತಾಕಾಗಿ ಕೂತಲ್ಲೇ ನಡೀತಾ ಇದೆ. ಅವರಿದ್ದರೆ ಸೋಡಿ ಸಂತೋಷಪಟ್ಟಾರು. ಆ ಸ್ಪೃಹ ಅದೆನ್ನ ಬಿಗಿಯಾಗಿರೋಣ ! ಅವರಿಗಂತ ಅದು ಬಿರುಸು. ಅದನ್ನು ಅದರ ಡಬ್ಬಿಯೋಳಿಗೆ ಸುತ್ತಿ ಸೇರಿ ಸುವುದೇ ಕವ್ವಾಗಿತ್ತು. ಗುರುವಾರದ ಉಪವಾಸ ಸಾರ್ಥಕವಾಯಿತು. ಬಿಧು. ಸಾಯ್ಯಾನಾಥನ ಅನುಗ್ರಹ ಈ ರೀತಿಯಾಗಿಯೂ ನೇರವಾಯಿತ್ತಲ್ಲ.....ಲೇ ಮಹಡಿ ಮನೆ ಗೋಪಿ, ಗೋಪೀ, ಬಾಪು ಇಲ್ಲಿ. ನಿಮ್ಮ ತಂಡೆಮನೆಲೆ ಇದ್ದಾರೆಯೇ ? ಇಲ್ಲವೇ ! ಸರಬಿಧು. ಈ ಚೀಟಿಕೆಗೂ. ಇದರಲ್ಲಿ ಇರುವುದನ್ನು ಗೋವಿಂದ ಮುದ್ರಣಾಲಯದವರಿಗೆ ರಿಂಗ್‌ಮಾಡಿ ಕರಿದು ಬೆಲ್ಲಿಹೋನಾನಲ್ಲಿ ಹೇಳಿಬಿಧು. ವಿನಯ ಇಷ್ಟೆ—ಗೋಡೆ ಗಡಿಯಾರ ಸರಿಯಾಯು.. ರಿವೇರಿ ಚಾಚು ಅಳನ ಕೈಲೀ ಕಳಸಿದರೆ ಗಡಿ

ಯಾರ ಈ ಕ್ಷೇತ್ರದಲ್ಲಿ ಕಳಿತ್ತು ನಮ್ಮ ಮನೆಯವರ ಹೇಸರಲ್ಲಿ
ಹೇಳು. ಹೌದು ಗೋವಿಂದ ಮುದ್ರಣಾಲಯ ! ಹೇಳಬಿಡು ಅರ್ಚಿಂತ.
ಹೇಳತೀಯ ! ಜಾಣ, ನೀನು !

ಕಾವೇರಮ್ಮ:—ಎದ್ದಿರಾ ಏಳಿ, ಬಲಮಗ್ಗಿಲಲ್ಲಿ ಏಳಿ, ಈಗ ಚೆಳ
ಗಾಯಿತೇ, ಹೆಚ್ಚೆನು ಹೊತ್ತಾಗಿಲ್ಲ ಹತ್ತೀಗಂಟೆ. ಇಲ್ಲ, ಇಲ್ಲ, ಅವಸರ
ವೇನೂ ಇಲ್ಲ. ನಿಮ್ಮ ಆಫೀಸರು ಹೇಳಿಕಳಿಸಿದ್ದಾರೆ ರಜಕೊಟ್ಟಿದ್ದಾರಂತೆ,
ಅವರೆ ಇದಿಷ್ಟು ಕಾಗದಕ್ಕೆಲ್ಲ ಅದೇನೋ ಮಾಡಿದೆಂಿಕಂತೆ. ಎದ್ದಿಬಿಡಿ.
ಸಾಯಿಬಾಬನಿಗೆ ನಮಸ್ಕಾರಮಾಡಿ, ಸಾಂನಮಾಡಿ, ಪಾರಣಮಾಡಿಬಿಡಿ.

ಗಿರಯಪ್ಪ:—ಸಾಯಿನಾಥನ ಎದುರಿಗೆ ನಿಲ್ಲಿಸುದಕ್ಕೇ ಶಕ್ತಿಯಿಲ್ಲ
ನನಗೆ ಹುಡಿದ ಕೆಲವ ಮುಗಿಸಿಬಿಡದೆ ಮಲಗಿಟ್ಟೆ ಅದೇ ನನ್ನ ತಪ್ಪಿ
ಅಕ್ಕೆನ್ನು, ಅದೆಲ್ಲತ್ತೇ ರೇಡಿಯೋ ಕಿವಿಗೆ ಲೋಲಕ್ಕು !

ಕಾವೇರಮ್ಮ:—ಪ್ರೇಸ್ಸಿನಲ್ಲಿ ಒಂದು ಲೋಲಕ್ಕು ಅಲುಗಾಡುತ್ತೆ.
ಅದರ ಗುರುತಾಗಿ ಇಲ್ಲಿ ರೇಡಿಯೋ ಕಿವಿಲೂ ಅಲುಗಾಡುತ್ತೆ ಲೋಲಕ್ಕು.

ಗಿರಯಪ್ಪ:—ಗಡಿಯಾರ ರಿಪೇರಿ ಮಾಡಿದೆಯಾ, ಮಾಡಿಬಿಟ್ಟಿಯಾ !

ಕಾವೇರಮ್ಮ:—ಗಡಿಯಾರಕ್ಕೆ ಜೀವಬಂದು, ಅದು ಗೋವಿಂದನ
ಸನ್ನಿಧಾನಕ್ಕೆ ಹೋಗಿ, ಈ ಲೋಲಕ್ಕು ಪ್ರಸಾದ ಕಳಿಸಿದೆ ಎಂದೆ.
ನನ್ನ ಚಂದ್ರಾವಳೀಗೆ ಅದೇ ಪೀರಿಕೆ ಎಂದೆ.

ಗಿರಯಪ್ಪ:—ಅಲ್ಲವೆ, ಆ ಗಡಿಯಾರದ ಸ್ವಿಂಗ್ ಸುತ್ತಿದವಳೂ
ನೀನೇ ಈ ಮನೆ ಸ್ವಿಂಗ್ ಸುತ್ತಿದವಳೂ ನೀನೇ ಅದೆಯಲ್ಲೇ !

ಕಾವೇರಮ್ಮ:—ನಾನು ಹೆಂಗುಶು, ನನಗೆಲ್ಲಿ ಆ ಶಕ್ತಿ ಬರತ್ತೀಂದರೆ.

ಗಿರಯಪ್ಪ:—ಎಲ್ಲಿ ಬಂತೆ ? ಹೇಳುತ್ತೇನೇ ಹೆತ್ತಿರಬಾ !

ಕಾವೇರಮ್ಮ:—ನಿಮ್ಮ ಹತ್ತಿರ ಯಾಪಾಗೆಂದರೆ ಆವಾಗ ಬರೋನು
ಇಲ್ಲಿದ್ದಾನೆ. ಹೋಗೋ ಮರಿ, ನಿನ್ನೂ ಕೂಡ ಬಂದು ಮಹಾ ಚಿಮ್ಮ
ಯನ್ನೇ ಮಾಡಿಬಿಡುತ್ತಾರೆ ; ಅವರು.

ಗಂಯಪ್ತಿ:—ಆವನು ಬೇಡ ನೀನು ಬಾ, ಅ ಗಡಿಯಾರದ ಸ್ವರ್ಪಂಗ
ಮಾಡಿದ ಗಾಯಾನಾದರೂ ನೋಡೊಣ.

ಕಾವೇರಮೃತಿ:—ಈಗ ಬೇಡಾಂಡೆ !

೩. ಗುಂಡು

ರಾತ್ರಿ ಮೂರು ಗಂಟೆಗಳು! ಈಗತಾನೆ ಮುಗಿಯಿತು ಆ ಕನಸು! ಕನಸು ಮುಗಿದರೂ ಖಾಸಿಂ ಮುಗಿದಿಲ್ಲ! ಕುದುರೆ ಲಗಾಂ ಹಿಡಿದು ಕೊಂಡು ಅವನು ಓಡಾಡುತ್ತೇ ಇದ್ದಾನೆ. ಅವನ ಹಿಂದೆ ಆ ಕುದುರೆಯೂ ಖಲ್ಲಾ ಖಳಕ್ಕಾ ಖಲ್ಲಾ ಖಲಕ್ಕಾ—ಎಂತ ಗೊರಸು ತೂಗಿಡುತ್ತಾ ನನ್ನ ಮೆದು ಶಲ್ಲೀಲ್ಲ ಸುತ್ತಾಡುತ್ತೇ ಇದೆ. ಈಗ ಅವನಿಗೂ ಅದಕ್ಕೂ ಅಕ್ಕೆರ ಸಮಾಧಿ! ಹಾಗಾದರೆ ಕಾಟವಿಲ್ಲ ನನಗೆ ಇನ್ನು ಮುಂದೆ.

○ ○ ○

ತಿವರಾಂಹೇಚೀಯಲ್ಲಿ ನಮ್ಮು ಮನೆ. ನಮ್ಮು ಅಣ್ಣಿ ಅಲ್ಲಿಗೆ ವರ್ಗ ಮಾಡಿಸಿಕೊಂಡು ಬಂದರು. ಅವರ ಹಿಂದೆ ಕುದುರೆ ಬಂತು. ಅದರ ಸಂಗಡ ಖಾಸಿಂ ಬಂದ; ಮತ್ತು ಪಿಚ್ಚಾಟೆ ಎಂತ ನಾಯಿ ಬಂತು; ಹಾಗು ಚಿರಪ್ರಲಿ ಎಂತ ಬೆಕ್ಕು ಬಂತು; ಇನ್ನೂ ತಿಮ್ಮಣಿ ಎಂತ ಕೋತಿ, ಮಿಶ್ರಿ ಎಂತ ಗಣಿ ರಾಮ—ಹೀಗೆ ಏನೇನೋ ಬಂದವು. ಅವೆಲ್ಲ ಈ ಖಾಸಿಂ ಮನ ಕುದುರೆಗೆ ಸೇರಿದ ಮಕರ ರಾತ್ರಿ! ಇವೆರಡು ವೃಕ್ಷಿಗಳಂತೆ ನನ್ನ ಮೆದುಳಿನ ದಿವಾನಖಾನೆಯಲ್ಲಿ ತಲಾಯಿಸುವುದಕ್ಕೇಂತ ಹರಮಾಡಿದ ದಿನನೇ ಅವಕ್ಕೂ ಅಕ್ಕೆರ ಗೋರಿ. ಆದರೆ ಈ ದಿನ ಅವರ ವಿಚಾರ ಬೀಡ.

○ ○ ○

ಅಣ್ಣಿ ಭಂಡಾರಪ್ಪನ ಸಂಗಡ ಬಂದು ಖಾಸ ಬಂಗಲೀನೇ ಬಂದಿತ್ತು. ಆದ್ದರಿಂದ ಬಾಡಿಗೆ ಇದ್ದವರನ್ನು ಬಿಡಿಸಿ ಇಡಿಯ ಮನೆಯನ್ನೇ ಅವರಿ

ಗೊಸ್ಪಿಸಿಬಿಟ್ಟಿವು. ಆ ಖಾಸ್ ಬಂಗಲಿಯಲ್ಲಿ ನಾವೂನೂ ಸೇರಿ ಕೊಂಡಿವು.

ಖಾಸಿ೧೦ ಹುದುಗತನದಿಂದ ಈ ನಮ್ಮಣಿನ ಮೋರೆ, ವಿಶಾತಿ, ಗಂಡು ಮಿವಿಗಳಿಗೆ ಬೆರಗಾಗಿ ಗಿರಿಯಾರಿಂದ ಇಲ್ಲಿಗೆ ಬಂದಿದ್ದನು. ಕುದುರೆಗೆ ಹುರುಳ, ನಾಯಿಗೆ ಖಂಡ, ಗಳಿಗೆ ದಣ್ಣ ಮುಂತಾಗೆಲ್ಲ ಸರಬರಾಜು ವಿವರವನ್ನೆಲ್ಲ ಖಾಸಿ೧೦ ಬಲ್ಲ ಮತ್ತು ಅವನು ಅದನ್ನೆಲ್ಲ ನಿಭಾಯಿಸಬಲ್ಲ. ಖಾಸಿ೧೦ ನಮ್ಮ ಶಿವರಾಂವೇಟಿಗೆ ಬಂದಾಗ್ಗೆ ಚಿಗುರು ವಿಂತೆ ಗೆಣಿಯ. ತೆಳ್ಳಿಗೆ ಕೆಂಪಗೆ ರಷದಾಕ್ಷ ಕೆಬಿನ ಹಾಗೆ ಇದ್ದೆ! ಅಂದಕ್ಕೆ ಹಾಗಾದರೆ ರಕ್ತಿ ಗಂತು ಉಕ್ಕಿನ ಕ್ಯಾಕಾಲುಗಳು. ಎಲ್ಲ ವಿಚಾರಕ್ಕೂ ನವೋಂದಿಗೆ ಹಿಂದು ವಾದರೂ ನಮಾಜು ಸಮಯದಲ್ಲಿ ಅಂಗಳದಲ್ಲಿನ ಗುಲಾಬಿ ಗಿಡದ ಬಳಿಗೆ ಓಡಿಬಿಡುವನು. ನಮ್ಮಣಿ ಅತ್ಯಿಗೆ ಅವನಿಗೆ ಅಡ್ಡ ಬರುವುದಿರಲಿ ಅವನಿ ದಲ್ಲಿ ಆ ಕಾಲದಲ್ಲಿ ಯಾವ ಸದ್ಗೂ ಮಾಡರು. ನಮಾಜು ಮುಗಿಸಿ ಬಂಡಾಗ ಅವನ ಮುಖ ಅನೆಂದದಿಂದ ಬೆಳಗುತ್ತ ಇರುತ್ತಿತ್ತು. ಖಾಸೀ೧೦ ನಿಗೆ ನಮ್ಮನ್ನು ಕಂಡರೆ ಸದರ, ಮಕ್ಕಳನ್ನು ಕಂಡರೆ ಆದರ, ಕುದುರೆ ಕಂಡರೆ ಹೆನ್ನೆ, ರಾಯರನ್ನು ಕಂಡರೆ ಭಕ್ತಿ, ಮತ್ತೆ ಅವಾನರನ್ನು ಕಂಡರೆ ಭಯ.

ಕಾಶಿ ಕೆಂಪು ಕುದುರೆ, ಹೆಣ್ಣಿ! ಬಾಬಾಬುಡೆರವರ ಬಿಜಲಿ ಕುದುರೆಯ ದೂರದ ಸಂಬಂಧದ ರಕ್ತ, ಕಾಶಿಯ ಮೈಯಲ್ಲಿ ಹರಿಯುತ್ತಿತ್ತು. ಆ ಹೆನ್ನೆಯ ವಿಚಾರವನ್ನು ಬಲ್ಲದೋ ಏನೋ ಖಂಬಂತೆ ಆದು ಮಿವಿಯಿಂದ ಹೆಣ್ಣಿಹಾಕುತ್ತಿತ್ತು, ಮತ್ತು ಆದು ಪ್ರೀತಿಯನ್ನು ತನ್ನದೇ ಆದ ಒಂದು ವಿಶೇಷ ೧೧ತಿಯಲ್ಲಿ ವ್ಯಕ್ತಪಡಿಸುತ್ತಿತ್ತು.

ಕಾಶಿ ನಮ್ಮ ಪಕ್ಕಕ್ಕೆ ಕಾಮಧೀನು. ಆದು ಗಂಡು ಕುದುರೆ ಎಂತ ಭಾವಿಸಿದಿರೇನು? ಮಿಲಿಟೆರಿ ಇಲಾಖೆಯಲ್ಲಿದ್ದ ಬಂದಿದ್ದುದರಿಂದ ಆದು ತೋರಿಕೆಯಲ್ಲಿ ಹೆಣ್ಣಿಗಿದ್ದರೂ, ಇಟ್ಟಿನಟಿಕೆಯಲ್ಲಿ ಗಂಡು. ಚೈನ್ಯೆರ್ಯಾಲ್ ಹೆಣ್ಣಿ. ತನಗೆ ಬೇಕಾದವರ ದನಿ ಕೇಳಿಸಿದರೆ ಹುಹು ಗುಟ್ಟಿ ಹತ್ತಿರ ಕರೆಯುವುದು. ಪಾಯಸ ಮಾಡಿದ ದಿನಸ ಬರಿ ಪಾತ್ರೀಯನ್ನಾದರೂ ಸೇಕ್ಕು ಸಿದಹೊರತು ಬಿಡದು.

ಕಡಿಗೆ ಅದು ನಮ್ಮಜ್ಞಿಯ ದೇಸೀಯಾಗಿಬಿಟ್ಟಿತ್ತು. ಅದು ಲಪ್ತಿಶ್ಯೇ ಆಗಿ ನಮ್ಮ ಮನೆ ಸೇರಿತೆಂದೂ, ಅದರ ಕಾಲುಬುಡದಲ್ಲಿ ವಿಳೀಳು ಕೊಪ್ಪರಿಗೆ ಹಣವುಂಟಿಂದೂ ನಮ್ಮಜ್ಞ ಹೇಳುತ್ತಿದ್ದರು ಮತ್ತು ಅದಕ್ಕೆ ಪ್ರದಕ್ಷಿಣೆಮಾಡಿ ಹೂವು ಕುಂಕುಮ ಏರಿಸಿ, ಕಡಲೆ ಬೆಳ್ಳ, ತಿನ್ನಿಸಿದ ಹೊರತು, ಅವರು ಉಟವೇ ಮಾಡರು. ನಮ್ಮಜ್ಞ ಮುತ್ತುಗಡೆಲೆ ಹಚ್ಚಿ ಅಂಗಡಿಗೆ ಕಳಿಸಿ ದುಡ್ಡ ತರಿಸಿಯಾದರೂ ಕುದುರೆಗೆ ಸ್ನೇಹೇಧ್ಯ ಮಾಡುವರು. ನಾವು ಆ ಸಮೀಯಕ್ಕೆ ಅಲ್ಲೇ ಇದ್ದು ಲಾಭ ಪಡೆಯುತ್ತಿದ್ದೇವು.

ಖಾಸಿ೧೦ ರಜಹೋದ. ಕೂಸಪ್ಪ ಬದಲಿ ಬಂದ. ಪಾಪ, ಅವನು ಈ ಏಳು ಕೊಪ್ಪರಿಗೆಯ ಕಾಶಿಯ ಸಂಗಡ ಏಗಲಾರದೆ ಹೋದ.

ಒಂದು ದಿನ ಬೆಳಗ್ಗೆ ಬಂದ ಕೂಸಪ್ಪ. ಅಮಾವಾಸ್ಯರ ಹತ್ತಿರ ಕೇಳಿ ಹುರುಳಿ ಇಸುಗೊಂಡ. ತೋವಡದ ಚೀಲಕ್ಕೆ ತುಂಬಿ ಇಟ್ಟಿಗೊಂಡ. ಗೋದಲಿ ಒಳಗಿದ್ದ ಹುಲ್ಲೆಲ್ಲ ತೆಗಿದುಬಿಟ್ಟ. ಕರಾರು ತೆಗಿದುಕೊಂಡ ಕೆರೆಯಲಿಕ್ಕಾರಂಭಿಸಿದ. ಬುರುಸ್ ಹೋಡಿದು ತೆಂಗಿನ ನಾರಿನ ಚೀಲದಲ್ಲಿ ಉಜ್ಜಾವುದಕ್ಕಾರಂಭವಾಗಬೇಕಾಗಿತ್ತು. ಕರಾರಿಂದ ಕೆರೆಕೆರೆದು ಮಾಲೀಸ್ ರಂಗೀಲ ಹಾಕುವುದಕ್ಕಾರಂಭಿಸಿದ. ಕೂಸಪ್ಪ ಮುತ್ತುವಚ್ಚಿಯಿಂದ ಕೆಲಸಮಾಡುತ್ತಿದ್ದ. ಅವನ ಕೆಲಸನೆಲ್ಲ ಮಿಲಿಟಿರಿ ಕೆಲಸವಾದರೂ ಅವನು ಮಾತ್ರ ಹುರಿಹಿಟ್ಟನ್ಹಾಗೇ ಇದ್ದ.

ಕಾಶಿಗೆ ಅದೆಲ್ಲ ಏನುಗೊತ್ತು. ಅದಕ್ಕೆ ನೊದಲು ಬೇಕಾಗಿದ್ದು ಹುರುಳಿ—ಬೆಂದ ಹುರುಳಿ—ಗೂಟದಲ್ಲಿ ಸೇತಾಡುತ್ತಿದ್ದ ಘನ ಘನ ಹುರುಳಿ, ಅನಂತರ ಇರುಳ್ಳೀ—ಬೆಳ್ಳ. ಅದರ ಬದಲಾಗಿ ಕೂಸಪ್ಪ ಬೀಡದು ದೆಲ್ಲ ಮಾಡುತ್ತಿದ್ದ. ಕೂಡಲೆಲ್ಲ ಸಿಕ್ಕಿಗಿದ್ದರೆ ನಮ್ಮ ರಂಬೆ ಹೇಗಾಡು ವಳೀ ಅಮೃತ ಬಾಳಣಿಗೆ ಕಂಡಾಗ, ಹಾಗೇ ಅಡಲಾರಂಭಿಸಿತು ಕಾಶಿ. ಅಮೃತ ಹೇಗೆ ರಂಬೆಗೆ ಬಿಸಿ ಬಿಸಿ ಗುದ್ದು ಕೊಡುವಳೀ ಹಾಗೇ ಕೂಸಪ್ಪ ಕೊಟ್ಟ ಕಾಶಿಗೆ, ಖಿಚಿಗೆ ನಾಲ್ಕು ಬೆನ್ನು ಕಡುಬು. ತಲೆ ಕೊಡವಿ, ಬೆನ್ನು ಬಿಲ್ಲುವಾಡಿ, ಬಾಲದಲ್ಲಿ ಅಪ್ಪಳಿಸಿ, ಕಟ್ಟಕಟ್ಟ ಲಗಾಮು ಕಡಿದು ಎಡಕ್ಕೆ ಬಲಕ್ಕೆ ಮುಸುಡಿ ಬೀಸಿ ತನ್ನ ಸಿಟ್ಟೆಲ್ಲ ತೋರಿಸಿತು ಕಾಶಿ. ಕೂಸಪ್ಪ ಅದರ ದವಡಿಗೂ, ಬಾಲಕ್ಕಾ, ಕಾಲಿಗೂ ಸಿಗದೆ 'ನೇಗದಾಡಿ

ಮಾಲೀಸು ಮಾಡುತ್ತಿದ್ದು. ನಾನು ಹೋಗಿ ಸೋಡಿ ಹೇಳಿದೆ—“ಕೊಸಪ್ಪ, ಇದೇಕೋಣ ಈ ದಿನ ಕಾಶೀಗೆ ಸಿಟ್ಟಿಷ್ಟೇ ಏನೋಂ ಬಂದಿದೆ, ಮೊದಲು ಹುರುಳಿ ತನ್ನಿಸಿಬಿಡು, ಅನಂತರ, ನೀನು ಅದರ ಮೈ ಬಾಚುವಂತೆ!” ಅದಕ್ಕೆ ಕೊಸಪ್ಪ ನೆಟ್ಟಿಗೆ ನಿಂತು ಸಲಾಮುಮಾಡಿ ಹೇಳಿದ—“ಇದು ಮಿಲಿಟಿರೀ ಗೋಡಾ. ಮರೆತ್ತೆ ಸಿಸ್ಟೆಲ್ಲ. ಕಂತ್ರಿ ಆಗಿದೆ! ನಾನೇನು ಬಿಡೋನಲ್ಲ ಬುಡಿ, ಕಲಿಸೆಬಿಡುತ್ತೇನೇ ನೋಡಿ ಸಿಸ್ತು!” ಹೀಗೆಂದವನು. ಮಾಲೀಷಿ ಗಾರಂಭಿಸಿದ. ಕಾಶಿ ಹಾಗಿದ್ದರೆ ಈ ದಿನ ಬುದ್ಧಿಕಲಿತೀತೇನೋಂ ಎಂದು ಕೊಂಡು ಒಳಗೊಳಿಸಿದೆ. ನಮ್ಮ ತಾಯಿ—ಅರುಳ್ಳಿ ಬೆಲ್ಲ ಜಜ್ಜಿ ಕೊಡಪ್ಪ ಕೊಡಪ್ಪ, ಕುದುರೆ ಮಾಲಕುಮಾಗಿ. ಹೋತ್ತಾದರೆ ಇನ್ನೇನು ಮಾಡಿ ಯಾಕ್ಕಣೇ ಕಾಣೆ. ಅವನೂ ಹೊಸಬಕಣಪ್ಪ, ಕೊಸಪ್ಪ. ಹೀಗೆಂದರು. ನಾನು ಉತ್ತರ ಜೋಡಿಸಿ ಹೇಳುವುದರಲ್ಲಿದ್ದು. ಅಪ್ಪರಲ್ಲೇ ಕುದುರೆಯು—“ಹೀ ಇ ಇ ಈ!” ಎಂದು ಸದ್ಗು ಮತ್ತೆ ಪುನಹಾ—“ಅಯ್ಯೋ, ಅಂಭಾ ಅ ಅ ಅ!” ಎಂದ ಕೊಸಪ್ಪನ ಆರ್ಥನಾದವೂ ಕೇಳಿಬಂಂಬಿ. “ಹೋಗವ್ವು, ಕೊಸಪ್ಪ ಹೋದನೋಂ ಏನೋಂ ಸತ್ತೂ! ಅದೇನು ರಣಗುದರೆ ಆಹುತೀ ತಗ್ಗಾಂಡು ಬಿಡುತ್ತೆ, ಎರಡು ದಿನ ಸವಾರೀ ಇಲ್ಲದಿದ್ದರೆ”—ಎಂಬ ಮಾತೆಲ್ಲ ನಮ್ಮಮುಕ್ಕನ ಬಾಯಿಂದ ಹೊರಡುವವ್ವರಲ್ಲೇ ನಾನು ಹಾರಿಹೋದೆ.

ಅಲ್ಲೇನಾಗಿತ್ತೇ? ರಣನೋಟ! ಕುದುರೆ ಅಗಾಡಿಪಿಚಾಡಿ ತಿತ್ತು ಕೊಂಡಿತ್ತು. ಕೊಸಪ್ಪನ ಗಡ್ಡವನ್ನೇ ಹಿಡಿದುಬಿಟ್ಟಿತ್ತು! ನಾನು ನೀರುಳ್ಳಿ ಬೆಲ್ಲವನ್ನು ಅದರ ಮುಂದೆ ಮುದ್ದಿಮಾಡಿ ಹಾಕಿದೆ. ಹುರುಳೀ ಚೀಲವನ್ನು ಗೂಟದಿಂದ ತೆಗಿದೆ, ಹಸುರು ಹುಲ್ಲಿನ ಚೀಲವನ್ನು ಅದರ ಕಡಿಗೆ ಉರುಳಿಸಿದೆ. ಅನಂತರ ಒಳಗೆ ಓಡಿಹೋಗಿ ಎಲ್ಲ ಹೇಳಿದೆ ನಮ್ಮ ತಾಯಿಗೆ.

ಕೊಸಪ್ಪ ಆಸ್ತ್ರೆಗೆಹೋಗಿ ವಾಸಿಮಾಡಿಕೊಂಡನಾದರೂ, ನಮ್ಮಲ್ಲಿಗೆ ಹಿಂತಿರುಗಲಿಲ್ಲ. ಅವನ ವಿಚಾರಕ್ಕೆ ಹಾಗಾದರೂ, ಈ ಕುದುರೆ ಕಾಶಿಯು ಖಾಸಿಮನ ಹಿಂದೆ ಮಾತ್ರ ನಾಯಿ ಮರಿಯಂತೆ ಹೋಗುತ್ತಿತ್ತು. ಅವನದಕ್ಕೆ ಸರ್ಕಾ ಕೆಲವೆಲ್ಲ ಕಲಿಸುವೆನೆಂದು ರೊಂದ್ರಾ ಹೊಡಿ ಸುತ್ತಿದ್ದು. ಲಾರಿಯ ಮೇಲೆ ಹಾರಿಸುತ್ತಿದ್ದು. ಬೆಂಕಿ ಉಂಗುರದಲ್ಲಿ ಹಾರಿ

ಸಲೂ ಕಲಿಸಬೇಕೆಂದಿದ್ದು. ನಮ್ಮ ಅಗ್ರಜರು ಆ ಕುದುರೆಗೆ ನಿತ್ಯ ಒಂದೊಂದು ಸವಾರಿ ಹೇಡಿದು ಮೈನೋರಿ ಕಾರುವಂತೆಮಾಡಿ ತರುತ್ತಿದ್ದರು. ನಮ್ಮ ತಾಯಿ ನಡು ಹಗಲು ಅದಕ್ಕೆ ಏನಾದರೂ ತುಳ್ಣೀಸ್ತುಸಾದ ಶಿಶ್ಯ ಸಿಯೇ ಉಟಪನಾಡುತ್ತಿದ್ದೇರು. ಸಂಜೆ ಕುದುರೆಯಿದ್ದಲ್ಲಿ ಭೂತ ಪ್ರೇತಗಳ ಕಾಟವಿಷ್ಠವೆಂದು ದೀಪ ಧೂಪ ಹಚ್ಚುತ್ತಿದ್ದರು. ಕಾಶಿಯ ಕಾಲು, ಒಕ್ಕಿಯ ದೆಂದು ಅವರ ಭಾವನೆ. ನಮ್ಮಣಿನವರು ಅದು ಮನೆಗೆ ಬಂದಮೇಲೆ ಒಡ್ಡಿ ಪಡೆದು ಎರಡು ತೊಟ್ಟುಲು ತೊಗಿದ್ದರು.

ಹೀಗಿರುವಾಗ ಒಂದುಸಾರಿ ನವರಾತ್ರಿ ಬಂದಿತು. ಕುದುರೆಗೆ ಪೂಜೆ, ಪುರಸ್ಕಾರ, ಪ್ರಸಾದಗಳಾದವು. ಒಂದು ದಿನ ಪೀಠಾಂಬರದ ಅಲಂಕಾರ ದಲ್ಲಿ ಕಾಶಿಗೆ ಮೆರವಣಿಗೆಯೂ ಆಯಿತು. ಈ ಗದ್ದಲದಲ್ಲಿ ಎಂಟು ದಿನಗಳ ವರೆಗೂ ಕಾಶಿಗೆ ಬೆಳಗಿನ ಸವಾರಿ ಇಲ್ಲವಾಯಿತು.

ಕುದುರೆಯಿಟ್ಟು ಸಕಾರಿ ನೌಕರರೆಲ್ಲ ಅವರವರ ಕುದುರೆಗಳನ್ನು ತಂದು ಓಡಿಸಬೇಕೆಂದೂ, ಗೆದ್ದ ಕುದುರೆಗೆ ಇನಾಮುಕೊಡುವರೆಂದೂ ಅಪ್ಪಣಿ ಬಂದುದರಿಂದ ನಮ್ಮ ಕುದುರೆಗೆ ಓಟಿದ ಅಭ್ಯಾಸವಾಡಿಸಬೇಕಾಯಿತು. ಅಣ್ಣಿನವರು ಬೇರೆ ಯಾವುದೋ ಕೆಲಸದಲ್ಲಿದ್ದರು. ಖಾಸಿ೧೦ ಸಾಹೇಬನೇ ಆ ಕೆಲಸಕ್ಕೆ ಒಪ್ಪಿದನು.

ಶನಿವಾರ ಸವಾರಿ ಹೊರಡಲನುವಾದ ನಮ್ಮ ಖಾಸಿ೧೦. ಆದರೆ ನಡುವಿನವಾದರೂ ಲಗಾಮು ಜೀನುಹಾಕಲಿಲ್ಲ. ಸುಮ್ಮನೆ ಓಡಾಡಿಕೊಂಡು ರಸ್ತೆಯಲ್ಲಿ ಏನೇನೋ ಗುರುತುಹಾಕಿಕೊಂಡು ಕಾಲಕಳಿಯುತ್ತಿದ್ದು. ನಾನೆಂದೆ—ಎನ್ನಿ ಸಾಹೇಬರೆ ಈ ದಿನ ಬಹು ಸಂವರಿಸುತ್ತಿದ್ದೀರಲ್ಲ. ಜಗಲಿಯ ಮೇಲೆ ಅದೇನೇನೋ ಇದೆಯಲ್ಲ? ಅನ್ನಾವರಿಗೆ ಸರ್ಕಾರ ಚೆಮುತ್ತಾರವೇನಾದರೂ ತೊರೆಸುತ್ತೀರೋ? ಈ ದಿನದ ಸವಾರಿಗೆ ಇನ್ನೂ ಏನೇನೂ ಏಪಾರಡಾಗಿಲ್ಲವಳಿ!“ ಖಾಸಿ೧೦ ಏನೂ ಮಾತಾಡದೆ ನಗುತ್ತ ಹಿಂದಿನ ಮನೆಗೆ ಹೊಗಿ ಕಾಶಿಯನ್ನು ಕರೆತಂದ. ಆ ದಿನ ಮನೆ ಯಲ್ಲಿ ಕರಿಗಡಬು ಕರಿದಿದ್ದರು. ಮನೆಯೆಲ್ಲ ಅದೇ ವಾಸನೆ. ಕಾಶಿಗೆ ಆ ದಿನ ಪ್ರಸಾದ ಸಿಕ್ಕಿತ್ತೊ ಇಲ್ಲವೋ ಕಾಣಿ. ಅದು ಕೆಸರಿಕೊಂಡು ಒಳಮನೆಕಡಿಗೆ ಸುಗ್ಗಿತು.

ಖಾಸಿ೧೦ ಕ್ಕೆಬಿಟ್ಟು ಆ ಕಡೆ ಬಾಗಿಲಿಗೆ ಬಂದು

ನಿಂತು ನಮ್ಮ ತಾಯಿಯವರಾಗಲೀ, ಅತ್ತಿಗೆಯವರಾಗಲೀ ಅಡಿಗೆಮನ್ನೆ ಬಾಗಿಲುತ್ತಿದೆ ಕಾಶಿಗೆ ತಿಂಡಿಕೊಡಲಿಲ್ಲ. ಕಾಶಿ ಅಲ್ಲಿ ಇಲ್ಲಿ ಮೂಸಿ ಸೋಡಿ ಗೊರಿನ ಪಟ್ಟಿ ಪಟ್ಟಿ ಶಬ್ದವಾಡಿ ಹೊರಬಾಗಿಲಿಗೆ ಬಂತು. ಖಾಸಿ೧೦ ಅದನ್ನು ಹಿಡಿದುಕೊಂಡು ಮೆಟ್ಟಲು ಇಳಿಸಿದ. ಬೆನ್ನುಮೇಲೀರಿದ. ಕಾಶಿ ನಡುಗೆ ಹೊರಟಿತು. ಹಿಂತಿರುಗಿ ಬರುವಾಗ ಕುಕ್ಕುಲೋಟಿದಲ್ಲಿ ಬಂತು. ಮತ್ತೊಮ್ಮೆ ನಾಗಾಲೋಟಿದಲ್ಲಿ ಹೊರಟಿತು. ಅಗ್ರಹಾರದ ತುದಿಗೆ ಹೊರಟಿಬಿಟ್ಟಿದ್ದ ಖಾಸಿ೧೦. ನಮ್ಮಮ್ಮೆ ಕರಿಗಡಬು ಕೊಡೋಣ ವೆಂದು ಹೊರಕ್ಕೆ ಬಂದರು. “ಕರಿಗಡಬು ಅಮೇಲೀನೋ! ಅದೇ ಸರ! ಓಟ ಮೋದಲು, ಉಂಟ ಆಮೇಲೆ. ಕರಿಗಡಬು ಒಳಗಿಡಮ್ಮು. ಕಾಶಿ ಒಂದು ಸುತ್ತುಬರಲಿ. ಅದೇನೋ ಹೊಸಮಾದರಿ ಓಟ ಕಲಿಸ್ತಿದಾನಂತೆ, ಸೋಡೋಣ” ಎಂದೆ.

ಕುದುರೆ ಭರಾಟಿಯಿಂದ ಭರೀಂದು ಹೊರಟಿತ್ತು. ಅಮ್ಮ ಅತ್ತಿಗೆ ಜಗುಲಿಯಲ್ಲಿ ಸೋಡುತ್ತಿದ್ದರು. ಕೇರಿಯ ಜನರೆಲ್ಲ ಹೊರಬಂದು ಸೋಡುತ್ತ ನಿಂತರು. ಕುದುರೆ ಹೋಗಿ ಹಿಂತಿರುಗಿ ಬಂತು. “ಏಕಾ, ದೋ, ಲಾಫ್” ಎಂದು ಖಾಸಿ೧೦ ಕೂಗಿದುದು ಮಾತ್ರ ಕೇಳಿತು. ಆಗಾಗಲೇ ಕುದುರೆ ಎದುರುಮನ್ನೆ ಮಕ್ಕೆದಲ್ಲಿದ್ದ ತಂತಿ ಕಂಭಕ್ಕೆ ಕಟ್ಟಿದ್ದ ಗಳು ವನ್ನು ಹಾರಿ ದಾಟಿಹೋಗಿತ್ತು. “ಅಚ್ಚು, ಬೀಬೀ!” ಎಂದು ಖಾಸಿ೧೦ ಮತ್ತೆ ಕೂಗಿದನು. ಮತ್ತೊಮ್ಮೆ ನಾಗಾಲೋಟಿದಿಂದ ಬರುವಾಗ ಮನೀಯ ಬಳಿ—“ಏಕಾ, ದೋ, ಲಾಫ್!” ಎಂದಹಾಗೆ ಕೇಳಿಸಿತು. ಆದರೆ ಕುದುರೆ ಕಾಶಿಯು ತಟಕ್ಕನೆ ನಿಂತುಬಿಟ್ಟು ನಾಲ್ಕು ಹೆಚ್ಚೆ ಮುಂದೆಹೋಗಿ ಹಿಂದಕ್ಕೆ ಬಂದು ಜಗುಲಿಯಮೇಲೆ ತಟ್ಟಿಯಲ್ಲಿಟ್ಟಿದ್ದ ಕರಿಗಡಬುಗಳನ್ನು ತಿನ್ನುತ್ತ ನಿಂತುಬಿಟ್ಟಿತು.

ಈ ಮೇಳಿಗೆ ರಸ್ತೆಯಲ್ಲಿ ಓಡಾಟಿವೆಲ್ಲ ನಿಂತು, ಎಲ್ಲೆಲ್ಲಿಯವರೆಲ್ಲ ಅಲ್ಲಲ್ಲಿ ನಿಂತು ಜಗುಲಿಗಳಲ್ಲಿ ಗುಂಪು ಒತ್ತರಿಸಿತ್ತು. ಕಾಶಿಯಿತ್ತು, ಆದರೆ ಖಾಸಿ೧೦ ಖಾಸ್ತಾರನೇ ಇಲ್ಲ. ಏನಾದ ಅವನು? ಕುದುರೆಯ ಮೇಲೆ ಇದ್ದಹಾಗೇ ಇತ್ತಲ್ಲ. ರಸ್ತೆಯ ಆ ಕಡೆ ಈ ಕಡೆಯೆಲ್ಲ ಸೋಡಿದರು ಜನ. ನಾನು ಕೂಗಿಯೇ ಕೂಗಿದೆ—ಲುತ್ತರವಿಲ್ಲ. ಕುದುರೆ ಕಾಶಿಯ ಓಟದ

ಅಭರಿಟಿದಲ್ಲಿ ನಮಗೇನೇನೂ ತೋಚಿದಲಿಲ್ಲ. ಅಪ್ಪು ಹೊತ್ತಿಗೇ ಅದೆಲ್ಲಿತ್ತೂ ಮೋಡ, ಮಳಿಬರಲಾರಿಭಿಸಿತು. ಕಾಶಿ ನೇನೆಂದು ವ್ಯಕ್ತಾಡವಿಕೊಂಡು ಕೂಗುಹಾಕಿತ್ತು. ಅಗ ಯಾರೋ ನರಳದಂತೆ ಕೇಳಿಸುತ್ತಾ. ನಾನು ಜಗುಲಿ ಇಲ್ಲದಹೋಗಿ ಸ್ವಲ್ಪ ದೂರದಲ್ಲಿದ್ದ ಕಸದ ಡಬ್ಬಿದಲ್ಲಿ ನೋಡಿದೆ— ಮುದುರಿಕೊಂಡು ಮುದ್ದೆಯಾಗಿ ಬಿಡಿದ್ದ ಖಾಸಿ೧೦. ಮುಕ ಕೆಳಗಾಗಿತ್ತು. ತೋಟ್ಟಿಯನ್ನು ಉರುಡಿಸಿದೆ. ಬಾಕಿ ಎಲೆ, ಮುತ್ತುಗದ ಎಲೆ, ಕಾಗದ, ಹರಕೆಗಳ ಸಂಗಡ ಈಚೆಗೆ ಒಂದ ಉರುಡಿಕೊಂಡು ಕುದುರೆ ಸವಾರ. ಅವನೊಂದು ಸಾರಿ ನರಳ ನಿಟ್ಟುಸಿರುಬಿಟ್ಟಿ. ಕೂಡಲೇ ಕಾಶಿಯು ಏನೂ ಅರಿಯದವಳಂತೆ ಹತ್ತಿರಬಂದು ಹಸೇ ಎಲೆಯೊಂದು ವಸಡಿನಲ್ಲಿ ಕಚ್ಚಿ ಹಿಡಿದು ಕೊಡಪತ್ತು ನಿಂತು ಕಾಲು ಕೆರೆಯಲಾರಂಭಿಸಿತು.

ಅದರಫ್ರವೇನೋ ನಾಕಾಣ. ಖಾಸಿಮನಿಗೆ ಅಫ್ರವಾಗಿರಬೇಕು. ಅವನೋ ಹಾಗೆ ಹೀಗೆ ಮೈಕ್ಕೆ ನೀರಿವಿಕೊಂಡ. ನಾನೊಂದಿಪ್ಪ ಮೈಕ್ಕೆ ವರಸಿ ಉಜ್ಜಿ—“ಏಳು ಒಂದಿಪ್ಪ ನೀರಾದರೂ ಹೊಯ್ದುಕೊ ಸಾಕು ಈ ಸರ್ಕಾಸ್” ಎಂದೆ. ನಮ್ಮ ತಾಯಿ—“ಅಯ್ಯೋ ಪಾಪ ಒಂದಿಪ್ಪ ಬಿಸಿನೀರಿದೆ ತಪ್ಪಲೆಯಲ್ಲಿ ಮೈಮೇಲೆ ಸುರಿದಾದರೂ ಸುರಿ! ಏನು ಹಾಳು ಕುದುರೆಯೋ!” ಎಂದರು. “ಈ ದಿನ ಯಾರ ಮೋರೆಯೋ ನೋಡಿದೆ. ಹಾಳು ಮೋಡಿ; ಅದಕ್ಕೇ ಹೀಗಾಗದೆ. ಏಳಪ್ಪ ಏಳು!” ಹೀಗೆಂದು ಎಬ್ಬಿಸಿದೆ.

ಖಾಸಿ೧೦ ಎದ್ದು ನಿಂತಾಗ ನಮಗೆಲ್ಲ ಬಹೆಳ ಆನಂದ. ಎಲ್ಲೆಲ್ಲಾ ಗಾಯವಾದಂತಿರಲಿಲ್ಲ. ಅವನು ಹಿಂದುಗಡೆ ಮನಿಗೆ ಹೋದನೆಂದು ನಾನು ಕುದುರೆಲಗಾಮು ಸರವಾಡಿ ಕೊಟ್ಟಿಗೆಗೆ ಕಳಿಸಿಬಿಡೊಣವೆಂದುಕೊಂಡೆ. ಅದರೆ ಅದಕ್ಕೆ ಮುಂಚೆ ಲಗಾಮುಹಡಿದು ಅದರ ಕವಾಲಕ್ಕೆರಡಿರು ಏಟು ಕೊಡುತ್ತ ಬುದ್ಧಿಹೋಳುವ ಸಡಗರದಲ್ಲಿದ್ದೆ. ಅಪ್ಪುಹೊತ್ತಿಗೆ ಖಾಸಿ೧೦ ಬಂದ. ಎರಡೇ ನಿಮಿಷಗಳಲ್ಲಿ ಜೀನುಹಾಕಿ ಹೊಟ್ಟಿಗೆ ಪಟ್ಟಿಬಿಗದ, ರಿಕಾಪು ಸರವಾಡಿಕೊಂಡ. ಬರೀ ಕಾಲಿಗೇ ಹಿಮ್ಮಡಿಮುಳ್ಳ ಬಿಗಿದುಕೊಂಡ. ಬಾರುಕೊಲು ತೆಗಿದುಕೊಂಡ. ಕುದುರೆಯ ಮೇಲೆ ಹಾರಿಕೊಂಡ. ಅವನು ಕಾಶಿಯ ಮೇಲೆ ಕೂತಾಗ, ಹಣಿಗೆ ಬಟ್ಟಿಕಟ್ಟಿದ್ದು ಕಂಡೆ, ಅಮು

ರಕ್ತದಿಂದ ಹಣಿಯ ಬಳಿ ನೀನೆಡುದನ್ನು ಕಂಡೆ. ಅದರೆ ಆಗ ಇವನನ್ನು ತಡೆಯುವುದು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಪ್ರಯತ್ನಪಡಲಾ ಇಲ್ಲ. ಖಾಸಿ೯೦ ಹೊರಟೀಹೋದ ಹಲ್ಲುಮುಡಿ ಕಚ್ಚಿಕೊಂಡು ಕುದುರೆ ನಾಗಾಲೋಟಿದಲ್ಲಿ ದೊಡು ಹೊಡಿಯಿತು. ಆ ರಸ್ತೆಯನ್ನೇ ಬಿಟ್ಟು ಹೊರಟಿ. ಹಿಂತಿರುಗಲಿಲ್ಲ.

ಅಶ್ರೀಗಿಯವರು—“ಅವರೇ ಸರಿ, ಅದನ್ನು ಹೆತ್ತಿಗೆ ಮಾಡುವುದಕ್ಕೆ. ಇವನು ಏಕೆ ಹೀಗೇ ವಿವರಿಸ್ಕೇವಾದುತ್ತಾನೋ!” ಎಂದು ಒಳಗೆ ಹೊದರು. ನಾನು ಜಗುಲಿಯಮೇಲೇ ನಮ್ಮ ತಾಯಿಯವರ ಸಂಗಡ ಮಾತಾದುತ್ತಾ ಕುಳತುಬಿಟ್ಟಿ. ಏನುಮಾಡುವುದಕ್ಕೂ ತೋಚಲಿಲ್ಲ.

ಆರ್ಥಗಂಟಿಯಾದ ಮೇಲೆ ನಮ್ಮ ಅಣ್ಣಿಂದರು ಕಾಶಿಯ ಕತೆ ಕೇಳಿ ವ್ಯಾಖ್ಯಾಪಟ್ಟಿ—“ಎನೋ ಕಟ್ಟಿಂಬಾಳ ಕಲಿತುಬಿಟ್ಟಿದೆ. ಯಾರ ಪ್ರಾಣಕ್ಕೆ ಸಂಜಚಾರವೋ ಕಾಣಿ!” ಎಂದು ಆಫೀಸು ಕೋಣಗಿ ಹೋದರು. “ಏನು ಬಂತಮ್ಮ ಲಕ್ಷ್ಮೀಯ ಹಾಗೆ ಇದ್ದ ಕುದುರಿಗೆ ಈ ದಿನ ಖಾಸಿಮಸಿಗೆ ಹೋದ ಜೀವ! ಅದೇನೋ ಎಂತೋ ಬದುಕಿಕೊಂಡ!” ಎಂದು ಜಗುಲಿಯ ಬಳಿಗೆ ಮತ್ತೆ ಹೋದರು.

—“ಯಾರ ಸುದ್ದಿಯೂ ಇಲ್ಲ. ಖಾಸಿಮನಾಗಲಿ ಕುದುರೆಯಾಗಲಿ ಯಾರ ಸುದ್ದಿಯೂ ಇಲ್ಲ”—ಎಂದು ಒಳಗೆ ಬಂದು ಉದ್ದಿನ ಬೇಕಿ ಆರಿಸಲಾರಂಭಿಸಿದರು.

ನಮ್ಮ ಅಣ್ಣಿ ಎಂದರು ಸುಮಾರು ನಾಲ್ಕು ಘಂಟೆ ಸಮಯದಲ್ಲಿ—“ಕುದುರೆ ವಾಸನೆ ಬರುತ್ತೆ. ಕಾಶಿ ಬಂತೋನೋ ನೋಡೇ!” ಎಂದರು. ನಮ್ಮತ್ತಿಗಿಯವರು ಜಗುಲಿಗೆ ಹೋದರು. ಯಾವ ಸುದ್ದಿಯೂ ಇಲ್ಲ ವೆಂದು ಹಿಂತಿರುಗಿದರು. ಆದರೆ ಆ ದಿನ ನನಗೇಹೋಗಡಿಯಾರ ನೋಡುವಂತೇ ಆಗುತ್ತಿತ್ತು. ನಿಮಿಷಗಳನ್ನೇ ಎಣಿಸುತ್ತಿದ್ದೆ. ನಮ್ಮ ತಾಯಿಯವರು ಕೂಗಿದರು—ಲೋ ಯಾರ್ಪು, ಒಲೆ ಬಿಡುವಾಗಿದೆ ಹುರುಳಿತಂದುಕೊಡಿ, ಕಾಶಿಗೆ ಬೇಯಿಸಬೇಡವೆ ಹುರುಳಿ!”

—“ಕಾಶಿ, ಕಾಶಿಯಲ್ಲಿದೆ ಕಾಶಿ!”—ಎಂದೆ. ಕೂಡಲೇ ಕಾಶಿ—“ಉ ಹು ಹು ಹೂ!” ಎಂದೆ ಸದ್ದು ಕೇಳಿಸಿತು. ಹಿತ್ತಲು ಬಾಗಿಲಲ್ಲಿ

ಹೋಗಿ ನೋಡಿದರೆ ಶಾತಿ, ಏನೂ ಅರಿಯದ ಹೆಸುಕ್ಕಿಯಂತೆ ಒಳಗಿಬಂದು ಕೊಟ್ಟಿಗೆ ಹೋಗಿ ನೀರು ಹೀರುತ್ತ ಸಿಂತಿತ್ತು. ನಾನು ಕಟ್ಟಿಹಾಕುವ ಮುನ್ನ ಲಗಾಮು ತೆಗೆದು, ಜೀನುಬಿಚ್ಚಿಟ್ಟು ಒಳಗಿಬಂದು ಹೇಳಿದೆ. ಕೂಡಲೇ ನಮ್ಮಗ್ರಜರು ಜಗುಲಿಗೆ ಹೋಗಿ ಆ ಕಡೆ ಈ ಕಡೆ ನೋಡಿದರು, ಏನೇನೂ ಶಾಷಲಿಲ್ಲ. ಕೂಡಲೇ ಬೈಸಿಕಲ್ ಹತ್ತಿ ಎಲ್ಲಿಯೋ ಹೋದರು. ಇತ್ತುಕಡೆಯಿಂದ ಸ್ವಲ್ಪ ಸಮಯದಲ್ಲಿ ಒಂದು ಗಾಡಿಬಂತು. ಅದರೊಳಗೆ ಖಾಸಿಂ ಮಲಗಿದ್ದನು. ಗಾಡಿಯಾತನು ಅವನನ್ನು ಇಳಿಸುವುದರಲ್ಲಿ ದ್ವಾರು. ಅದರೆ ನಾನು ಮೆಟ್ಟಲಿಳಿದು ಹೋಗಿ ನೋಡಿದೆ. ಖಾಸಿಂ ಎಚ್ಚರಿಲ್ಲದೆ ಮಲಗಿದ್ದ. ತಲೆಯೋಡಿದುಹೋಗಿತ್ತು. ಕೈಗಳಿಗೆ ಏಟು ಬಿಡ್ಡಿತ್ತು. ಹಿಮ್ಮಡಿ ಮುಳ್ಳು ತೊಡಿಗೆ ಚುಚ್ಚಿ ಶರಾಯಲ್ಲ ಹರಿದೇ ಹೋಗಿತ್ತು. ನಮ್ಮತ್ತಿಗೆ ಮತ್ತು ತಾಯಿಯವರಿಗೆ ಹೇಳಿ ಅದೇ ಗಾಡಿಯಲ್ಲಿ ಖಾಸಿಂನನ್ನು ಆವೃತ್ತಿಗೆ ಸಾಗಿಸಿದೆ. ಅಲ್ಲಿಗೆ ನಾನು ತಲುಪುದರಲ್ಲಿ ನನ್ನಿಣ್ಣಂದಿರು ಬೈಸಿಕಲ್ಲಲ್ಲಿ ಬಂದು, ಕಾದಿದ್ದರು. ಕುದುರೆ ನೋಡಿಕೊಂಡೆಗಂದು ನನ್ನ ಕಳುಹಿಸಿದರು. ನಾನು ಮನೆಗೆ ಬಂದು ವಿವರಗಳಿಲ್ಲ ವರದಿವಾಡಿ, ಕುದುರೆ ನೋಡಹೋದೆ. ಕುದುರೆಗೇನೂ ಆಗಿರಲಿಲ್ಲ.

ರಾತ್ರಿ ಬಹು ಹೋತ್ತಿನ ಮೇಲೆ ಅಣ್ಣಂದಿರು ಮನೆಗೆ ಬಂದರು. ನಮ್ಮ ತಾಯಿ ಕರೆದು ಹೀಗಿಂದರು. ‘ಶಾತಿ ನಮ್ಮನೆಗೆ ಬಂದು ಏಳು ವರ್ಷ ವಾಯಿತಲ್ಲವೇ! ಸರ ಅದರ ಮುಣಾನುಬಂಧ ತೀರಿಕೇನೋ! ನನ್ನ ಯಶ್ವ ಏನು ನಡೆಯುತ್ತೇ!’

ನಮ್ಮ ತಾಯಿ—“ಅದೇಕೊಂಡಿಗೆ ಹೀಗಾಡುತ್ತಿ?” ಅಣ್ಣಂದರು—“ಇಂಥಾ ಕೆಟ್ಟ ಚಾಳಿಯ ಕುದುರೆ ನಮ್ಮಲಿಗೆ ಯೋಗ್ಯವಲ್ಲ ಬಿಡು!”

ತಾಯಿ—“ಅದು ದಾದರೂ ಏನಪ್ಪ? ಸವಾರಿ ಮಾಡಲೇಬರದಿದ್ದ ಹರಗಾರ ಆ ಮುಸಲ್ಲಾನನ ಕೈಲಿ ಹಾಗೇ ಮಾಡಿತು. ನಿಂಗೇನಾದರೂ ಮಾಡಿತೇನಪ್ಪ. ಅವನಿನ್ನು ಹತ್ತುವುದೇ ಬೇಡ!” ಅಣ್ಣ—“ಹಾಗಲಮ್ಮ! ಯಾರಿಗಾದರೇನು? ಎಲ್ಲಿರಿಗೂ ಹಾಗೇ ಅದು! ಅದು ಬಲು ಕೆಟ್ಟ ಚಾಳಿ. ಜೋರಾಗಿ ಓಡುತ್ತ ಇದ್ದ, ಇಡ್ಡಕ್ಕಿದ್ದ ಹಾಗೇ ನಿಂತರೆ ಯಾರುತಾನೆ ಬೆನ್ನ ಮೇಲೆರಬಲ್ಲರು?” ತಾಯಿ—“ಹಾಗಾದರೇನು ವಂಡುತ್ತೇ!”

ಅಣ್ಣ—“ಮಿಲಿಟಿಯಲ್ಲಿ ಡೂಂಹ್ಸ್ ದೇ ಮಾಡುತ್ತಾರೆಂತೆ ಮುಂದಿನ ಶುಕ್ರವಾರ. ಅಲ್ಲಿಗೆ ಕಳಿಸಿದುತ್ತೀನೆ.”

ತಾಯಿ—“ಅವರೀನೂ ಕೊಡುತ್ತಾರೆ?”

ಅಣ್ಣ—“ಅವರೀನೂ ಕೊಡುವುದಿಲ್ಲ! ನಾವೇ ಏದು ರೂಪಾಯಿ ಕೊಡಬೇಕು! ನಮ್ಮ ಕುದುರೆ ಫ್ರೋಚ್‌ಎ ಬೀಕಾದರೆ.”

ತಾಯಿ—“ಹಾಗೆಂದರೀನಷ್ಟು. ಕುದುರೆ ಫ್ರೋಚ್‌ಎ ಯಾತಕ್ಕೆ. ಕುದುರೆಯೇ ಇರುತ್ತಲ್ಲ.”

ಅಣ್ಣ—“ಕುದುರೆ ಇರುವುದಿಲ್ಲ. ಅದಕ್ಕಾಗಲೇ ಹೆದನ್ಯೆದು ವಯಸ್ಸು ಆಗಿದ್ದೆ. ಮುಕ್ಕಾಲು ಆಯಸ್ಸೇ ಕಳಿದಿದೆ. ಅದಕ್ಕೇ ಅದನ್ನು ಡೂಂಹ್ ಡೇಗೆ ಕಳಿಸಿಬಿಡೋಣ !”

ತಾಯಿ—“ಅದೇನೋ ಅರ್ಥವಾಗುವುದಿಲ್ಲವ್ವು ನಿನ್ನ ಮಾತು.”

ಅಣ್ಣ—“ಇನ್ನು ಯಾರೂ ಸವಾರಿಮಾಡುವಂತಿಲ್ಲ ಅದರ ಮೇಲೆ. ಅದನ್ನು ಕಳಿಸಿಬಿಡುವುದೇ ಲೇಸು. ಅದು ಇದ್ದರೆ ನಾವು ಇರುವಂತಿಲ್ಲ.”

ತಾಯಿ—“ಇಷ್ಟು ದೊಡ್ಡ ಮನೆಯಲ್ಲಿ, ಇಷ್ಟೇಲ್ಲ ಸಂಪಾದನೆಯಲ್ಲಿ ಅದಕ್ಕೆ ಜಾಗವಿಲ್ಲವೇ? ಅದರ ವಾಡಿಗೆ ಅದಿರಲಿ.”

ಅಣ್ಣ—“ನಿನಗೆ ತಿಳಿಯದಮ್ಮಾ ಅದನ್ನು ಮೂಟ್ಟಾಮಾಡಿಸಿದರೇ ಹೈಮು ಬೀಕಾದರೆ ಅದರ ಫ್ರೋಚ್‌ಎ ಇಟ್ಟಿಕೊಂಡಿರು ಮನೆಯಲ್ಲಿ, ನಿನ್ನ ಪೂಜೆ ಪುರಸ್ಕಾರಕ್ಕೆ.”

ನಮ್ಮ ತಾಯಿಯವರಿಗೆ ಅದೇನೂ ಅರ್ಥವಾಗದೆ ತಮ್ಮ ಹೆತ್ತಿಬುಟ್ಟಿ ಎತ್ತಿಕೊಂಡು ಈಚೆಗೆ ಬಂದು ನನ್ನ ಕೇಳಿದರು. ನನಗೆ ಬಹಳ ಸಂಕಟ ವಾಗಿತ್ತು. ಏನೂ ಹೇಳಿದೆ ಕಣ್ಣಿರಿಸಿಕೊಂಡು, ಹಿತ್ತಲಿಗಿ ಹೊಗಿ ಕಾಶಿಯ ಬಳಿ ನಿಂತೆ. ಅದೇಕೋರೆ ಅದರ ಕಣ್ಣಲ್ಲಿ ನೀರಿಳಿಯುತ್ತಿತ್ತು. ನನ್ನ ಮೂಸಿನೋಡಿ ಆಕಡೆ ತಿರುಗಿಕೊಂಡಿತು. ಹುಲ್ಲು ತಿನ್ನಲಿಲ್ಲ. ಬೀಲ್ಲ ತೋರಿಸಿದರೂ ಮಿಸಿಕಾಡಲಿಲ್ಲ. ಹೆತ್ತಿರಹೊಗಿ ಮೈ ತಡವರಿಸಿದೆ. ಬೆನ್ನು ತಟ್ಟಿದೆ ಕೈಕಾಲು ತಕ್ಕಿದೆ. ಅದರ ತಲೆಯನ್ನು ತಟ್ಟಿಕೊಂಡಿ ನನಗೇಕೋರೆ ಬಹು ದುಃಖವಾಯಿತು. ಬಿಕ್ಕೆ ಬಿಕ್ಕೆ ಅಕ್ಕುಬಟ್ಟೆ.

ಆ ರಾತ್ರಿ ಉಟ್ಟದ ಸಮಯದಲ್ಲಿ ನಮ್ಮೆ ತಾಯಿ ಮತ್ತೆ ಪ್ರಶ್ನವಾಡಿದರು, ಸಾಮಂತ ಹೇಳಿದರು. ಅವರಿವರ ವಿಚಾರ ಸೂಚಿಸಿದರು. ಅಣ್ಣಂದಿರು ಅಸೆಂಬ್ಲಿ ಅಧ್ಯಕ್ಷರಂತೆ—“ಹಾ, ಹೂ, ನೋಡಲಾಗುತ್ತೀ, ವಿಚಾರಿಸಲಾಗುತ್ತೀ, ಇದೂ, ಉಹೂ”—ಎಂತಲೇ ತಮ್ಮ ಅನುಭೂತಿ ಅಭಿಪ್ರಾಯಗಳನ್ನು ಸೂಚಿಸುತ್ತ ಉಟ್ಟವಾಡಿದರು. ಆದರೂ ನಮ್ಮನ್ನು ತೃಪ್ತಿಪಡದೆ ಇದ್ದರು. ಮಾರನೆ ಬೆಳಗೆ ಅಪ್ಪತ್ತಿಯಲ್ಲಿದ್ದ ಖಾಸಿ೧೦ನಿಗೆ ಹೇಳಿಕೊಳ್ಳಿಸಿದರು. ಖಾಸಿ೧೦, ತಾನೆರಡೇ ದಿನ ಚಿಟ್ಟುಬರುವುದಾಗಿಯೂ, ಅದುವರಿಗೆ ಏನೂ ಮಾತಾಡಬಾರದಾಗಿಯೂ ಹೇಳಿಕೊಳ್ಳಿಸಿದನು. ಅಣ್ಣಂದಿರು ನಿಶ್ಚಯಿಸಿ ಚಿಟ್ಟಿದ್ದರು. ಕುದುರೆ ಹೋಗಲೇಬೇಕು. ಬದುಕಿದ್ದರೆ ಆದಕ್ಕೂ ಕಷ್ಟ ನಮಗೂ ಕಷ್ಟ. ನಿವುಗೆ ಲಕ್ಷ್ಮಿಯಂತಾದರೆ ಒಂದು ಬೆಳ್ಳಿ ಪ್ರತಿಮೆನಾಡಿಸಿಕೊಳ್ಳ ಪೂಜೆನಾಡುವುದಕ್ಕೆಂದು ಕಡೆಯ ಮಾತನ್ನೇ ಖಂಡಿತ ಹೇಳಿಟ್ಟರು. ಮರಣದಂಡನೆಗೆ ಗುರಿಯಾದವನ ಸಂಗದ ವಾಸಮಾಡುವಂತೆ ನಾವೆಲ್ಲಿರೂ ಗಂಟಿಗಳನ್ನೇಣಿಸುತ್ತಾ ಕಾಲಕಳಿಯುತ್ತಿದ್ದಿವು.

ಖಾಸಿ೧೦ ಬಂದ. ಅವನು ನೇರವಾಗಿ ಕುದುರೆಯ ಬಳಗೆ ಹೋದ, ಕುದುರೆ ಕಾಲುಕೆರಿದು ಕೂಗಿತು. ಖಾಸಿ೧೦ ಹತ್ತಿರ ಹೋದಹೋರತು ಬಿಡದೆ ಕಂಡೆದಾಡಿತು. ಅವನು ಹತ್ತಿರಹೋದ ಕೂಡಲೇ ವ್ಯಕ್ತೀಯೆಲ್ಲ ಮೂಸಿತು. ಮುತ್ತುಕೊಡುವ ಸಂಜ್ಞೆನಾಡಿತು. ಖಾಸಿ೧೦ ನಿಲ್ಲಲಾರದಿಕುಳಿತುಬಿಟ್ಟು. ಕುದುರೆ ಅವನ ಹೆಗಲನೀಲೆ ಮುಸುಡಿ ಇಟ್ಟಿ ನಿಂತಿತು. ನಿಂತು ನಿಂತು ಸಾಕಾಗಿ ನಾನು ಒಳಕ್ಕೆ ಹೋದೆ. ನಮ್ಮಣಿನವರು ಉಟ್ಟವಾಡಿದನಂತರ ಕುದುರೆ ಮನೆಗೆ ಹೋಗಿ ನೋಡಿದರು. ಕುದುರೆಯಾಗಲೀ ಖಾಸಿಮನಾಗಲೀ. ಅವರತ್ತ ತಿರುಗಲಿಲ್ಲ. ಧನಿ ಕೊಡಲಿಲ್ಲ. ಅವರು ಸ್ವಲ್ಪ ನಿಂತು ಹೀಂತಿರುಗಿದರು.

ಇನ್ನು ಮೂರು ದಿನಕ್ಕೆ ಕುದುರೆಗೆ ಮರಣದಂಡನೆ, ಖಾಸಿಮನನ್ನು ಎತ್ತಿಹಾಕಿದ್ದಕ್ಕೆ ಮತ್ತು ಮುದಿಯಾದ ತಪ್ಪಿತಕ್ಕೆ. ಇನ್ನು ಐದು ದಿನಕ್ಕೆ ಕುದುರೆಜೂಜು, ನಾಕರ ಮಾನೆರ ಕುದುರೆಜೂಜು ಮುಂದುಹಾಕಲ್ಪಿಸ್ತಿಕ್ಕು. ಆದರೆ ನಮ್ಮ ಕುದುರೆ ಆ ಜೂಜಿಗೆ ಹೋಗುವ ಅದ್ವಷ್ಟಪಡಿದರ

ಲಿಲ್ಲ. ಅಯ್ಯೋ ! ಕುದುರೆಯೇ ! ಎಂಥಾ ಹಣಿಬರಹ ನಿನ್ನದು ! ಯಾಕಾದರೂ ನಮ್ಮ ಮನೆಗಿ ಬಂದು, ನಮ್ಮನ್ನೆಲ್ಲ ಇಪ್ಪ ಹಚ್ಚಿಕೊಂಡಿದ್ದು, ಈಗ ನಮ್ಮ ಕಣ್ಣಿದುರಲ್ಲೀ ಸತ್ತು ಪ್ರತಿಮೆಯಾಗಬೇಯಲ್ಲ !—ಹೀಗೆಂದು ಬಹಳ ಸಂಕಟಪಟ್ಟು ಕುಳಿತ್ತಿದೆ. ಮತ್ತೆದ್ದು ಹೊಂದಿ, ವಳಗೆ ನಮ್ಮತ್ತಿಗೆಯ ಬಳಗೆ. ಅವರು ದೇವರಮುಂದೆ ಚೀಟಿಹಾಕಿದ್ದರು. ನಾನೋಂದು ತೆಗೆದು ಓದಿ ಹೇಳಿದೆ. ಅದರಲ್ಲಿ “ಸಾವಿಲ್ಲ” ಎಂದು ಸೂಚನೆಬಾತು. ನಮ್ಮ ತಾಯಿ ಉರಿ ಜೋರಿಯಿಸರಲ್ಲಿ ಹೊಗಿ ಕೇಳಿಕೊಂಡು ಬಂದಿದ್ದರು. ಕೆಂಪನೆಯ ಮನುಷ್ಯಬಂದರೆ ಭಯವಿಲ್ಲವೆಂದರಂತೆ. ಅಂತೂ ಕುದುರೆ ಜೀವಕ್ಕೂ ಸಾವಿಗೂ ನಡುವೆ ತೂಗಾಡುತ್ತತ್ತು. ನಮ್ಮಣಿಂದಿರೇನೋ ನಿಧಾರವಾಡಿದ್ದರು. ಅವರ ನಿಣಯಕ್ಕೆ ತಕ್ಕಂತೆ ಮಿಲಿಟಿರಿ ಆಫೀಸಿ ನಿಂದ ಪತ್ರ ಬಂದಿತು. ಇವರೂ ತಸಬೀರಿಗಾಗ ಏದು ರೂಪಾಯ ಕಳಿಸಿದ್ದರು. ಮತ್ತು ಕುದುರೆ ಪ್ರತಿಮೆಯೂ ಅಗಸಾಲಿಯ ಬಳಿ ಸಿದ್ಧವಾಗುತ್ತಿತ್ತು. ನಾಳಿ ಏನೋ, ಎಂತೋ, ಎಂದು ನಿಧಾರವಾಗಿರಲಿಲ್ಲ.

ಅಧ್ಯ ರಾತ್ರಿ ಸಮಯದಲ್ಲಿ ಯಾರೋ ಕೂಗಿದಂತಾಯಿತು. ನಾನು ಮುಂಬಾಗಿಲು ನೋಡಿದೆ. ಯಾರೂ ಇರಲಿಲ್ಲ. ನಮ್ಮ ತಾಯಿ ಹಿಂದು ಗಡೆ ಬಾಗಿಲಿಂದ ಹೊರಿದು. ಖಾಸಿ೧೦ ದೀಪತರಹೇಳಿದ. ನಾನೂ ಸಂಗಡ ಹೊಂದಿ. ಕಾಸಿ ಕುದುರೆ ಮಳಗಿತ್ತು. ಖಾಸಿ೧೦ ದೀಪದ ಬೆಳಕಲ್ಲಿ ಕುದುರೆ ಸುಳಿಗಳನ್ನೆಲ್ಲ ಪರಿಸ್ಥಿಮಾಡಿದ. ನಮ್ಮ ತಾಯಿ ಕೇಳಿದರು—“ಏನಪ್ಪೆ ಖಾಸಿ೧೦ ! ನೀನು ಕೆಂಪಗಿದ್ದೀ ಎಂದು ನಾನು ಕಂಡೇ ಇರಲಿಲ್ಲ. ನೋಡು ನಿನ್ನಿಂದಲೇ ಕುದುರೆ ಬದುಕಬೇಕೆಂತ ಕಾಣುತ್ತೆ. ಸುಳಿಗಳೆಲ್ಲ ಏನನ್ನುತ್ತವೆ ಹೇಳಿಬಿಡು. ನಿನ್ನಿಂದಲೇ ಬದುಕಬೇಕು. ಯಾಕೆಂದರೆ ನಿನಗೆ ಅವರಾಧಮಾಡಿಯೇ ಅದು ಸಾಯುವಂಥ ಶಿಕ್ಷೆಪಡೆದಿದೆ !”

ಆಗ ಖಾಸಿ೧೦ ಎದ್ದು ಕುದುರೆ ಸುತ್ತ ಶಿರುಗಬಂದು ನಮ್ಮ ತಾಯಿಯ ವರಿಗೆ ಮುಖ್ಯ ಸುಳಿಗಳನ್ನೆಲ್ಲ ತೋರಿಸಿದ. ಆ ಸುಳಿಗಳ ಪ್ರಭಾವದಿಂದ ಆ ಕುದುರೆ ಆಗ ಸಾಯುವಂತಿರಲಿಲ್ಲ. ತನ್ನ ಯಜಮಾನನಿಗೆ ಒಳ್ಳೆ ; ಅಧಿಕಾರ ಕೊಡಿಸಿ, ಶಾಭಾಸಾಗಿ ದೊರಕಿಸಿ, ಬಂದು ಮರಿ ಪಡೆದುಕೊಂಡು ಸುಖವಾಗಿರುವಂತೆ ಸೂಚಿತವಾಯಿತು. ಈ ವಿವರಗಳಿಂದ ನನಗೂ ನಮ್ಮ

ತಾಯಿಯವರಿಗೂ ಧೈಯರಬಂತು. ಶಾಸಿಂ ಕುದುರೆಯನ್ನೊಂದಿಗೆ ಕಂಬಳ ಎಳಿದುಕೊಂಡ. ಮೇತ್ತನೆ ಸೈಜು ಹುಲ್ಲಮೇಲೆ ಕುದುರೆಯಂಥ ಬೆಳ್ಳನೆ ಗೆಳಿಯನ ಸಂಗಡ ನಿದ್ದೆ ಮಾಡುವುದೊಂದು ಸೌಖ್ಯದ ಅನುಭವ. ಬಂದು ಭಾಗದಲ್ಲ ತೀವ್ರ ಯುದ್ಧದ ವಾತಾವರಣದ್ದು, ಇನ್ನೊಂದು ಕಡೆ ಶತಮಾನ ಗಳ ಹಿಂದಿನ ಸಂಚಾರಿ ಜನಾಂಗದ ಅನುಭವ. ಶಾಸಿಮನಿಗೆ ಎರಡೂ ಒಪ್ಪುತ್ತತ್ತು.

ಅಣ್ಣನವರು ಸ್ಥಿರವಾಡಿದ್ದರು ಕುದುರೆಯನ್ನು ಗುಂಡಿನ ಬಾಯಿಗೆ ಕಳುಹಿಸುವುದಕ್ಕೆ. ನಾಳಿ ಕಳಸುವುದೆಂದಾಗೆ, ಈ ದಿನ ಕುದುರೆ ಪ್ರತಿಮೆ, ಕುದುರೆಯ ಪೋಟೊ ಸಹ ಬಂದವು. ತುಂಬ ಹೊವು, ಹಣ್ಣು, ಓಲಗ ತರಿಸಿ, ಮರವಣಿಗೆ ಏಪಾಡು ಮಾಡಿದರು. ಅಣ್ಣಂದಿರಿಗೆ ಕುದುರೆ ಹಂಬಲ ಬಹಳವಾದರೂ ಹೊರಗೆ ತೋರಿಸುತ್ತಿರಲಿಲ್ಲ, ಬಹಳ ಬಿಗುವಾನ. ಅದರೂ ಎದುರಿಗೆ ನಿಂತು ಅಲಂಕಾರಮಾಡಿಸಿದರು. ಹಿಂಗಾಲು ಮುಂಗಾಲು ಕಿವಿ ಬಾಲಗಳಿಗೆಲ್ಲ ಆಭರಣಗಳು, ಮೈಮೇಲೆ ಪೀಠಾಂಬರ ಮತ್ತೆ ಚೆಲ್ಲಿತಟ್ಟಿಯಲ್ಲಿ ಕಡಲಾರತಿ—ಹೀಗೇ ಏನೇನೆಲ್ಲ ವೈಭವ ನಡೆದ ಮೇಲೆ ಯಾರೊ ಕೇಳಿದರು. “ಇದೇನಿರೀ ಇದೆಲ್ಲ!” ನಮ್ಮಮ್ಮೆ ಹೇಳಿದರು “ಕಾಶಿ ಕನ್ಯೆಯಾಗಿದ್ದಾಳೆ, ಅವಳಿಗೆ ಮದುವೆಗೆ ಹೊರಟಿದ್ದಾಳೆ. ಅವಳು ವರನ್ನ ಹುಡುಕಿಕೊಂಡು ಹೋಗುವಳವಾಗ್ತು!” ಇನ್ನಾರೋ ಕೇಳಿದರು—“ಏನಿರೀ ಸ್ವಾಮಿ! ಇದೇನೆಲ್ಲ ವೈಭವ?” ನಮ್ಮ ಅಣ್ಣ ಹೇಳಿದರು. “ನಮ್ಮ ಮಿಲಿಟರಿ ಕುದುರೆಗೆ ಇದು ಹುಟ್ಟಿದ ದಿನ. ಅದಕ್ಕೇ....!” ಹೀಗೆಂದವರು ಒಳಗೆ ಹೋದರು. ಇನ್ನಾರೋ ಕೇಳಿದರು. “ಏನೋ ಸ್ವಾಮಿ ಯಾಕೆ ಇದೆಲ್ಲ?” ನಾನು “ಶಾಸಿಮನ್ನು ಬೀಳಿಸಿತ್ತಲ್ಲ, ಅದಕ್ಕೇ, ಈ ಮೆರವಣಿಗೆ ಇಲ್ಲಿ ನಾಳಿ ಅಲ್ಲಿ. ಶಾಶೀಗೆ, ಮಿಲಿಟರಿಯವರು.....!” ಇವ್ವಕ್ಕಿಂತ ಹೆಚ್ಚು ಹೇಳಲಾರದಿಹೋದೆ. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದೆ. ಅವರೇನೋ ತಳಿದುಕೊಂಡು ಹೋದರು. ಕುದುರೆ ಬಿಟ್ಟಿರಲಾರದೆ ಅಳುತ್ತಾನೆಂದು! ಅದು ಯುದ್ಧಕ್ಕೆ ಹೋಗಿ ಬಾಂಬೇಬಿದ್ದಿ ಚಕ್ಕಾ ಚೂರಾಗಿದ್ದರೂ ಪರವಾಗಿರಲಿಲ್ಲ. ಅದರೆ ಹೀಗೆ ಎಲ್ಲಾದರೂ ಉಂಟಿ— ಮುದಿ ಕುದುರೆಗಳ ಸಂಗಡ ನಿಲ್ಲಿಸಿ, ಒನ್ನೂ, ಟೂ, ಶ್ರೀ ಹೇಳಿ ಗುಂಡು

ಹೊಡಿದು ಕೊಲ್ಲಿಸುವುದೇ—ಹೀಗೆಲ್ಲ ಸಾವಿರಬಾರಿ ಚಿಕ್ಕಿಸಿಕೊಂಡು ಬಹು ವಾಗಿ ಅತ್ಯುಬಿಟ್ಟೆ. ನಾಷು ಯಾರೆಗೋಳಿಗೂ ಹೇಗೆದೆ ಪಿತ್ತಲ ದಾಳಿಂಬೆ. ಮರದ ಬುಡದಲ್ಲಿ ಕೂತುಬಿಟ್ಟೆ.

ಆದರೆ ಖಾಸೀಮನು ಮೆರವಣಿಗೆಯನ್ನು ಇನ್ನೂ ಸ್ವಲ್ಪದೂರ ಸಾಗಿಸಿ ಕೊಂಡು ಹೇಗಿ, ದೊಡ್ಡ ಅಧಿಕಾರಿಗಳು ಬರುವ ಕಡೆ ನಿಲ್ಲಿಸಿದನಂತೆ. ಅವರು ತಮ್ಮ ಕುದುರೆ ಸಿಲ್ಲಿಸಿ, ವಿಚಾರಿಸಿದರಂತೆ. ಅನಂತರ “ಎನಯಾಗ್ಯ, ನೌಕರ, ಜೂಜಿನಲ್ಲಿ ಗೆಲ್ಲಿವುದಕ್ಕೆ ಮುಂದಾಗಿಯೇ ಮೆರಮಣಿಗೆ ಮಾಡಿ ಸಿದ್ದಿಯ! ನಿಮ್ಮ ಯಜಮಾನರಿಗೆ ಹೇಳು. ಈ ಕುದುರೆ ಜೂಜಿಗೆ ಬರಲಿ. ಇದನ್ನು, ಅದೆಲ್ಲಗೋ ಬರಕೊಂಡಿದ್ದರಲ್ಲ, ಅಲ್ಲಿಲ್ಲಿಗೂ ಕಳಿಸಿ ಕೂಡದಂತೆ ಎಂತ ಹೇಳೋ, ಬೇಕೊಫಾ! ಎಂಥಾ ಕುದುರೆ, ಭಲೆ! ನಿನೇನೋ ಬಿದ್ದವನು? ಥೂ ನಿನ್ನ! ಜಿಗಣಿ ಹಿಡಿದ ಹಾಗೆ ಹಿಡಿದಿರ ಬೇಕೋ ಇಲ್ಲೋ! ಇರಲಿ ನಡಿ ನಾನು ಹೇಳಿದೆ ಎಂತ ಹೇಳು. ಈ ಚೀಟಿ ಕೊಡು. ಇದರಲ್ಲಿ ನಿಮ್ಮ ಕುದುರೆ ತೂಕ, ಹೆಸರು, ವರುಸ್ಸು ಬೆಂದಿ ಕೊಂಡು ಬಾ!” ಎಂದು ಅವರು ಹೊರಟು ಹೋದರಂತೆ.

ಆ ಮೆರವಣಿಗೆ ಆದನಂತರ, ಆ ಪ್ರತಿಮೆಪೂಜಿಗೆ ಬಂದನಂತರ ಮತ್ತು ಆ ಪ್ರೋತ್ಸಾಹಿಗೆ ಬಂದನಂತರ ಮತ್ತು ಆ ಪ್ರೋತ್ಸಾಹಿಗೆ ತಾಗುಹಾಕಿದನಂತರ ಎಲ್ಲ ಬದಲಾಯಿತು. ಸಾವಿನ ಉಬ್ಬರಜಲ ತಾನೇತಾನಾಗಿ ಇಳಿದುಹೋಯಿತು.

ಜೂಜಿನಲ್ಲಿ ಗೆದ್ದದಕ್ಕೆ ಇನ್ನೊಂದು ಷ್ಟೈರವಣಿಗೆ ಸರ್ಕಾರಿ ಖಚಿತ ನಲ್ಲಾಯಿತು. ಕಾಶಿ ಅನಂತರ ಕುಣಿಗಲು ಘಾರಂನಲ್ಲಿ ಗಂಡನನ್ನು ಹುಡುಕಿಕೊಂಡು, ನಾಲ್ಕು ದಿನ ಸುಖವಾಗಿದ್ದ ಖಾಸೀಮನ ಸಂಗಡ ದೇಶವೆಲ್ಲ ತಿರುಗಿ ನಮ್ಮುಲಿಗೆ ತಿರುಗಬಂತು. ನಮ್ಮ ಅಣ್ಣನವರು ಬ್ಯಾಸಿಕಲ್ ತೆಗೆದುಕೊಂಡರು. ಕಾಶಿಗೆ ಕಾಲಕ್ರಮದಲ್ಲಿ ಕೂಸಾಯಿತು. ಆ ಕೂಸು ಹಾಲುಕುಡಿದು ಚಿನ್ನಾಟೆವಾಡಿದರೆ ನನಗಿಷ್ಟೋ ಸಂತೋಷ. ನಾನು ಹಿತ್ತಲಲ್ಲೇ ಬಹು ಹೊತ್ತು ಕುಲತರೆ ನಮ್ಮ ತಾಯಿ ಒವ್ವು ಕೂಗುವರು. ಮತ್ತೆ ತಾವೇ ಬಂದುನಿಂತು ನೋಡಿ ಹೇಳಿವರು. “ನೋಡವ್ವಾ ನಿಮ್ಮಣ್ಣ ಕಾಶಿಗೆ ಗುಂಡು ಹೊಡಿಸೇಬಿಟ್ಟೆ! ಆ, ನೋಡಿ ದೆಯಾ! ಈ ಮರಿಗೆ ಗುಂಡೂ ಎಂತಲೇ ಹೆಸಂಡು. ನೋಡಿದನೋ,

ನಿಮ್ಮಣ್ಣ ಮರಿನ, ಏನೋ ಹೆಣ್ಣ ಕುದುರೆ ಸ್ವಲ್ಪ ತಂಟಿನಾಡಿದ್ದಕ್ಕೆ ಗುಂಡು ಹೊಡಿಸಬಿಡುತ್ತೇನಮ್ಮೆ! ಎಂದ. ಯಾರ ಹರ ಸಾಗಿಸು, ಕಾತೀ ಏನಂತೀಯೇ! ಹೊಟ್ಟಿಲೇ ಬೇಕೇನೇ ಮಗೀಗೆ” ಹೀಗೆಂದು ನಗುತ್ತಾ ಹೊಗುವರು. ಹೀಗೆ ಎಷ್ಟ್ಯೂಬಾರಿ ಅವರ ಹಗರಣ ಮಾತು ಕೇಳಿದೆ, ನಮ್ಮ ಅಣ್ಣನವರೂ ಕೇಳಿರಬಹುದು, ಕಾತಿ ಕುದುರೆಯೂ ಕೇಳಿರಬಹುದು. ಶಾಸೀನಾನಂತರ ಕೇಳಿಯೇ ಇದ್ದಾನೆ.

○ ○ ○

ನಾನು ಮುಂದೆ ಓದುವುದಕ್ಕೆ ಹೊರಟುಹೊಡಿದೆ. ಹಿಂತರುಗಿದಾಗ ಆ ಸಂಸಾರದ ಕನ್ನಡಿಯೇ ಒಡೆದುಹೊಗಿತ್ತು. ಶಿವರಾಂಪೇಟಿಗೆ ಹೊಗಲು ಮನಸ್ಸಾಗದೆ ಹಿಂತರುಗಿದೆ.

○ ○ ○

ಇಪ್ಪು ಬರೆದಮೇಲೆ ಶಾಸೀಂ ನನ್ನನ್ನ ಕಾಡಿಸುವುದಿಲ್ಲ. ಅವನ ಕುದುರೆ ನನ್ನ ಮೆದುಳಲ್ಲಿ ಗೊರಸೂರುವುದಿಲ್ಲ.



ಳ. ಭಯನಿವಾರಣೆ

೦

“ ಭಯ, ದಿಗಲು, ಅಂಜಕೆ, ಹೆದರಿಕೆ—ತವು ಎಲ್ಲವೂ ಒಂದೇ ಭಾವದ ಶಾಖೋಪಶಾಖೆಗಳು. ಯಾವಾಗ್ಗೆ ಮನುಷ್ಯನಲ್ಲಿ ಭಯವು ಹುಟ್ಟಿತೋ ಆಗ್ಗೆ ಮನುಷ್ಯನು ಮೃತನಂತೆ.

“ ಭಯೇ ವ್ಯಾಪಿಲೇ ಸರ್ವ ಬ್ರಹ್ಮಾಂಡ ಅಹೇ !

ಭಯಾತೀತ ತೇ ಸಂತ ಆನಂದ ಪಾಹೇ ! ”

ಹೀಗೆಂದು ರಾಮ ಸಮರ್ಪಣೆ ಶ್ರೀ ಶಿವಾಚಿಗೆ ಹೇಳಿದ್ದಾರೆ. “ಭಯಾತೀತ ನಾಗಬೀಕು ಆನಂದ ಬರಲು ಬಯಸಿದರೆ ! ” ಹೀಗೆಲ್ಲ ಹೇಳಿದ ರಾಕೋಜೀ ರಾಯ. ಸುಂದರ ತರುಣಿ ಆತನ ಸತಿ ಎಲ್ಲಮೈ ಕೇಳಿದಳು. ನೀಳವಾಗಿ ನಿಂತಿದ್ದವಲು ಸರ್ನೆ ಆತನ ಕಡೆಗೆ ಸರಿದು ಬಂದು ಅವನ ಕೈಲಿದ್ದ ಪುಸ್ತಕ ವನ್ನು ಕಿತ್ತುಬಿಸಾಟು ಮಲ್ಲಿಗೆಯ ಅಂಟಾಗಿ ಒಲಿದೊಲಿದು ಆತನ ಮೈಗೆಲ್ಲ ಹಬ್ಬಿಕೊಂಡಳು.

“ ನೋಡಿ ! ನಿಮ್ಮಾಂಥ ಕೊಲೆ ಫಾತುಕರನ್ನೇ ತಬ್ಬಿಕೊಂಡು ಹಣ್ಣಿ ಮಾಡಬಿಟ್ಟಿ—ಕೂರ ಯುದ್ಧ ದಲ್ಲಿ ! ನನಗೆಲ್ಲಿಯ ಭಯಿ ಎಂಥೆಂಥವರ ಎಡೆ ಯಲ್ಲಿಂದ ಭಯಹುಟ್ಟಿಸುವ ಮೃಗರಾಜ ಸಿಂಹನನ್ನು ಬೆನ್ನುತಟ್ಟೆ ಎಬ್ಬಿಸಿ— ಅದು ‘ಅ’ ಎಂದು ಆಭರಿಸಿದಾಗ ಅದರ ಬಾಯೋಳಿಗೆ ಕೈ ಹೊಗಿಸಿ ಅದರ ಹೃದಯವನ್ನು ಕಿತ್ತು ತಿಗಿಯುವ ನಿಮ್ಮಾಂಥವರನ್ನು ಮುದುವುವಾಡುವ ಶಕ್ತಿ

ನನಗೆ ಇದೆ. ಭಯನೆಲ್ಲಿಯದು ನನಗೆ? ನಿಮ್ಮನ್ನು ಅಂಜಿಸುವ ಬೆಂಕಿಯನ್ನು ನಾನು ಹೀಗೆ ಇಟ್ಟಾಡಿಸುವೆನು ನೋಡಿ. ಯಾವಾಗ ಏನು, ಹುರಿ-ಕರಿ-ಸಯಿಸೆಂದರೆ—ಅವಲ್ಲ ತತ್ತ್ವಣವೇ ಮಾಡುವುದಿಲ್ಲವೇ?—ಆ ಬೆಂಕಿ!—ನನ್ನ ಸರಿಯಾಳಾಗಿ!”

ಈ ಮಾತಿಗೆ ರಾಣೋಜಿ “ಜಾಣೆಯೇ ಸರಿ ನನ್ನಾಕೆ! ತಬ್ಬಿಕೊಂಡು ತಬ್ಬಿಬ್ಬಿಮಾಡಿದೆ. ಫಳಿವೇಣಿಯಿಂದ ಕೈಗಳನ್ನು ಬಿಗಿದುಬಿಟ್ಟಿ. ಈಗ ನೆಟ್ಟು ದಿಟ್ಟಿಯಿಂದ ನನ್ನ ಎದೆಯನ್ನು ಚುಚ್ಚುತಲಿರುವೆ—ಸರಿ, ಎನ್ನು—ಆದರೆ ಹೀಗೇ, ಇಂಥಾದ್ದೀ, ಒಂದು ಸರಬರಂದಿತು ಎನ್ನೊಣ-ನಿನ್ನ ವ್ಯೇಗಿ ಹೀಗೆ ಸುತ್ತಿತು ಎನ್ನೊಣ—ಆಗ?”

ಎಲ್ಲಮ್ಮೆ “ಮಾಡುವುದೇನು? ನೀವು ಇರುತ್ತೀರಲ್ಲ ಹತ್ತಿರ. ಚಾಕು ಬಿಚ್ಚಿ ಪಡುವಲ ಕಾಯಿ ಹೆಚ್ಚಿದಂತೆ ಹೆಚ್ಚಿ ಬಿಡಿ ಎನ್ನುವೆನು. ನೀವು....”

ರಾಣೋಜಿ “ಆಹಾ, ನಾನಿರಲಿಲ್ಲ ಎಂದುಕೋಇ”

ಎಲ್ಲಮ್ಮೆ “ನಿಮ್ಮನ್ನು ಬಿಟ್ಟು ಇಲ್ಲಿಗೂ ಹೋಗುವುದಿಲ್ಲ ಕಂಡಿರ!”

ರಾಣೋಜಿ “ಮಂಸಲ, ದೊಡ್ಡ ಆನೆ ಬಂತು! ಸೊಂಡಿಲು ಅಲ್ಲಾಡಿ ಸುತ್ತ—ಹೆಚ್ಚಿಹೆಚ್ಚಿಗೂ ಭಾವಿಯನ್ನು ನಡುಗಿಸುತ್ತ—ಬಂದಿತು ಎಂದು ಕೋಇ. ಆಗೇ!”

ಎಲ್ಲಮ್ಮೆ “ಸೊಂಡಿಲ ಒಳಗೆ ಕಟ್ಟಿರುವೆಯಾಗಿ ಹೋಗಿ ಕಚ್ಚುವೆನು. ಆಗ ಎಂತಿದ್ದರೂ ಸತ್ತೇ ಸಾಯುವುದು.”

ರಾಣೋಜಿ “ಹೀಗೆಲ್ಲ ಅಡ್ಡಾದಿದಿಯಾಗಿ ಮಾತಾಡಲಿಕ್ಕೇ ಸರಿ, ಎಲ್ಲಿ ಹೇಳು. ಉತ್ತರಕುತ್ತರ ಸರಿಯಾಗಿ ಹೇಳಬೇಕು. ಹೂ!”

“ಹೋಂ ಕೇಳುವಂಥವರಾಗಿ. ಹೆದರುವರಾರು!” ಎಂದು ಉತ್ತರ ಕೊಡಲು ಸಿದ್ಧಿಖಾದ ಕಾಂತಿಯು, ತನ್ನ ಅರಳೀವೇಟಿ ಸೀರೆ ನೇರಿಗಿಯನ್ನು ನವಿಲು ಬಾಲದಂತೆ ಕೆದರಿಕೊಂಡು ಕುಳಿತಳು. ಹೇಳಿ ನೇಯಿಸಿಕೊಂಡೆದ್ದು ಆ ಸೀರೆ ಬೆಂಗಳೂರಿನದು. ಸೆರಿಗನಲ್ಲಿ ಮೋಡ ಮುಸುಕಿದ ಆಕಾಶ. ಒಡಲೆಲ್ಲ ಜರತಾರಿ ನವೀನಕಣ್ಣ. ಯಾವ ಹೆಂಗಸೂ ಎಂದೂ ಉಡದಂಥ ಸೀರೆ.

ರಾಣೋಜಿ ಇಪ್ಪಾಡಿ ತಟ್ಟಿಕೊಂಡು ಕುಣಿದುಬಿಟ್ಟಿ. “ಯಾಕೇಂದ್ರಿ, ಇದೇನು ಕುಣಿತ!” “ಸಿಂಹದ ಮೇಲಿ ನವಿಲು ಕುಳಿತುಬಿಟ್ಟಿದೆ. ಹಾ,

ಹಾಹಾ! ” ಎಂದು ಮತ್ತೆ ಕುಟೀದ. ಚೆನ್ನಾಗಿ ತಟ್ಟಿದ. ಎಲ್ಲಮ್ಮೆ ತಿರುಗಿ ನೋಡಿದಳು. ಹೊಹಾರಿ ಬೆದರಿ ಎದ್ದೂ ಇಡಿದಳು. ಸಿಂಹದ ತಲೀಯ ಮೇಲೆ ಕುಳಿತುಬಿಟ್ಟಿದ್ದ ಲು ಆಕೆ. ರಾಣೋಜಿ ತತ್ತವ್ಯಾಂಶವೇ ಮೇಜಿನ ಮೇಲಿದ್ದ ಬಂದೂಕನ್ನು ತೆಗೆದು ಕೈಲಿ ಕೊಡಹೋದನು. “ಹಿಡಿ! ಶೂರಾಗ್ರಣೀ ಇದು ಬಾರುವಾಡಿದ ಬಂದೂಕು. ಹೊಡಿದು ಕೊಂದುಬಿಡು ಆ ಸಿಂಹವನ್ನು! ಹೀಗೆ ಹಿಡಿ, ಗುರಿ ಇಡು, ಕುದುರೆ ಎಳಿ, ಸುಟ್ಟಿಬಿಡು—ಆ ಸಿಂಹವನ್ನು. ಅಬ್ಬಿ ಎನ್ನೊಂದು ಧ್ಯೇಯ ಆ ಕರುಳ್ಳಿದ ಸಿಂಹಕ್ಕೆ? ”

ಎಲ್ಲಮ್ಮೆ ಸಿಟ್ಟುದಳು. ಆ ಸಿಟ್ಟು ಅವಳ ಸೌಂದರ್ಯವನ್ನು ಇನ್ನೂ ಹೆಚ್ಚಿಸಿತು. ರುಂಟು ಜಲಪಾತವಾದ ಹಾಗೆ! “ಕರುಳೂ ಇಲ್ಲ, ಎದೆಯೂ ಇಲ್ಲ. ನೀವು ಇಂಥ ಸತ್ತ ಸಿಂಹಗಳನ್ನೇಲ್ಲ ತಂದಿಟ್ಟು—ನಿಮ್ಮ ಕೋಣೆಯ ಸೌಂದರ್ಯವನ್ನೇಲ್ಲ ಕೊಂಡೇ ಬಿಟ್ಟಿದ್ದೀರಿ. ಇಷ್ಟಕ್ಕೆಲ್ಲ ಹೆದರಲೇಕೆ? ” ರಾಣೋಜಿ “ಹೊದಾದು! ನೀನೀಗನೋಡು, ಅಂಜಲಿ. ನಿನ್ನ ಮೈ ನಡುಗ ಲಿಲ್ಲ. ಕಣ್ಣಗಳಲ್ಲಿ ನೀರೂ ಸಹ ತುಂಬಿಲ್ಲ. ಪಾಪ! ಆ ಸಿಂಹವೇ ತಾನೆ, ನಿನ್ನ ಸೋಂಕಿಗೆ ಸತ್ತ ಒಣಗಿ ಚರ್ಮವಾಗಿ ಹೊಗಿಬಿಟ್ಟಿದೆ.” ಎಲ್ಲಮ್ಮೆ ನೇನೂ ಹೇಳಲಿಲ್ಲ. ಗೇರುಸೋಪೆ ಜಲಪಾತದ ಚಿತ್ರವೊಂದನ್ನು ನೋಡುತ್ತಿನಿಂತಳು.

ಮತ್ತೆ ರಾಣೋಜಿಯೇ ಆಕೆಯ ಹತ್ತಿರಕ್ಕೆ ನಡೆದನು. “ಬಾ ಹೆಣ್ಣೆ! ನನ್ನ ಪ್ರಯತ್ನವೆಲ್ಲ ವ್ಯಘರವಾಯಿತು. ಹೆಂಗುಸಲ್ಲವೆ ನೀನು? ವಿಣಿ ಹಿಡಿಯುವುದೇ ಹೆಚ್ಚಿನ ಕೆಲಸ ನಿನ್ನದು. ಬಾರಿಸು ನಿನ್ನ ವಿಣಿ. ಭಯ ಭ್ರಾಂತಿ ಹೋಗಲಿ. ಸೆರಗು ಹೊದ್ದಿಸಲಾದರು ಹತ್ತಿರ ಬರಬಹುದೇ ರಾಣಿ ಸಾಹೇಬರೇ! ಚಂಚು! ಇವರಿಗೆ ಸಂಗೀತ ಮಂದಿರದ ದಾರಿ ತೋರಿಸಿ..”

ಎಲ್ಲಮ್ಮೆ ಕಷರಿಕೊಂಡು ಹಂತಿರುಗಿದಳು. “ಸಂಗೀತ ಮಂದಿರವಂತೆ, ನಾಟ್ಯಶಾಲೆಯಾಕಾಗಬಾರದು! ವ್ಯಾತ್ಯಾವಿಗೆ! ನೆಟ್ಟಿಗೊಂದು ಅಧುಗೆಮನೆಯಿಲ್ಲ ನನ್ನಭಾಗ್ಯಕ್ಕೆ ಈ ಕಾಡಲ್ಲಿ! ನಮ್ಮ ದೇಶದ ಗೋಂಡಾರಣ್ಯವೇ ವಾಸಿ. ದೇಶವಲ್ಲಿದ ದೇಶ! ಕಾಡಲ್ಲಿದ ಕಾಡು. ಇಂಥಾ ಬಳಿಗೆ ಹೊಸ್ತುತಂದಿದ್ದೀರಿ ನನ್ನು. ನೀತಮ್ಮನವರಿಗಾದರೂ ಇಷ್ಟ ಕಷ್ಟವಿತ್ತೋ ಇಲ್ಲನೋ ಆ ಕಾಡಲ್ಲಿ! ಆ ಲಂಕೆಯಲ್ಲಿ! ಉಳಿಗಕ್ಕೆ ಈ ನೀಗೊಂಡ ರಾಕ್ಷಸರು. ನರಭಕ್ಷಕರು! ಈ

ನನ್ನ ಬಾಳ ಬಳಗಕ್ಕೆ ಪೀಠಾಂಬರದ ಸಿಂಗಪ್ಪೆ, ಬೇಂಗಟೀ ಬೇತಾಳ ಜರಾಧಿ, ಕೋಡುಮುಸುಡಿ ಎಮ್ಮೆ. ಒಕ್ಕೊಳ್ಳೋ ಏನೂಂತ ಕೊಳ್ಳು ಕೊಳ್ಳುವಿರಿಂದಿರ್ ! ನಿಮ್ಮ ಹೆಮ್ಮೆ ಹಲಸಿನಕಾಯ ! ”

ಇವೆಂದ ಮೇಲೆ ಸಹ ಕೋಡ ಮಾಡಿದ್ದರೆ ಅವನೆಂಥಾ ಗಂಡಸು ! ರಾಣೋಜಿಗೆ ತನ್ನ ದೇಶದ ನೆನಪು ಬಂತು. ಕಿಟಕಿಯಿಂದಾಚಿ ನೋಡುತ್ತ ನಿಂತ. ಹೇಳಿದ “ನಿನ್ನ ಉದಿಗಿತ್ತೊಡಿಗಿಯ ಅತ್ಯಾತ್ಮಿಗಾಗಿಯೇ ಇಲ್ಲಿಗೆ ಬಂದದ್ದು, ಈ ಆಫ್ಸಿರಕ್ಕೆ. ನಿನ್ನ ರತ್ನದ ಕಂತಿ, ನಿನ್ನ ಬೆಡಗನ ಸೀರೆ— ಆ ನಿನ್ನ ಬೆಳ್ಳಿ ಬಂಗಾರವೆಲ್ಲ ಬರುತ್ತಿತ್ತೆ ನಿನ್ನ ದೇಶದಲ್ಲಿದ್ದಿದ್ದರೆ ? ಇಂಡಿಯ ದಲ್ಲಿ ? ಕನ್ನಡ ನಾಡಿನಲ್ಲಿ ! ಅದೂ ವ್ಯಾಸಾರಲ್ಲಿ ! ಆ ನೂಕು ನುಗ್ಗ ಲಲ್ಲಿ ! ಆ ಬಡತನದಲ್ಲಿ ! ನಡಿ, ವೀಕೆಬಾರಿಸುತ್ತ ಕುಳಿತಿರು—ಉಂಟದ ಹೊತ್ತಿಗೆ ನಾನೋಂದಿನ್ನು ಅಡ್ಡಾಡಿ ಬರುವೆನೆ”ಂದು ಕೈಲಿ ಬಂದೂಕು ಹಿಡಿದು ಹೊರಗೆ ಹೊರಟೀಬಟ್ಟಿನು.

ಮುಧ್ಯ ಆಫ್ಸಿರಕದ ಕಾಡು ! ಕಾಡಿನ ನಡುವೆ ರಾಣೋಜಿಯು ಮರ ಮಟ್ಟಿಗೆ ಬಂಗಲಿ. ಸುತ್ತು ಕಾಡು ಕತ್ತರಿಸಿ ಆರು ತಿಂಗಳಾಗಿಲ್ಲ. ಈಗಾಗಲೆ ಬಂಗಲಿಯನ್ನು ಬಳಸಿ ಬಂದಿದೆ ಕಾಡುಪೋದೆ. ಸ್ವಲ್ಪ ದೂರ ಹೋದ ರಾಣೋಜಿಯು ಒಂದು ಮರವನ್ನು ಹತ್ತಿ ಕುಳಿತುಕೊಂಡನು. ಇತ್ತು ಜೀಡನೋಂದು ಪುಟ್ಟ ಹಕ್ಕಿಯನ್ನೇ ಹಿಡಿದು ಹೀರುತ್ತಲಿದೆ ರಕ್ತ. ಅತ್ತ ಕೋತಿಯೊಂದು ಬಾಲವನ್ನು ದೊಡ್ಡ ಬಳ್ಳಿಯೊಂದಕ್ಕೆ ಸುತ್ತಿ ಜೋಕಾಲಿ ಯಾಡುತ್ತಲಿದೆ. ಅಮೋ ಅಲ್ಲಿ ನಿರಿನ ಬಳಿ ಪಟ್ಟೀಕತ್ತಿಗಳು ಹಿಂಡುಹಿಂಡಾಗಿ ವೇಯುತ್ತಲಿನೆ. ಕಣ್ಣಿಗೆ ದುಬೀರು ಹಿಡಿದು ನೋಡಿದನು—ದೂರದ ಬೆಟ್ಟ—ಅದರ ಇಳಿಜಾರಲ್ಲಿ ನಾಲ್ಕೆಯಿರುತ್ತಿದ್ದು ಖಡ್ಗವೃಗಗಳು ವೇಯುತ್ತಲಿನೆ. ಅದರಾಚೆ—ಕೆಷರು—ಅಲ್ಲಿ ನಿರ್ಗೂದುಗೆಗಳು ಹಾಯಾಗಿ ಮಲಗಿನೆ. ಇತ್ತು ದಕ್ಕಣ ದಿಕ್ಕಿನಲ್ಲಿದೆ ಆ ನಗರ. ಅದಕ್ಕೆ ನಿರಿನ ವ್ಯವಸ್ಥಮಾಡಲಿಕ್ಕಾಗಿಯೇ ರಾಣೋಜಿಯು ಬಂದುದು. ಇಂಜನಿಯರಾಗ ಇಂಡಿಯದಲ್ಲಿ ಇರಲೋಲ್ಲದೆ ಅಫ್ರಿಕಕ್ಕೆ ಬೇವಿದ್ದನು. ಕೆನಿಯಕ್ಕೆ ಬಂದು, ಅಲ್ಲಿಂದ ಲಾಕ್ಕಿಟ್ಟಿಯ ಹೆಚ್ಚೆಯ ಜಂಡನ್ನು ಹಿಡಿದು ಇಲ್ಲಿಗೆ ಬಂದಿದ್ದನು. ಈಗಾಗಲೆ ಬಂದಿರದು ಬಾರಿಯ ಕೆಲಸಗಳನ್ನು ಮಾಡಿ ಹಣವಂತನಾಗಿರುವನು. ಬೇಟೆಯಲ್ಲಿ ಸಿಕ್ಕಿದ ವೃಗಗಳು

ಜರ್ಮನ್‌ಗಳಿಂದಲೇ ಬಹಳ ಬಂಗಾರ ಬಂದಿದೆ. ಇಲ್ಲಿಯ ಜೀವನವಾಗಲೀ, ಕೆಲಸವಾಗಲೀ ಕಷ್ಟರವಾಗಿರಲಿಲ್ಲ ರಾಣೋಜಿಗೆ. ಕಷ್ಟರವಾಗಿ ತೊರಿದ್ದು ಹೆಂಡತಿಯ ಭಯನಿವಾರಕೆ. ಅವಳು ಧೈರ್ಯ ಕೆಲಿತು ಕಾಡಿನಲ್ಲಿ ಓವ್‌ಚೇ ಇರುವಳಾದರೆ, ಅನುಕೂಲ ಹೆಚ್ಚು. ಇನ್ನು ಮುಂದಿನ ಶಾವಾದರೋ ಸಿಂಹ ಹೆಬ್ಬಾಪುಗಳ ಬೀರು ಎಲ್ಲ ಮೃದ್ಯೆಯ ಕೆಲಿಯದೆಲೆ ಏನೇನೂ ಆಗುವಂತಿಲ್ಲ. ಅದಕ್ಕಾಗಿ ಎಲ್ಲಾ ಜಾತಿಯ ಮೃಗಗಳ ಜರ್ಮನ್‌ಗಳನ್ನೂ ತಂದು ತನ್ನ ಕೋಣೆಯಲ್ಲಿ ಅಲಂಕಾರವಾಗಿ ಹರಡಿರುವನು. ಇಷ್ಟ ದಿನಗಳಾದರೂ ಕೂಡ ಸತ್ತ ಮೃಗಗಳನ್ನು ಕಣ್ಣತ್ವ ಸೋಡುವ ಧೈರ್ಯ ಸಹ ಎಲ್ಲ ಮೃಸಿಗೆ ಬರಲಿಲ್ಲ. ಮುಂದಿನ್ನೇನು ಉಪಾಯ ಹೂಡಲೆಂದು ಯೋಚಿಸುತ್ತಿರುವಲ್ಲ—ಉಟ್ಟದ ಶುತ್ತಾರ್ಥಿ ಕೇಳಬಂತು. ಕೊಂಬೆಯಿಂದ ಕೊಂಬೆಗೆ ಇಳಿಳಿದು ಮನೆಗೆ ಬಂದನು. ಯಾರನ್ನೂ ಮಾತನಾಡಿಸದೆಲೆ ತನ್ನ ಅಧಾರಂಗಿಯನ್ನು ಕಾಣಲು ಭೋಜನ ಶಾಲೆಗೆ ನಡೆದನು. ಅಂದು ಸರಸ ಸಲ್ಲಾ ಪಗಳಲ್ಲಿದೆಲೆ ಉಟ್ಟದ ರುಚಿ ಕೆಟ್ಟುಹೋಯಿತು.

೨

ಉರ ಬಿಸಿಲಿನ ಹಗಲೊಂದು, ಉಪ್ಪೇಗದ ರಾತ್ರಿಯೊಂದು ಕಳೆದವು. ಭಾಮಿನಿಗೆ ಭಯನಿವಾರಕಯಾಗಲಿಲ್ಲವೆಂದು ಯೋಜನೆಯು ಅತ್ಯುತ್ತಮ ವಾಯಿತು ರಾಣೋಜಿಗೆ. ಇನ್ನೂ ಮುಂದೆ ಭಯಂಕರವಾದ ಕಾನನಗಳಿಗೆ ಹೋಗಬೇಕು. ನದಿಯ ನೀರು ಎಲ್ಲ ಎತ್ತರದಲ್ಲಿದೆಯೋ ಅಲ್ಲಿಂದ ಕಾಲುವೆ ತೊಡುವ ವ್ಯವಸ್ಥೆನಾಡಬೇಕು. ಆ ಸ್ಥಳಗಳನ್ನು ಹುಡುಕುತ್ತಾ ಇನ್ನೆಲ್ಲಿಲ್ಲಿಗೆ ಹೋಗಬೇಕಾದೀತೋ ಬಲ್ಲವರಾರು! ಸುತ್ತ ಪಹರಿಗಳನ್ನು ಹೆಚ್ಚು ಸೋಣವೆ ಸತಯ ಸಾಖ್ಯಕ್ಕೆ? ಯಾರನ್ನು ನಂಬಿ ಬಿಟ್ಟು ಹೋಗಬೇಕು? ಇಬ್ಬರು ನೀಗೋರ್ಗೆಳನ್ನು ಕಾಡಿನ ಮಧ್ಯ ನಂಬುವುದಕ್ಕೆ ಸಾಧ್ಯವಿಲ್ಲ.

“ಎಲ್ಲ ಮೃದ್ಯೆ ಸೋಡಲಿಕ್ಕೆ ಬಲು ಸಾಮ್ಯ-ಸುಂದರ, ಮಂದರ-ಮಧುರ, ಕೋಮಲ—ಯಾರ ಬಾಯಿಗಾದರೂ ತುತ್ತಾದಾಳು. ಇಲ್ಲಿ ಯಾಕಾದರೂ ಈಕೆಯನ್ನು ಕರತಂದೆನೋ, ಬಂದೂಕು ಹಿಡಿಯಲಿಕ್ಕೆ ಕೂಡ ಇವಳಿಗೆ ಬರಲಿಲ್ಲವಲ್ಲ. ಮುಂದೇನು ಮಾಡಲಿ? ಕೈಯಿಡೆಶದಲ್ಲಿರುವ ನೆಂಟರಲ್ಲಿಗಾದರೂ

ಹೋಗೆಂದರೆ ಹೋಗಳಲ್ಲ. ಆಗಲಿ, ಇನ್ನೂ ಮುನ್ನೂ ಪ್ರಯತ್ನಮಾಡಿ ಸತ್ತ ವಾರಣಿಗಳನ್ನು ತಂದು ಮುಂದಿಟ್ಟು ಆಕಿಗೆ ಭಯ ಹೋಗುವುದೇನೋ ನೋದುವೆನು. ಮನುಷ್ಯನು ತನ್ನ ಎಚ್ಚರದಲ್ಲಿದ್ದರೆ ದುಷ್ಪ ಜಂತುಗಳೇನು ಮಾಡಿಯಾವು? ಅವುಗಳಿಗೆ ಯಥಾ ಪ್ರಕೃತಿವಿಧಿಯಾದ ಒಂದೊಂದೇ ಮಾರ್ಗಗಳು. ನಮಗಾದರೂ ಬುದ್ಧಿ ವಿಕಾಸದ ಹಲವು ಮಾರ್ಗಗಳು. ಜೀವಿಗಳು ಆತ್ಮರಕ್ಷಣೆಗೆ ದುಷ್ಪತನ ತೋರಿಸುವವು—ಮನುಷ್ಯ ಜೀವಿಯು ತನ್ನ ಹಿರೇ ತನನನ್ನು ತೋರಿಸಿಕೊಳ್ಳಬೇಕು. ಈ ಯುದ್ಧದಲ್ಲಿ ಆದಿಯಿಂದಲೂ ಮನುಷ್ಯನೇ ಜಯಿಸಿ ನಿಂತು ಬದುಕಿ ಬಂದವನು. ಎಲ್ಲಮೃನ ಭಯ ನಿವಾರಕೆಗೆ ಉಪಾಯವಿದೇ ಇದೆ. ಸತ್ತ ಸಿಂಹಗಳನ್ನೂ ಹೆಚ್ಚಿನುಗಳನ್ನೂ ತಂದು ಕೋಣೆಯಲ್ಲಿ ಜೋಡಿಸಿ ಇಡಬೇಕು. ಸತ್ತವನ್ನು ಮುಟ್ಟಿ ಅಭಾವಾನಾದರೆ ಸಾಕು. ಆಕಿಗೆ ಆ ಕೋಣೆಯಲ್ಲಿರುವಪ್ಪು ಧೈಯರು ಬಂದರೆ ಸಾಕು. ಎಲ್ಲಿಯಾದರೂ ಹೋಗಿ ಬರುವ ವರೆಗೆ ಹೀಂಡತಿ ಬದುಕಿರುವಳಿಂದು ಧೈಯರು ದಿಂದಿರಬಹುದು. ಆಳುಗಳು ಯಾರೂ ಆ ಕೋಣೆಗೆ ಬರುವುದಿಲ್ಲ. ಬಲು ಹೇದರುವರು. ಕಾಡಿನಲ್ಲಿ ಆಭರಣಿಸುವ ಮೃಗಗಳಿಗೆ ಅವರು ಹೇದರುವುದಿಲ್ಲ. ಆದರೆ ಈ ನನ್ನ ಸತ್ತ ವಾರಣಿಗಳನ್ನು ಕಂಡರೆ ಬಲು ಭಯಪಡುವರು. ನನಗೆ ಅದ್ದುತವಾದ ಮಂತ್ರ ಶಕ್ತಿಯಿದೆಯಂದು ಅವರು ಭಾವಿಸಿರುವರು. ಏನು ಮಾಡಿದರೂ ಒಬ್ಬಿಬ್ಬರೇ ನನ್ನ ಕೋಣೆಗೆ ಇಲ್ಲಿಯವರಾರೂ ಬರುವುದಿಲ್ಲ. ಈ ಭಾಗದಲ್ಲಿ ಎಲ್ಲಮೃನಿಗೆ ಕ್ಷೇಮ. ನಾನಿಲ್ಲಿದಾಗ ಆಕೆ ಅಲ್ಲಿರುವುದಾದರೆ— ಯಾವದೊಂದು ಭಯವೂ ಇರದು. ಸತ್ತ ಮೃಗಗಳ ಸಂಗಡವಾದರೂ ಆ ಪುಣ್ಯಾಗಿತ್ತೀ ಇರುವುದಾದರೆ ಧೈಯರು ದಿಂದ ಸುತ್ತುತ್ತ ಹೋಗಬಹುದು” ಎಂದು ಮುಂತಾಗಿ ಅಲೆ ಅಲೆಯಾಗಿ ಆಲೋಚನೆಗಳು ಬಂದುವು.

ರಾತ್ರಿ ಕಳಿಯಿತು; ರಾಣೋಜಿಯು ಮುಖ ಕಳಿಗೂಡಿತು. ನಗನಗುತ್ತ ಎಲ್ಲಮೃನನ್ನು ಬಿಟ್ಟಿ “ಕೋಕೋ” ಮಾಡಕೇಳಿದನು. ಹೋರಗೆ ಹೋಗಿ ನಿರ್ಣಯಿತ್ತು ಆಳುಗಳನ್ನೆಲ್ಲ ಸಿದ್ಧವಾಗಿರ ಹೇಳಿದನು. ಗಣಿಯ ಬಳ ನಿಂತು ಮಾತಾಡಿಸಿದನು. ಉಷ್ಣಪಕ್ಷಿಯಾನ್ನು ಎತ್ತಿನಿಲಿಸಿದನು—ಅದು ಕೊರ್ಕು ಬಿಂಬಿಲು ಅದರ ಬಾಯಿಗೆ ಒಂದು ಪೆಪರ್ ಮಿಂಟು ಹಾಕಿದನು ಈ ನೇಳಿಗೆ ನಾಯಿಗಳು ಹೋರಿ ನೋಡಿ ನೆಗೆಯಲಾರಂಭಿಸಿದವು. ಅವುಗಳನ್ನು ಬಿಚ್ಚಿ

ಬಿಟ್ಟು ಬೆನ್ನುತೆಟ್ಟಿ ಕಳಸುವ ಹೊತ್ತಿಗೆ ಚಿಂಪಾಂಸೀ ಹ್ಯಾಟ್‌ಗಾಲು ಹಾಕುತ್ತ ಅವನ ಬಳಿಗೆ ಬಂದು ಕೈಕೊಟ್ಟು ನಡುವೇರಿತು. ಕಡಿಗಿ ಬೇರೆ ಮೃಗ ಶಾಬಕ ಗಳನ್ನು ಮಾತ್ರಾಡಿಸಲು ಕೈಸಾಲಿಗೆ ಹೋದನು. ಅಂತು ಆ ದಿನ ಒಂದು ಬಗೆಯ ಅನಂದದಿಂದ ಕಾಡು ತಿರುಗಿಬರಲು ಹೊರಟಿನು ರಾಣೋಜಿರಾಯ.

ಬಹಳ ಬಿಸಿಲಾಗುತ್ತ ಬಂದಿತು. ಕಾಡಿನಿಂದ ಹೆವೆಯೇರಲು ಆರಂಭ ವಾಯಿತು. ಕೊಳತೆ ಸೊಪ್ಪು ಸದೆಯ ವಾಸನೆ ಅಲ್ಲಲ್ಲಿ ಎದ್ದಿತು. ಎಷ್ಟೋ ಕಡೆ ಆಕಾಶವೂ ಕಾಣದು, ನೆಲವೂ ಕಾಣದು. ಮೇಲೆ ಸೊಪ್ಪು ಹೂ ಹಣ್ಣು ಗಳ ಹಂದರ; ಕೆಳಗೆ ಎಳೆ ಬಳ್ಳಿಗಳ ಹಂಡರ. ಹೂವಿಗೊಂದು ಚಿಟ್ಟೆ, ಎಲೆಗೊಂದು ಇರುವೆ, ಕೊಂಬೆಗೊಂದು ಕೊತ್ತಿ, ರೆಂಬೆಗೊಂದು ಹಣ್ಣಿ—ರ್ಯುಂ ಯೆಂದು ಶಬ್ದ. ಕಾಲಿಟ್ಟು ತೆಗೆದರೆ ಸೊಳ್ಳಿಗಳು, ನೊಣಗಳು ಎದ್ದು ಹಾರುವವು. ಮರಗಳ ಮೇಲೆ ಅಲೊಂಡಿಲೊಂದು ಕೊಡಲಿಯ ಗುರುತು ಮಾಡಿ ಕೊಂಡು ಹೊರಟಿನು. ಬರಬರುತ ಕಾಡು ದಟ್ಟಿವಾಯಿತು. ಯಾವದು ಬಳ್ಳಿಯೊಮತ್ತಾವುದು ಹೆಚ್ಚಾಗ್ಗೇ ತಿಳಿಯಲು ಕಷ್ಟ. ಹಸುರು ಮುಸುಕಿದ ಹಂಕಗಳು ಗಟ್ಟಿ ನೇಲದ ಭ್ರಾಂತಿ ಹುಟ್ಟಿಸುವವು. ದೂರದಿಂದ ಸೊಗಡು ವಾಸನೆ ಬರುತಲಿದೆ—ಅದು ರಕ್ಷಸ ಕಮಲದ ಕಂಪು. ಮೃಗ-ಹಣ್ಣಿಗಳ ಕಲಕಲದಲ್ಲಿ ತಾನಾಡಿದ್ದು ತನಗೇ ಕೇಳಿಸದು. ಕಾಲಿಟ್ಟು ತೆಗೆದರೆ ಮಂಡಿಯುದ್ದದ ದರಗು—ಅದರ ರುರುರುರ ಶಬ್ದ—ಆ ಶಬ್ದಕ್ಕೆ ಹಲವು ಹದಿನೆಂಟು ಜಾತಿ ಪತ್ರಣಿಗಳು ಎದ್ದೊಡುವವು. ಸೂರ್ಯನ ನೆತ್ತಿಯ ಮೇಲೆ ಬಂದರೂ ಕೂಡ ಈ ಆಫ್ಟಿಕದ ಕಾಡಿನಲ್ಲಿ ಗಾಂಥಾಂಥಕಾರದ ಭಯಂಕರ ಕನಸು.

ರಾಣೋಜಿಯು ಹಿಂತಿರುಗಿ ಕಣ್ಣವೇಲೆ ಕಣ್ಣಪಕರೆ ಇಟ್ಟು ನಡೆದು ಬಂದನು. ಮನೆಯು ಹತ್ತಿರ ಬಂದಿತು. ದೂರದಲ್ಲಿ ಅತ್ತ ಕಡೆ ಏನೋ ಕಂಡನು. ನಿಂತು ನೋಡಿದನು. ಏನೋ ಯೋಜನೆ ಹೊಳಿಯಿತು. ಮೊಗದಲ್ಲಿ ನಗೆ ಕಂಡಿತು. ಅಧಿಗಂಟಿಯ ಕಾಲ ನಡೆದಿರಬಹುದು. ಅವನ ಗಮನಕ್ಕೆ ನಡಿಗೆಯೆಂದು ಹೇಳುವುದು ತಾನೇ ಹೇಗೆ? ಯಾಕೆಂದರೆ—ಹತ್ತಿ, ಇಳಿದು, ಹಾರಿ, ಜಾರಿ ದೂರಸಾಗಬೇಕಾಗತ್ತು. ಅಲೊಂದು ಮಾರು ದೂರದಲ್ಲಿ ಎರಡುವರೆ ಮಾರು ಉದ್ದದ ಹೆಚ್ಚಾವಿತ್ತು. ಮರದ ಕೊಂಬೆಗೆ ಬಾಲ ಸುತ್ತಿಕೊಂಡು ನೇತಾಡುತ್ತಿತ್ತು. ಒಂದೊಂದು ಬಾರಿ ವಲಿದಾಡಿ ಬಾಯಿ

ಕಳಿಯುವುದು. ನಾಲಿಗೆ ಸುಗಿಯುವುದು. ರಾಣೋಜಿಯು ನಿಂತನು, ನೋಡಿದನು, ಹೊಂಚು ಹಾಕಿದನು. ತೊಡೆಯ ಗಾತ್ರಕ್ಕೆತ್ತು. ಮೈನೇಲೆ ಹಳದಿ ಬಣ್ಣ. ಬೆನ್ನು ಮೇಲೆ ನೀಲಿಯ ಪದ್ಮಗಳು. ಆ ಪದ್ಮದಳಗಳನ್ನು ಕೂಡಿಕೊಂಡು ಹಬ್ಬಿರುವ ಬಂಗಾರದ ಸರಿಗೆಯ ಬಳ್ಳಿ. ನೋಡಿ ಹಲವು ಬಗೆಯ ಆನಂದದ ಯೋಚನೆಗಳು ಅಂಕುರಿಸಿದವು. ಹತ್ತಿರದ ಮರಕ್ಕೆ ಒರಿ ದನು. ಕೋವಿಯನ್ನು ಹಿಡಿದೆತ್ತಿ ಗುರಿಯಿಟ್ಟುನು. ತಲೆಹಿಂಭಾಗಕ್ಕೆ ಗಂಟಲ ಬಳಿಗೆ ಹೊಡಿದುಬಿಟ್ಟುನು. ಆ ಶಬ್ದವು ನೂರು ಬಾರಿ ಪ್ರತಿಧ್ವನಿತವಾಗಿ ಶಾಡೆಳ್ಳ ನಡುಗಿಸಿತು. ಇತ್ತು ಸರ್ವವು ಸುರುಳಿಸುರುಳಿಯಾಗಿ, ಮುರಳಿ ಮುರಳಿಯಾಗಿ, ತಿರುವಿ ತಿರುವಿ, ಏರಿ ಇಳಿದು ಕೆಳಗೆ ಬಿಡ್ಡಿತು. “ಹೆಂಡತಿಯ ಭಯ ಬಿಡಿಸಲು ಇದು ಸಹಕಾರಿಯಾಗಬಹುದು. ಆಳುಗಳಿಗೆ ಭಯ ಹೆಚ್ಚಿಸಲು ಮನೆಯಲ್ಲಿ ಇಡಬಹುದು. ಕಡೆಗೆ ಬೇಕಾದರೆ ಚಮ್ಮವನ್ನು ಮಾರಬಹುದು. ಆಥವಾ ಇಂಡಿಯದಲ್ಲಿರುವ ಸ್ನೇಹಿತರಿಗೆ ಕಾಣಿಕೆಯಾಗಿ ಕಳುಹಬಹುದು.” ಹೀಗೆಂದು ಭಾವಿಸುವಷ್ಟುರಲ್ಲಿ ಒರಿದ್ದ ಮರವು ವಕ್ಕೆಕ್ಕೆ ಸರಿದಹಾಗಾಯಿತು. ತಿರುಗಿ ನೋಡಿ ಗಾಬಿರಿಯಾದನು. ಆ ಮರಕ್ಕೆ ಸುತ್ತಿಕೊಂಡಿದ್ದ ಇನ್ನೊಂದು ಹೆಬ್ಬಾವಿನ ಮೇಲೆ ಭಾರಿ ಬಿಟ್ಟು ಒರಿ ನಿಂತಿದ್ದನ್ನು. ಹಿಂದೆ ಮುಂದೆ ತಿರುಗಿ ನೋಡಿದನು. ಸರ್ವವು ಯಾವುದೋ ಪ್ರಾಣಿಯನ್ನು ನುಂಗಿ ಮರಕ್ಕೆ ಸುತ್ತಿಕೊಂಡಿದ್ದಿತು. ನಿದ್ದೆಯೋ ಏನೋ ಪಾಪ! ಭೋಜನಾನಂತರ! ಕಣ್ಣ ಮುಚ್ಚಿತ್ತು.

ಸೂರ್ಯನೇನೋ ನಡು ನೆತ್ತಿಯಲ್ಲಿ ನಿಂತಿದ್ದನು. ರಾಣೋಜಿಗೆ ಮನೆಯ ನೆನಪಾಯಿತು. ಸತ್ತ ಹಾವಿನ ಬಾಲವನ್ನುಕ್ಕೆಗೆ ಸುತ್ತಿಕೊಂಡು ಹೊರಟಿನು. ಮತ್ತೆ ನಿಂತನು. ನೆಲದ ಮೇಲೆ ಎಳಿದು ತಲೆಯು ಕೆಟ್ಟುಹೊಗುವುದೆಂದು ಅದರ ಸುತ್ತ ಸೊಪ್ಪು ಸುತ್ತಿದನು—ಮತ್ತೆ ಹೊರಟಿನು. ಮನೆ ಸೇರುವ ಹೊತ್ತಿಗೆ ಹೊರಗೆ ಯಾರೂ ಇರಲಿಲ್ಲ. ಕಿಟಕಿಯ ಬಳಿಗೆ ಹೋದನು. ಹಾವಿನ ತಲೆಯನ್ನುತ್ತಿ ಒಳಗೆಸಿದನು. ಕೊಣಕೆಯೋಳಕ್ಕೆ ಹೋಗಿ ಹಾವನ್ನು ಎಳಿದುಕೊಂಡನು. ಆ ಚಿಕ್ಕ ಕೊಣಕೆಯಲ್ಲಿ ಆ ಭಾರಿಯ ಘಟಸರ್ವವು ಇಲ್ಲಿಹತ್ತಿ, ಅಲ್ಲಿಲ್ಲದು, ಕೆಳಗೆ ಸುರುಳಿಯಾಗಿ, ಮೇಲೆ ಬಿಲಾಗಿ ಸೋಫದ ಮೇಲೆ ಹೊಟ್ಟೆ ಇಟ್ಟು ವುಟ್ಟು ಮೇಚಿನ ಮೇಲೆ ವಿವೇಕಾನಂದರ ಚಿತ್ರದ

ಮುಂದೆ ಹಾಸಿ ಗಾಂಥಿಯವರ ಪ್ರತಿಮೇಯು ಹಿಂದಾಗಿ, ಪುಸ್ತಕ ಬೀರೂಬಳಿ ಬಂದು ಮೇಲೇರಿ ಕನ್ನಡ ಪುಸ್ತಕಗಳು ಇರುವ ಬಳಿ ಬಂದು “ ಯಾವುನೆ ಸೋಲಿ ”ನ ಬಳಿ ಬಾಯಿ ತೆರೆದುಕೊಂಡಿತ್ತು. ಹೀಗೆಲ್ಲ ಅಲಂಕಾರವಾಡಿ ಅಲ್ಲಿ ನಿಂತು ಇಲ್ಲಿ ನಿಂತು, ಕಿಟಕಿಯ ಪರವೆ ತುಸವಾಗಿ ಎಳಿದು—ಆನಂದದ ಚಿತ್ರವನ್ನು ಸೋಡಿ ಹಿಗ್ಗಿ ಬಾಗಿಲೇಳಿದುಕೊಂಡು ಹೊರಟನು. ಇಂಥಾ ಸುಂದರವಾದ ಹಾವು ಎಲ್ಲಿಯೂ ಇದ್ದಿಲ್ಲ-ಮತ್ತೊಂದೇ ಇದ್ದರೂ ಹೊಡಿದು ಕರುವಂಥರು ಯಾರಿದ್ದಾರೆ ! ತಂದರೂ ಹೀಗೆಲ್ಲ ಅಲಂಕಾರವಾಗಿಟ್ಟು ತನ್ನ ಅಧಾರಂಗಿಗೆ ತೋರಿಸಿ ನಲಿಯುವ ಭಾಗ್ಯ ಎಷ್ಟು ವಂಂದಿಗೆ ಒದಗಿತ್ತಾ !

ಉಂಟಾಯಿತು. ವಾತುಕಧೈಯಲ್ಲಿ ಇಂಡಿಯು ಆಫ್ರಿಕಗಳು ಬಂದ ಕೊಂಡು ಹಣಿದುಕೊಂಡುಬಿಟ್ಟವು. ಮುಕ್ಕೀಯ್ಯನ ಗಿರಿ, ಕಿಲಿಮಾಂಜಿರೋ ; ವಿಕ್ಕೋರಿಯಸರಸ್ಸು, ಅಯ್ಯನಕೆರೆ; ತಮ್ಮ ಜನ, ನೀಗೂರ್ ಜನ ಮುಂತಾ ದೇಶ ಬಂದು ನಿಂದ ಚಿತ್ರಿತವಾಗಿ, ಅಳಿಸಿಹೋದ್ದಾರು. ಭೋಜನಸವನುಯಾದ ಈ ಸಲ್ಲಾಪವು ನೀಗೂರ್ ಚಂಚೂಗೆ ಕೊಂಡವೂ ಅರ್ಥವಾಗಲಿಲ್ಲ. ಹೊಟ್ಟಿ ತುಂಬಿಕೊಂಡರು ಇವರಿಬ್ಬರು ಎಂಬುದು ವಾತ್ರ, ಶರಿವಾಯಿತು.

ವಂಚರದ ವ್ಯಾಗಪಕ್ಷಿಗಳ ಸಂಗಡ ವಾತನಾಡಿದರೂ. ಉಷ್ಣಪಕ್ಷಿಯು ಬಂದು ಎಲ್ಲಮ್ಮುನ ತರುಬಿನ ಹೂವನ್ನು ಕಿತ್ತುಕಿತ್ತು ನುಂಗಿತು. ಕಾಡು ಮನುಷ್ಯ ಚಿಂಪಾಂಸಿ ಬಂದು ಹಕ್ಕಿಯನ್ನು ಓದಿಸಿ ತಾನು ನಿಂತಿತು ಅವರಿಬ್ಬರ ನಡುವೆ. ಅವರಿಬ್ಬರ ಕೈಗಳನ್ನೂ ತೆಗೆದು ತನ್ನ ಬರಟು ಮುಖಕ್ಕೆ ಓತ್ತಿಕೊಂಡಿತು. ಅವರಿಬ್ಬರೂ ಕುಂಭಿಗಳ ಮೇಲೆ ಕುಳಿತುಕೊಂಡರು. ಕಾಡುಮನುಷ್ಯ ಸದೆಗರದಿಂದ ಆತ್ಮತ್ತ ಓಡಾಡಹತ್ತಿತು. ರಾಣೋಜಿಗೆ ಕೋಣಿಯ ನೇನವು ಬಂತು. ಕಳಿಸಿ ನೋಡೋಣ ಹೆಂಡತಿಯನ್ನು ಆ ಬಳಿಗೆ ಎಂದುಕೊಂಡನು. “ಅದೇನು ಹೊಸ ಯೋಚನೆ” ಎಂದು ಇಂಗಿತವರಿತು ಆಕೆ ಕೇಳಿದಳು. “ಏನೂ ಇಲ್ಲ ! ನಿನ್ನ ದನಿಯಲ್ಲಿ ಕನ್ನಡದ ಮೇಲಿನ ಆ ಹೊಸ ಹಾಡನ್ನು ಕೇಳಬೇಕೆನಿಸಹತ್ತಿದೆ—‘ಮನವ ತಣಿಸುವ ಹೋಹನೆ’—ಹೇಳು, ಹೊ !” ಈ ಮಾತಿಗೆ ಎಲ್ಲಮ್ಮು “ನನಗೇನು ಅನ್ನಿಸಿದೆ ಬಲ್ಲಿರಾ ? ನಿಮ್ಮನಾಲಿಗಿಯಲ್ಲಿ ಬಂದಿಷ್ಟು ಕನ್ನಡ ಓದಿಸಿ ಕೇಳಬೇಕೆಂದು.” ರಾಣೋಜಿಗೆ ಅನುಕೂಲವಾಯಿತು—“ಆ ಮೇಲೆ ಹಾಡು ಹೇಳುವಿಯಂತೆ ! ನಾನೇ

ಮೊದಲು ಓಟಿಬಿಡುತ್ತೇನೆ. ತೆಗೆದುಕೊಂಡು ಬಾ. ಹಾಗು ದರೆ ನಮ್ಮನಲವಿನ ಮಲೆನಾಡಿನಾತ ಬರೆದ ಪುಸ್ತಕ. ನಿನ್ನಂಥವಳು ಓದಬೇಕಾದ್ದು. ಹೊಸದಾಗಿ ಬಂದಿದೆ—‘ಯೆಮನ ಸೋಲು’—ನಾನೇ ಓದಿಹೇಳುವೆ.”

“ತಪಸ್ಯಿಸಿ!-ಬೇಡವೂ!” ಎಂದುಕೊಂಡು ಎಲ್ಲಮ್ಮುನು ಕೋಣೆಯು ಕಡೆ ನಡೆದಳು. ಜಡೆ ತೂಗಾಡಿತು. ಸೀರಗು ಹಾರಿಹಾರಿತು. ಕೈಬಳಿಗಳು ಫಳಧಳಿಸಿದವು. ಕಾಲುಂಗುರಗಳು ಮಾತಾಡಿದವು. ರಾಣೋಜಿಯು ಆತುರ ದಿಂದ ಆ ಕಡೆಯೇ ನೋಡುತ ಕುಳಿತನು. ಮರಿಯಾದಳು ಎಲ್ಲಮ್ಮು. ರಾಣೋಜಿಯು ಅಲ್ಲಿಸುತ್ತ ಕುಳಿತ. ಬಾಗಿಲು ತೆರೆದ ಶಬ್ದ. ಇಷ್ಟ ಹೊತ್ತಿಗೆ ಒಳಕ್ಕೆ ಹೋಗಿರಬಹುದು. ಅಲ್ಲಿಬಿದ ರಾಣೋಜಿ. ಇನ್ನೇನು ಕಿರುಚಿಕೊಳ್ಳುವಳು. ಆಗ ಕೂಗಿ ಹೇಳಬೇಕು—“ಸತ್ತ ಹಾವೆಂದು”—ಆ ಮೇಲೆ ಅವಳ ಪುಕ್ಕಲತನಕ್ಕೆ ಚಪ್ಪಾಕೆ ತಟ್ಟಿ ನಗಬೇಕು!

ಇಷ್ಟಹೊತ್ತಿಗೆ ಎಲ್ಲಮ್ಮು ಕಿರುಚಿಕೊಂಡಳು. ಕುಳಿತಲ್ಲಿಂದಲೇ ರಾಣೋಜಿ ಶಾಗಿದನು “ಸತ್ತ ಹಾವು ಕಣೇ ಅದು, ಹೆದರಬೇಡ. ಪುಸ್ತಕ ವನ್ನು ಬೇಗನೇ ತೆಗೆದುಕೊಂಡು ಬಂದುಬಿಡು.” ಇನ್ನೊಮ್ಮೆ ಕೂನು! ದನಿಯು ಕರೋರವಾಗಿತ್ತು. ನೆಲದ ಇಡಲಿಂದ ಬಂದಹಾಗಿತ್ತು. “ಸತ್ತ ಹಾವಿಗೆ ಹೆದರುವಿಯಾ! ಅಂಜುಬಾರುಕಿ! ನಾನೇ ಬಂವೆ ಬಿಡು” ಹೀಗೆ ನ್ನುತ್ತ ಹೊರಟನು. ಮತ್ತೆ ಕೂಗು! ಈ ಬಾರಿ ಕುಗಿದ ಕಂರೆ, ಬಾಗಿಲ ಬಳ ಸೇರುವ ಹೊತ್ತಿಗೆ, ಇನ್ನೊರಡು ಮಾರು ಬಾರಿ ದೊಡ್ಡದಾಗಿ ನಿಟ್ಟಿ ಸಿರು ಬಿಟ್ಟಿ ಶಬ್ದ! ಈ ದಿನ ಬಹಳ ಅಂಜೆ ಬಿಟ್ಟಳಿಂದು ಎರಡು ಬಾಗಿಲೂ ತೆಗೆದನು. ತಿಟ್ಟಿಕೆಗಳನ್ನೆಲ್ಲಾ ತೆರೆದನು. ಹೆಂಡತಿಯ ಸುಳವಿಲ್ಲ. ಚಿಂಪಾಂಸೀ ಒಳಗೆ ಬಂತು. ರಾಣೋಜಿಯು ಚಂಚೂ ಕರೆದನು. ಉಳಿದ ಆಳುಗಳೆಲ್ಲರೂ ಓಡಿಬಂದರು. ಮೇಜಿನ ವಸ್ತು, ಸಿಂಹದ ತೊಗಲು, ಕರಡಿ ಚಮಚಳಿಲ್ಲವೂ ಸುರುಳ ಸುಸ್ಪಟ್ಟಿಯಾಗಿದ್ದವು. ಅಲ್ಲಲ್ಲಿ ರಕ್ತ ಚುಮುಕಿ ಸಿದ ಹಾಗಿತ್ತು. ಎಲ್ಲಮ್ಮು ಹೊರಗೆ ಹೋಗಿಲ್ಲ! ಒಳಗಂತೂ ಕಾಣಲಿಲ್ಲ! ಶಾಗಿದನು. ಗಾಬರಿಯಾದನು. ಪುಸ್ತಕಗಳನ್ನೆಲ್ಲಾ ಕಿತ್ತಾಡಿದನು. ಬೀರುವನ್ನು ಉರುಡಿಸಿದನು ಬುಡದಲ್ಲಿನೋ ಇತ್ತು. ಒಮ್ಮೆಲೇ ಹಾರಿ ಎಳದು ತೆಗೆದನು.....ಎಲ್ಲಮ್ಮುನ ದೇಹ! ರಕ್ತ ಸಿಕ್ಕವಾಗಿದ್ದಿತ್ತಃ. ತರೆ

ಯಾವುದೋ ಮುಖವಾವುದೋ ಕಾಣುವಂತಿರಲ್ಲ. ಗುರುತು ಕೂಡ ಅಳಿಸಿತ್ತು. ಅಂಥಾ ಅಂದವಾದ ವೋರೆ ಅವಶಯ, ಏನಾಗಿದ್ದೀತು!

* * *

ಕಾಡುಮನುಷ್ಯ ಏನನ್ನೊಂದು ಹಿಡಿಸೆಳಿದುಕೊಂಡು ಬಂದಿತು. ಎಳೆಯ ಲಾರದು ಪಾಪ! ಚಂಚೂ ಸಹಾಯಕ್ಕೆ ಹೋದನು. ಬೆಳಕಲ್ಲಿ ನೋಡಿದರೆ- ಎರಡು ಹೆಬ್ಬಿಪುಗಳು! ಒಂದಕ್ಕೊಂದು ಹೊಸಿದುಕೊಂಡಿನೆ! ಒಂದಕ್ಕೆ ಜೀವವಿದೆ, ಇನ್ನೊಂದಕ್ಕೆ ಜೀವವಿಲ್ಲ. ಜೀವದ ಹಾವು ಸತ್ತ ಹಾವಿನ ಬಾಯಾಳಗೆ ತನ್ನ ಬಾಯಿಟ್ಟುಕೊಂಡಿದೆ! ಕಿತ್ತೆ ಲೀದರೂ ತೆಗೆಯಲೊಲ್ಲದು. ಅದೇನು ಪ್ರಣಯ! ಹಾವುಗಳಲ್ಲಿ ಕೂಡ! ಕೊಂದ ಹಾವಿನ ಹೆಂಡತಿಯೆ ಅದು! ಪ್ರಕೃತಿ ವೈಚಿತ್ರ್ಯ ಹೇಗಿದೆಮೋ ಬಲ್ಲರಾರು! ಬಣ್ಣಿಸುವರಾರು! ಮನುಜರ ಪ್ರಣಯ ಬರಿನೂತು. ಪಕ್ಕಿಪಾಣಿಗಳ ಪ್ರಣಯವೇ ಶ್ರೀಷ್ಟ ವೇಸಿಸದೆ ನಿಮಗೆ!

ಈ ಕಥೆಯನ್ನು ಹೇಳಿದವನು ರಾಣಿಯೇಜಿರಾಯ! ನುಡಿನುಡಿಗಳನ್ನು ಕಣ್ಣೀರಲ್ಲಿ ನೆನೆನೆನೆಸಿ ನನ್ನ ಹೃದಯದಲ್ಲಿಟ್ಟಿನು. ಈಗೆ ನಮ್ಮ ನಾಡಿನಲ್ಲೇ ನೆಲ್ಲಿಸಿರುವನು. ವಿದೇಶ ಗಮನ ದ್ವಾರ್ಪಾದಾತಿಗೆ! ಮೃಗ ಚಮ್ಮ ಸಂಸಾದನೆ ಭಯ ನಿವಾರಣೆಗೆ, ಆಫ್ಫಿಕದಲ್ಲಿ!

ಆಯಿತೆ ಭಯನಿವಾರಣೆ?



ಃ. ೪೦೦ ತಿರುಗಿದ ಕೋತಿ

“ ಕೋತಿಯಂದ ನಿಮಗನ್ನೆಂಥಾ ಭಾಗ್ಯ ! ನೀವು ಹೇಳುವ ಮಾತು ಸರಿ ! ಬಿಡಿ !! ತುಂಗಮೃನವರೆ. ಇವೇನೆಂತ ಹೇಳುವರಿ! ಯಾರಾದರೂ ಸಂಬುವ ಮಾತೇನರೀ ! ಕೋತಿಂತಿರೀ. ಬಹುಲಕ್ಷಣವಾಗಿತ್ತಿರಿ ಎಂತಿರೀ ! ಅದು ಹೇಗೋ ಎನ್ನೋ, ನಾನಂತರೂ ನಂಬಲಾರನರೀ !” “ ಹೀಗೆಂತ ನೇರ ಮನೆ ಪುಟ್ಟಮೃನವರು ಹೇಳಿದರು.”

“ ನೀವು ಏನೇ ಹೇಳಿ ನನಗಂತೂ ಅದೇ ಭ್ರಮೆ ! ಅದು ಪುನಃ ನಮ್ಮ ಮನೆಯಲ್ಲಿ ಬಾಲ ಎತ್ತಿಕೊಂಡು ಓಡಾಡ ಬೇಕು; ಹವ್ವಾ ಹವ್ವಾ ! ಎಂತಕೊಗುತ್ತಿರಬೇಕು. ಆಗ ನಮಗೆ ಎಲ್ಲಾ ಸರಿ ಹೋಗಬೇಕು. ಅದು ಇದ್ದಾಗ ನಮಗೆ ಭಾಗ್ಯವಿತ್ತು ; ಹಾಲು ತುಪ್ಪದಲ್ಲಿ ಕೈತೊಳಿದೆವು. ಅದು ಮತ್ತೆ ಬಂದರೀನೆ ನಮಗೆ ಭಾಗ್ಯ ಅಮ್ಮ !” ಹೀಗೆಂದು ತುಂಗಮೃಹೇಳಿ ಸೆರಿಗಿನಿಂದ ಕಣ್ಣೊಳಿಸಿಕೊಂಡರು.

“ ಅಬ್ಬಿ ! ಒಂದು ಕೋತಿಯನ್ನೇ ನೆನಸಿಕೊಂಡು ಕಣ್ಣು ಒದ್ದೆ ಮಾಡಿಕೊಂಡರಲ್ಲ, ಅದಿನ್ನೆಂಥಾ ಕೋತಿಯಮ್ಮ. ನನಗಂತೂ ಕೋತಿ ಮೋರಿ ನೋಡಿದರೆ ನಗು ಎಂದರೆ ನಗು. ತುಂಬಾ ನಗು. ಆ ಜಪ್ಪಟ್ಟಿ ಮೂಗೋ, ಆ ವೈಯೋ, ಆ ಬಾಲವೋ ಆ ಕೈಯೋ ಆ ಶಾಲೋ ! ಬಿಡಿಂದರೆ ತುಂಗಮ್ಮಾ ! ಕಣ್ಣೀರು ಹಾಕಬೇಡಿ. ಮುತ್ತಿನಂಥಾ ಮನು ಇದ್ದಾನೆ. ಡೇರರು ಕಣ್ಣು ಬಿಟ್ಟರೆ ಇನ್ನೇನಮ್ಮ ನಾಲ್ಕಾರು ವರ್ಷ ಎಲ್ಲಾ ನೇರವಾಗಿರುತ್ತೆ. ನೀವು ಪರದೀಶಿಕೋತಿ ನೆನಸಿಕೊಂಡು ಸೀರಿ

ಸೀರಗೆಲ್ಲ ಒಡ್ಡೆಮಾಡಿಕೊಳ್ಳಬೇಡಿ ! ಹನುಮಂತ ಎಂದರೆ ಏನೋ ಪರವಾಯಿಲ್ಲ. ರಾಮಭಕ್ತ ! ಅವನು ಹೇಗಿದ್ದರೇನು. ಮಗುವಾಗಿದ್ದಾಗಲೇ ಸೂರ್ಯ-ಹಣ್ಣ ಕೆಂಪನೆ ಹಣ್ಣ-ಎಂತ ಹಾರಿದ್ದನಂತೆ ! ಆಗ ಅವನೇನೋ ಮೋರಿ ಸೊಟ್ಟ ಆಗುವ ಹಾಗೆ ಹೊಡೆದುಬಿಟ್ಟುನಂತೆ ಇಲ್ಲದಿದ್ದರೆ, ಆ ಅಂಜನಾದೇವಿಯ ಮಗ ! ಆ ವಾಯುವೃತ್ತ ! ಮಹಾರಾಯ ಸೀತಾಮೃನವರ ಪಾಲಿಗೆ ಸಂಜೀವಿನಿ ರೂಪ ! ಅವನು ಹೇಗಿದ್ದರೇನು ಅದೆಲ್ಲ ಒಪ್ಪೇ, ಅದರೆ ಆ ಮರಕೋತಿ, ಥೂ ! ಏನು ನಾಚಿಕೆ ಕೇಡಿರೇ ತುಂಗಮಾತ್ರ ! ಇದೇನು ಹೀಗೆ ಎಷ್ಟೂಂತ ಅಳುತ್ತಿರೆ, ಬಿಡಿಂದರೆ ! ನಾನು ಹೊರಟಿ ! ” ಎಂತ ಬೇಸರವಾಡಿಕೊಂಡು ಸೇರಮನೆಯಾಕೆ ಹೊರಡುವುದರಲ್ಲಿದ್ದರು. ಆಗ ತುಂಗಮೃ ಆಕೆಯ ಕೈ ಹುಡಿದು ಕೂರಿಸಿ, ಹೀಗೆಂದು ಹೇಳಿದರು—“ಪುಟ್ಟಮಾತ್ರ ! ಅದು ಕೋತಿಯಲ್ಲ ತಾಯಿ, ಅದು ನಮ್ಮ ಮನೆ ಮಗುವೆ ಆಗಿತ್ತು. ನಮ್ಮ ಶಿವರಂಜನ ಇದ್ದಾನಲ್ಲ ಅವನ ವಯಸ್ಸೇ ಅದಕ್ಕೆ. ಅದರ ಕೈ ಹುಡಿದು ಸೋಡಿದವರು ಹೇಳಿದ್ದಾರಮ್ಮ—ಅದರಂದಲೇ ನಮಗೆ ಭಾಗ್ಯವಂತೆ. ಸೀವು ಹೇಳುವಹಾಗೆ ಷಪ್ಪಟಿಮಾಗಿನ ಕೋತಿ ನಿಜ. ಅದೇನೋ ಎಂತೋ ಅದು ಪುನಾಹಾ ಬರಬೇಕು ನಮ್ಮ ಮನೆಗ ! ಆಗ ನಮಗೆಲ್ಲ ಅಗಬೇಕು ಸೌಖ್ಯ.” ಹೀಗೆ ಹೇಳುತ್ತಿರುವಾಗಲೇ ಬಂದ—ಹಾರಾಡಿಕೊಂಡು ನಗುಸಗುತ್ತ ಮನೆ ಮುದ್ದಮೂರಿ—

ಶಿವರಂಜನ !

ಸೇರಮನೆಯಾಕೆ ನಗುತ್ತ ಹೇಳಿದರು—“ಇವನು ಸೋಡಿ ಅದರ ಹಾಗೆ ಇದ್ದಾನೆ. ಅದರ ಸೇರದಂಟವೆಲ್ಲ ಇವನಿಗೆ ಬಂದು ಬಿಟ್ಟಿದೆ. ಏನಪ್ಪ ನಿನ್ನ ಪರಿಕ್ಕೆ ಏನಾಯಿತು. ನಮಗೆಲ್ಲ ಏನು ಕೊಡುತ್ತೀರುವು. ಬೆಲ್ಲಪೋ, ಸಕ್ಕರಯೋ, ಲಾಡು ಉಂಡಿಗಳೋ ? ಏನು ಹೇಳಿಬಿಡು, ಕೇಳಿಕೊಂಡೇ ಹೋಗುತ್ತೇನೆ ! ಏನಪ್ಪ ?

ಆಗ ಶಿವರಂಜನ ಹೇಳಿದನು—“ನಿಮಗೆಲ್ಲ ಲಾಡು ಉಂಡೇನೇ ಕೊಡಬೇಕು. ನಾನು ಪರಿಕ್ಕೆಯಲ್ಲಿ, ಅಮಾತ್ರಹೇಳಲೇನಮಾತ್ರ ? ” ಎಂದು ಅಮೃನ ಅಪ್ಪಣಿ ಪಡೆದು—“ಸೋಡಿಂದರೆ, ನಾನು ಮೋಡಲೇ ಹೇಳಿದಹಾಗೆ ಮೋದಲನೇ ತರಗತಿಯಲ್ಲಿ ಮೋದಲಾಗಿದ್ದೀನೆ ! ಅಮಾತ್ರ ಎಲ್ಲರೂ

ಸೀಡಿಸುತ್ತಾರಮ್ಮೆ ತಿಂಡಿಕೊಡಿಸು ಎಂತ. ಏನುಮಾಡಲವಾಗ್ಯಾ” - ಹೀಗೆಂತ ತಾನೂ ತನ್ನಮೃನೆನ್ನು ಸೀಡಿಕೆತ್ತಿಂಡಿದೆನು.

ಸೇರಮನೆಯಾಕೆ ಹೊರಟುಹೊಗಿದ್ದರು. ತಾಯಿ ತುಂಗಮೃತಿವನಿಗೆ ರಾಗಿ ಹುರಿಯಿಟ್ಟು ಕಲಸಿಕೊಟ್ಟಿರು. ಹುಡುಗ ಪರೀಕ್ಷೆಯಲ್ಲಿ ತೇಗ್ರಡೆಯಾದರೆ ಸಂತೋಷ, ದಿಟ್ಟ. ಸಂತೋಷವನ್ನು ಹೇಗೆತಾನೇ ವಣಿಸುವುದು. ಇನ್ನು ಹೇಗೆ ಅದಕ್ಕೆ ಆಕಾರ ಕೊಡುವುದು. ಮನೆಯಲ್ಲಿ ಯಜಮಾನರೇ ಇಲ್ಲ. ಅವರು ಕಣ್ಣಮುಚ್ಚಿಕೊಂಡು ಮೂರುವರ್ಷವಾಗಿದೆ. ಅಲ್ಲ ಸ್ವಲ್ಪ ಅಸ್ತಿಯೆಲ್ಲ ಕರಗುತ್ತೆ ಬಂದಿತ್ತು. ಬಂದು ಮನೆ ಅವರದಾಗಿ ಉಳಿದಿತ್ತು. ಅದರಲ್ಲಿ ಎರಡು ಭಾಗಮಾಡಿ ಬಂದನ್ನು ಬಾಡಿಗೆಗೆ ಕೊಟ್ಟಿ ಇನ್ನೊಂದರಲ್ಲಿ ಇವರಿಬಿರೇ ಇದ್ದರು. ಈದಿನ ಆ ಮಗ ಶಿವರಂಜನ ಗೆದ್ದು ಬಂದಿದಾದ್ದನೆ. ಅದರೆ ಇಷ್ಟರಲ್ಲಿ! ಆಯಿತೆ! ಇನ್ನು ಮುಂದೆ, ಪುಸ್ತಕ, ಪ್ರೋಫಾಕು, ಫೀಜು ಮುಂತಾಗಿ ಎಲ್ಲಾ ಆಗಬೇಕು. ಅವನಿನ್ನು ಓದಬೇಕು. ಅವನನ್ನು ಮುಂದೆ ಓದಿಸುವರಾರು? ಯಾರು ಆ ಭಾರವೆಲ್ಲ ಹೊರುವರು? — ಹೀಗೆಂದು ಯೋಚಿಸುತ್ತಿದ್ದಾಗ, ಸೇರಮನೆಯಾಕೆ ಆ ಪುಟ್ಟಮ್ಮೆ ಬಂದಿದ್ದರು. ಅವರ ಸಂಗಡ ಮಾತಾಡುವಾಗ ಮನಸಿಗೆ ಹೊಳೆದಿತ್ತು ಆ ಕೋತಿಯ ನೆನಪು. ಅದಕ್ಕೇ ಆತ್ಮಿದ್ದರು. ಶಿವರಂಜನ ಆಗಲೇ ಮನೆಗೆ ಬಂದಿದ್ದನು. ತಾಯಿಯ ಕಣ್ಣ ಒದ್ದೆಯಾದ್ದನ್ನು ನೋಡಿದ್ದನು? ಇಂಥಾ ನೆನಪನ್ನು ತಂದುಕೊಟ್ಟಿತ್ತಲ್ಲವೇ.....

ಆ ಕೋತಿ ಯಾವುದು?

ಅದು ಟಿಂ ಟಿಂ ಮಾಣಿ!

ಆ ಕೋತಿಯ ಹೆಸರನ್ನು ಕೇಳಿದನು. ಶಿವನಿಗೂ ಅದರ ನೆನಪು ಅಲ್ಲ ಸ್ವಲ್ಪ ಹೊಳೆದು ಬಂದಿತು. ಅದರ ಕತೆಯನ್ನು ಆ ರಾತ್ರಿ ಶಿವರಂಜನ ತನ್ನ ತಾಯಿಯ ಬಾಯಿಂದ ಕೇಳಿದನು. ಕೇಳುತ್ತಾ ಕೇಳುತ್ತಾ ತೂಕಡಿಸಿರೆಪ್ಪೆ ಮುಚ್ಚಿ ದಿಂಬಿಗೆ ವರಿಗಿದನು.

ಅದೇ, ಇದು!

ಹಿಂತರುಗಿದ ಕೋತಿ

ಹದಿನಾರು ವರ್ಷಗಳ ಹಿಂದೆ ಶಿವನ ತಂದೆ ಕಟ್ಟೀ ಹಳ್ಳದ ಕಡೆಗೆ

ತಿರುಗಾಡುತ್ತ ಹೋಗಿದ್ದರು. ಆದಿನ ಮಹಾ ಮಳಿ ಒಂದು ಆಗತಾನೇ ಮೋಡ ದಿಖಾವಾಗಿ ಮಳಿ ನಿಂತಿತ್ತು ನೀರು ಹಸಿಗಳು ಮರದೆಗಳಿಂದ ತೊಟ್ಟಕುತ್ತಿದ್ದವು. ಮಿಂದು ಅಡುತ್ತಲೇ ಇತ್ತು. ಕಟ್ಟೀ ಹಳ್ಳದ ನೀರು ಕೆಂಪಗೆ ಓಕುಳಯ ಹಾಗೆ ಇತ್ತು! ಅದರ ಪ್ರವಾಹ ವೇಗವಾಗಿತ್ತು. ಅಲ್ಲಲ್ಲಿ ಸುಳಗಳಿದ್ದವು. ನೀರಿನಮೇಲೆ ಬುಟ್ಟಿ, ಚಾಪೆ, ತೊಟ್ಟಿಲು ಎಂತ ಹಳ್ಳಯ ಜನರ ಸಾಮಾನೇನೇನೆಲ್ಲ ತೇಲಿ, ತೇಲಿ ತಿರುಗಿ ತಿರುಗಿ ಮುಳುಗೀಳುತ್ತ ಹೋಗುತ್ತಿದ್ದವು. ಗುಡಾರ್, ಗುಡಾರ್ ಎಂತ ಗುಡುಗಿನ ಅಭರಣ! ಧಡಾರ್, ಧಡಾರ್ ಎಂತ ಕಸಿದು ಬೀಳುವ ದಡದ ಶಬ್ದದ ಸಂಗಡ, ಮಿಂಚು ಧಳ, ಧಳಾರೆನ್ನುವಾಗ ಗಾಳಿ ಸೂಂಯ್, ಸೂಂಯ್ ಎನ್ನುತ್ತತ್ತು. ಒಮ್ಮೆಮ್ಮೆ ಗಾಳಿ ರುಮ್ಮೆಂದು ಬೀಸಿದಾಗ ಮರಗಳ ಎಲೆಗಳಿಂದ ಟುಪುರು ಟುಪುರೆಂದು ಹಸಿಗಳು ಬೀಳುತ್ತಿದ್ದವು. ಶಿವನ ತಂಡಿ ಮುಂದೆ ಮುಂದೆ ಹೋಡಾಗ ಮಬ್ಬಗತ್ತಿಲೇಯಲ್ಲಿ ‘ಕಿರೋ!, ! ಕಿರೋ! ’ ಎಂದು ಕೆರುಚಿದ ಸದ್ಗು ಕೇಳಿಸಿತು. ಕೆವಿಯನ್ನೇ ಕೊರೆಯುವಂತಿದ್ದ ಆ ಸದ್ಗು ಕೇಳಿದವರು, ಅಲ್ಲೇ ನಿಂತರು. ಸುತ್ತ ನೋಡಿದರು. ನೀರಿನ ಬಳಯಲ್ಲ ಈಚಿ ಕರೆಯಲ್ಲಿ ಒಂದು ತಾಳೆಯ ಪ್ರೋದೆ. ಅದರೊಳಗಿಂದ ಅಶಬ್ದ ಬರುತ್ತತ್ತು. ನೀರು ಏರುತ್ತತ್ತು. ಶಿವನ ತಂಡಿ ಅಲ್ಲಿಗೆ ಹೋಗಿ ಮುಳ್ಳಿನ ಹಂಚರದಿಂದ ಒಂದು ಸಣ್ಣ ಪ್ರಾಣಿಯನ್ನು ಬಿಡಿಸಿ ತೆಗೆದರು. ಅದು ಇವರ ಕೈಗೆ ತನ್ನ ಕೈಕಾಲುಗಳನ್ನು ಬಿಗಿದು ಬಾಲವನ್ನು ಸುತ್ತಿ. ಅಂಟಿಕೊಂಡಿತು. ಅದರ ಮೈಯಲ್ಲಿ ಕೆಂಪಗಿತ್ತು. ಮೋರೆಯಲ್ಲಿ ಮನುಷ್ಯರ ಮಗುವನ್ನು ಹೋಲುವ ಹಾಗಿತ್ತು. ಅದನ್ನು ಎತ್ತಿ ಪಂಚೆಯತುದಿಯಲ್ಲಿ ವರಸಿ ಕೈ ಚೌಕದಲ್ಲಿ ಸುತ್ತಿದರು, ಪಾಪ ಮಂಗನ ಮರಿ ತಬ್ಬಲಿಯಾಗಿ ಬಿಟ್ಟಿದೆ. ಎಂದುಕೊಂಡರು. ಕೈ ಚೌಕವೂ ಒದ್ದೆಯಾಯಿತು. ಕನಿಕರ ಬಟ್ಟೆ ಅದನ್ನು ಆ ಚೌಕದಿಂದ ಬಿಡಿಸಿ ಬಿಟ್ಟು ಅಂಗಿಯ ಜೀಬಿನವಳಗೆ ಇಟ್ಟುಕೊಂಡರು. ಅದರ ಮೇಲೆ ಮರೆಯಾಗಿ ತಮ್ಮ ಹಸ್ತವನ್ನು ಇಟ್ಟುಕೊಂಡು ಮನೆಗೆ ಬಂದರು.

ಅಂತು ಮನೀಗೊಂದು ವಾನರ ಶಿಶು ಬಂದಿತು. ಅದೇ ದಿವಸ ಅದೇ. ಮನೆಯಲ್ಲಿ ಒಂದು ನರಶಿಶುವೂ ಅವತರಿಸಿತು. ಇದು ಕಟ್ಟೀಹಳ್ಳದಿಂದ

ಕಾಡಿನ ಕೂಸಾಗಿ ಅಲ್ಲಿತೇಲಿ ಬಂದಿತ್ತು. ಅದು ತಾಯಿಯ ಮುಡಿಲಿಂದ ಸಂಸಾರದ ವೋಗ್ಗಾಗಿ ಆರಳಿ ಬಂದಿತ್ತು.

ಮನೆಯತಂದೆಯೇ ವಾನರಶಿಶುವಿಗೆ ತಾಯಿಯಾದರು, ಅವರೇ ಅದರ ಬಾಯಿಗೆ ಹಾಲಿನ ಬತ್ತಿಯಿಟ್ಟು ಸಾಕಿದರು. ಯಜಮಾನತಿಯು ಎದೆಯ ಹಾಲೆರದು ನರಶಿಶುವಿಗೆ ತಾಯಿಯಾಗಿದ್ದರು. ಇದಕ್ಕೆ ತಿಂಮಣಿ ಎಂದು ಹೇಷರಾಯಿತು. ಅದಕ್ಕೆ ಶಿವರಂಜನ ಎಂದು ನಾಮಕರಣ ವಾಯಿತು. ಶಿವನ ತಂದೆ ಈ ಕೋತಿಗೆ ಇನ್ನೂ ಗಂಭೀರವಾದ ಹೇಷರನ್ನಿಡೆ ಬೇಕೆಂದಿದ್ದರು. ಅದೇನೆಂದರೆ “ರಾಂ ರಜನ್”! ಯಜಮಾನತಿಯು ಆ ಹೇಷರು ಕೇಳಿ ನಕ್ಕಬಿಟ್ಟಾರೆಂದು ಹೆದರಿ ಇವರು ಅದಕ್ಕೆ ತಿಂಮಣಿ ನೆಂದೇ ಕರೆಯುತ್ತ ಬಂದರು. ಅದರೂ ಅದಕ್ಕೆ ಅಂಗಿ ಟೊಂಪಿ ಹೊಲಿಸದೆ ಬಿಡಲಿಲ್ಲ.

ತಿಂಮಣಿ ಹಜಾರದಲ್ಲಿ ಗೋಣಿ ಚೀಲದಲ್ಲಿ ಹೊಕ್ಕು ಶೂಕಡಿಸುತ್ತ ಕಾಲ ಕಳೆಯುತ್ತಿತ್ತು. ರಾತ್ರಿಯೆಲ್ಲ ಎಚ್ಚರವಾಗಿರುತ್ತಿತ್ತು. ಯಾವಾಗ ಕೂಗಿದರೂ ಗುರ್ ಗುರ್ ಎನ್ನವುದು. ಬಹಳ ಹುಷಾರಿ! ಮೊದ ಮೊದಲು ಸಣ್ಣ ಕೋತಿಯಾಟಿವಾಡಿತು. ಬಂದೆರದು ವರ್ಷಗಳ ಸಂತರ ದೊಡ್ಡ ಕೋತಿಯ ಚೀನ್ನಿಗಾರಂಭವಾಡಿತು. ಮೊದಲು ವಸೆಬಟ್ಟ ಯಜಮಾನರ ಹೆಗಲು ಬಿಟ್ಟು ಹೋಗುತ್ತಿರಲಿಲ್ಲ. ಕಡೆ ಕಡೆಗೆ ಎಲ್ಲಿರ ಸೂರು ಮೇಲೂ ತಿಂಮಣಿ ಎಲ್ಲಿರ ಹೆಗಲುಮೇಲೂ ತಿಂಮಣಿ, ನಕ್ಕವ ರನ್ನೂ ಹೆದರದವರನ್ನೂ ಏನೇನೂ ಮಾಡಿದ್ದು! ಅತ್ಯವರನ್ನೂ ಅಂಜಿದವರನ್ನೂ ಕಚ್ಚಿ ಕಡಗುಳವಾಡಿ ಪರಚಿ, ಅವರ ಬಟ್ಟಿ ಹರಿದುಬಿಡುತ್ತಿತ್ತು. ಇದರ ಹಾವಳಿ ಹೆಚ್ಚಾಯಿತು. ಆದುದರಿಂದ ತಿಂಮಣಿನ ನಡುವಿಗೆ ಚಮುದ ಪಟ್ಟಿಯೂ ಕಬ್ಬಿಣದ ಸರಪಳಿಯೂ ಬಂದು ಬಲವಾಗಿ ಸೀಂತವು. ಹಜಾರದ ಕಂಬಕ್ಕೆ ಕಟ್ಟಿಬಿಟ್ಟುದಾದ್ದಾಯಿತು. ಹೀಗಾದರೂ ಆ ಕೋತಿಗೆ ನುಸೇಯ ಮಗುವನ್ನು ಕಂಡರೆ ಬಲು ಅಕ್ಕರೆ. ತಿಂಮಣಿ ಶಿವರಂಜನನನ್ನು ಕೂರಿಸಿಕೊಂಡು ಕಿಚ, ಕಿಚ ಎನ್ನುತ್ತಾ ಎಷ್ಟು ಹೊತ್ತು ಬೇಕಾದರೂ ಕೂತಿರುತ್ತಿತ್ತು. ತನ್ನ ಬಾಯಿಚೀಲಗಳಿಂದ ತಿಂಡಿ ತೆಗೆದು

ಮಗುವಿಗೆ ಕೊಡುತ್ತಿತ್ತು. ಶಿವನ ತಾಯಿ ಕೆಲಸದವೇಲಿದ್ದಾಗ, ಮುಂಬಾಗಿಲು ಅಗುಳಿಹಾಕಿ ಹಾರ್ಷಿಕ್ತಿನಿಯಂ, ಚಂದು, ತಿಂಡಿ ಬೊಂಬಿಗಳನ್ನು ಮುಂದೆ ಇಟ್ಟು ಹೊರಟುಹೊರ್ಗುತ್ತಿದ್ದರು. ಶಿವರಂಜನಿಗೆ ಆಗ್ಗೆ ಸುಮಾರು ಮೂರುವರ್ಷ ಕೋತಿಗೂ ಅಷ್ಟೇ ವಯಸ್ಸು. ಉದರೂ ತಿಮ್ಮಣಿ ಏನೇ ನೇಲ್ ಮಾಡುತ್ತಿತ್ತು ಹೇಗೇಗೆಲ್ಲ ಮಗುವನ್ನು ಆಡಿಸುತ್ತಿತ್ತೊ್ತೇ ಬಲ್ಲವರಾರು? ಕೆಲಸದ ಗದ್ದಲದಲ್ಲಿ ಶಿವನ ತಾಯಿ ಅದೆಲ್ಲ ನೋಡುತ್ತಿರಲಿಲ್ಲ. ಮಗುವಂತು ಸುಮೃನೆ ಇದ್ದರೆ ಅವರಿಗೆ ಸಾಕಾಗಿತ್ತು.

ಹೀಗಿದ್ದಾಗ ಒಂದುದಿನ ಶಿವನತಂದೆ ಉಟಮಾಡಿ ಕುಳಿತರು. ತಿಂಮಣಿನನ್ನು ಸರಪಳಿಚ್ಚಿ ತಂದರು. “ಹಾರ್ಷಿಕ್ತಿನಿಯು ಒತ್ತುಮಗು” ಎಂದರು. ಮಗು ಬರುವುದಕ್ಕೆ ಮುಂಚಿತವಾಗಿ ತಿಂಮಣಿನೇ ಮುಂದೆ ಒಂದು ಆ ಹಾರ್ಷಿಕ್ತಿನಿಯಂನ್ನು ಒತ್ತಿತ್ತು. ಅವರಿಗೆ ಆಶ್ಚರ್ಯವಾಯಿತು. “ಇನ್ನೇನೇಲ್ಲ ಬರುತ್ತೇ ರಾಂ ರಜ್ಯ” ಎಂದು ಹಾರ್ಷಿಕ್ತಿನಿಯಮೃನ್ ಮುಂಭಾಗದಲ್ಲಿ ಕೂರಿಸಿದರು. ಆಗ ರಾಂರಾಜ್ಯ ಒಂದೆರಡು ಮನೆ ಒತ್ತಿತ್ತು. ಆ ಶಬ್ದವನ್ನು ಕೇಳಿ ಮಗು ಶಿವರಂಜನೂ ನಕ್ಕು ಚಷಪ್ಪಾಕಿಟ್ಟಿ ಕುಣಿಯಿತ್ತು. ಅಂದಿನಿಂದ ಶಿವನತಂದೆ ಆ ಕೋತಿಗೆ ಸರ್ಕಾಸಿನಾಟಿಗಳನ್ನೇಲ್ಲಿ ಕಲಿಸಿದರು. ಹಡೆತ್ಯಂದ್ರ ನಾಟಕದಲ್ಲಿ ಅವರೂ ಒಂದು ವೇಶ ಹಾಕಿ ಆ ಕೋತಿಯನ್ನು ಹಿಡಿದುಕೊಂಡು ಹೋಗಿ ಅದನ್ನು ಕುಣಿಸಿ ಎಲ್ಲರನ್ನೂ ನಗಿಸಿದರು. ಕೋತಿ ತಿಂಮಣಿನು ಆ ಉರಿಗೆಲ್ಲ ಹೆಸರುವಾಸಿಯಾಯಿತು. ಮಗು ಶಿವರಂಜನನು ಅದನ್ನು ಹೊಸ ಹೆಸರಿಸಿದೆ, ಕರೆಯಲಾರಂಭಿಸಿದನು. ಆ ಹೊಸ ಹೆಸರೀ—ಟಿಂ, ಟಿಂ ಮಾತ್ರಣೀ!—

ಆ ಹೆಸರನ್ನು ಆ ಮಗುವಿನ ಬಾಯಲ್ಲಿ ಕೇಳಿ ಆ ಕೋತಿ ನೇಗೆದಾಡಿ ಕಿಚ ಕಿಚಗುಟ್ಟಿತ್ತಿತ್ತು ಆ ಮಗುವನ್ನು ತಬ್ಬಿಕೊಂಡು ಕುಳಿತುಬಿಡುತ್ತಿತ್ತು.

ಟಿಂ, ಟಿಂ ಮಾತ್ರಣೀ—ಎಂಬುದೇ ಮಗುವು ಕೋತಿಗೆ ಇಟ್ಟ ಹೆಸರು. ಅದೇ ವಶೀಕರಣ ಮಂತ್ರವಾಯಿತು.

ಹೀಗೆಯೇ ಇದುತ್ತವೆಯೇ ಶುಭ ದಿವಸಗಳು? ಇಲ್ಲವಲ್ಲ! ಒಂದು ಬಲು ಕೆಟ್ಟದಿವಸ, ಬಲು ಕೆಟ್ಟಗಳಿಗೆಯಲ್ಲಿ ಟಿಂ ಟಿಂ ಮಾತ್ರಣಿಯು ಹಜಾ

ರದ ಕಂಬಕ್ಕೆ ಕಟ್ಟಿದ್ದ ಸರಶಳಿಯನ್ನು ನುಲಿಚಿ, ತಿರಿಚಿ ಕೊಂಡಿಯನ್ನೇ ಏ ಕಳಬಿಕೊಂಡು ಹೊರಹೊರಟಿತು. ನಾಲ್ಕು ವಯಸ್ಸಿನ ಕೋತಿ ಎಲ್ಲರ ಕಣ್ಣಿಗೂ ಗಡವ ಕೋತಿಯಾಗಿ ಪುಟ್ಟಿರಾಕ್ಕಷನಹಾಗೆ ಇತ್ತು. ಅದು ಎಲ್ಲ ಕಣ್ಣಿಗೂ ಭಯಹುಟ್ಟಿತು. ಆ ಕೋತಿಗೋಾ ಇಡಿಯ ಉರೆಲ್ಲ ಲಂಕಾಪಟ್ಟಣದಂತೆ ಕಂಡಿರಬೇಕು. ಇಲ್ಲದಿದರೆ ಅಷ್ಟು ಹಾವಳವಾಡು ತ್ತಿತ್ತಿ ? ಶಾನುಭೋಗರ ಮನೆಯ ಕುಂಬಳ ಬಳ್ಳಿಯೆಲ್ಲ ಹಾಳು. ತೇಕದಾರ್ಯ ಮನೆಯ ಶೀರೆಗಳೆಲ್ಲ ಹರಿದು ಚಿಂದಿಚಿಂದಿ. ಅಮಲಾರಮನೆ ಮುದ್ದಿ ಮಗಳ ಪರಿಕಾರವೆಲ್ಲ ಹರಿದು ಗೀಳಿಹೊಗಿತ್ತು. ಪಟ್ಟಣದ ತಿಟ್ಟರ ಮಗನ ಮೋರೆಯೆಲ್ಲ ಗೀರುಬಾರಾಗಿ ಸೋರುತ್ತಿತ್ತು. ಅದೊಂದು ಕೆಟ್ಟಾನು. ಕೆಟ್ಟಿದಿನ. ಕೆಟ್ಟಾನು ಕೆಟ್ಟಿಗಳಿಗೆ ! ಕೋತಿಯದೇನು ತಪ್ಪು.

ಅಂತು ಆದಿನ ಉರಲ್ಲೆಲ್ಲ ಗದ್ದಲ್ಲ !—ಹಾಳು ಕೋತಿ ! ಕೋತಿ ಸಾಕಿದವರು ಹಾಳಾದವರು. ಹುಚ್ಚು ಕೋತಿ ! ಹೀಗೆಂದು ಕೂಗು ಎಲ್ಲೆಲ್ಲೂ ಕೇಳಿಸಿತು. ಟಿಂ ಟಿಂ ಮಾತ್ರಾಣಿ ಯಾರ ಕೈಗೂ ಸಿಕ್ಕುಲಿಲ್ಲ. ಎಲ್ಲೆಲ್ಲೂ ಹಾವಳವಾಡಿ ಎಲ್ಲೋ ಮಾಯವಾಗಿಬಿಟ್ಟಿತು.

ಆದರೆ ಸೋಂದವರೆಲ್ಲ ಬಿಡುತ್ತಾರೆಯೆ ? ಅವರೆಲ್ಲ ಸಾಲುಸಾಲಾಗಿ ಶಿವರಂಜನನ ಮನೆಗಿ ಬಂದರು. ಅವರನ್ನೆಲ್ಲ ಸೋಡಿ ಶಿವರಂಜನ ಚಸ್ವಾಳಿ ತಪ್ಪಿ ನಕ್ಕಬಿಟ್ಟಿನು. ಅವನತಾಯಿಗೆ ಅವರಿಗೆಲ್ಲ ಸಮಾಧಾನಮಾಡಿ ಉತ್ತರ ಹೇಳ ಹೇಳ ಸಾಕಾಯಿತು. ಹೀಂದೆ ಗೋಪಾಲಬಾಲನು ಗೊಲ್ಲಿ ಗೀರಿಯಲ್ಲಿ ಅಮೇಷ್ವಂದು ಹಾವಳ ಎಬ್ಬಿಸಿ ದೂರು ತಂದಿರಲಿಲ್ಲ. ಅಮೇಷ್ವಂದು ದೂರು ಈಗ ಈ ಮಂಗನ ಹಾವಳಯಿಂದ ಬಂದಿತ್ತು. ಆದರೆ ಏನು ಮಾಡುತ್ತಾರೆ. ಹಿಡಿಯೋಣವೆಂದರೆ ಕೋತಿ ಎಲ್ಲೂ ಕಾಣಿಸಲಿಲ್ಲ. ಶಿವನ ತಂದೆ ಮನೆಗಿ ಬಂದರು. ಅವರು ರೀಗುತ್ತಲೇ ಬಂದರು—ತಾವು ಜಲಕಂಟಕದಿಂದ ತಪ್ಪಿಸಿತೆಂದು, ಮನೆ ಮಗುವಿಗಿಂತ ಹೆಚ್ಚಿಂದು ತಿಂಡಿ ಬಟ್ಟಿ ಕೊಟ್ಟು ಒದ್ದಾಡಿ ಕಾಪಾಡಿದ್ದಕ್ಕೆ ಕೊನೆಗೂ ಹೀಗೆ ಮಾಡಬಹುದೇ ! ಅಮಲಾರರು ಮುನಿಯಬೇಕೆ, ಪಟ್ಟಣದ ತಿಟ್ಟರು ತಿಟ್ಟಿಗಬೇಕೆ ! ಇರಲಿ ಅದರನ್ನು ನೊದಲು ಮಗುವಿನ ಕೈಯಿಂದಲಾದರೂ ಹಿಡಿಸಿ ಆಮೇಲೆ ಬುದಿ ಕಲಿಸುತ್ತೇನೆ—ಹೀಗೆಂದು ತಮ್ಮ ನರತೆಶುವನ್ನು ಕಲಿಮಾಕೊಂಡು

ಹೋರಗೆ ಹೋದರು. ಟಿಂ ಟಿಂ ಮಾತ್ರಣಿಯು ಮನೆಯ ಶೂರಿನ ವೇಲೆ ಬಂದು ಕೊತಿತ್ತು. ಮಗು ತಿತ್ತವನ್ನು ಬಿಟ್ಟೆ ಕೂಡಲೇ ಅದು ಹಾರಿ ಬಂದು ಅನನ ಕಾಲುಗಳನ್ನು ತಬ್ಬಿಕೊಂಡು ಕಿಚ-ಕಿಚಗುಟ್ಟುತ್ತಾ ಕುಳಿತು ಬಿಟ್ಟುತ್ತು.

ಸ್ವಲ್ಪಕಾಲ ಶಿವರಂಜನ ತಂಡಿಗೆ ಇದನ್ನೇಲ್ಲ ಕೇಳಿ ರೇಗಿಹೋಯಿತು. ತಾವು ಜಲಕಂಠಕದಿಂದ ತಪ್ಪಿಸಿ ತಂದು ಮನೆ ಮಗುವಿಗಿಂತಾ ಹೇಚ್ಚಾಗಿ ಸಾಕಿದ್ದಕ್ಕೆ ಇದೇ ಪ್ರತಿಫಲ ಹುಡುಕಿ ಅವರೇ ಅದನ್ನು ಹಿಡಿದು ಹಿಂಗಬ್ಬು ಮುರಿ ಕಟ್ಟಿ ಹಜಾರದಲ್ಲಿ ಉರುಡಿಕೆಡವಿದರು. ಅನಂತರ ರೇಗಾಡಿ ಕೂಗಾಡಿ ಸ್ವಲ್ಪ ಶಾಂತಿ ಪಡೆಯುವುದಕ್ಕಾಗಿ ಬೀದಿಗೆ ಹೋದರು. ಅಲ್ಲಿ ಮತ್ತೆ ಯಾರೋ ಬಂದರು. ಅವರು ಅವರ ಹತ್ತಿರ ನಿಂತು ಬೀದಿಯಲ್ಲಿ ಮಾತಾ ದುತ್ತಿದ್ದಾಗ ಇತ್ತು ಒಳಗೆ ಮನೆಯಜವಾನಿ ತುಂಗಮ್ಮೆ ಅಳುತ್ತ ಕೋತಿಯ ಹತ್ತಿರ ಬಂದರು. ಅದು ಕೋತಿಯ ಭಾವಿಯಲ್ಲಿ ಬೇಡುವಹಾಗಿ “ಹನ್ನಾತ್ತ, ಆ, ಆ ಹನ್ನಾತ್, ಆ, ಆ, ! ಎಂತ ಕೂಗಿ ಕಿಚ ಕಿಚ ಗುಟ್ಟಿತು. ತಡೆಯ ಲಾರದೆ ತುಂಗಮ್ಮೆನವರು ಆ ಕೋತಿಯ ಕೈಗಳನ್ನು ಹಗ್ಗಿದ ಕುಣಿಕೆ ಯಿಂದ ಬಿಡಿಸುತ್ತಿದ್ದಾಗ ಶಿವನ ತಂದೆ ಮನೆಯೋಳಕ್ಕೆ ಬಂದರು. “ಹಾಳು ಕೋತಿಯ ರಾಮಾಯಣ! ನಾನೇ ತಾಯಾಗಿ ಸಾಕಿ ಸಲಹಿದ ತಬ್ಬಲಿ ಪ್ರಾಣಿ ಹೀಗ ಮಾಡಬಹುದೇ? ಈದಿನ ಅದರ ಮಣಾನುಭಂಧ ಹರಿಯಿತು ಬಿಡು! ನನ್ನ ಕೈಯನ್ನೇ ಕಚ್ಚಿಟ್ಟಿದೆ. ಅದಕ್ಕೆ ಸ್ವಲ್ಪವೂ ಕರುತ್ತ ತೋರಿವಬೇದ. ಹೀಗೆಂದು ರೇಗಿ ಕೂಗಾಡುವಾಗ, ಆಕೋತಿ ಹೀಗೆ ಹಾಗೆ ಹೋಸಕಾಡಿ ತೆವಳಿಕೊಂಡು ಅವರ ಕಾಲ ಒಳಗೆ ಹೋಗಿ ಕಿಚ, ಕಿಚ ಗುಟ್ಟಿ “ಹವ್ವಾ ಆ, ಆ, ಹವ್ವಾ, ಆ, ಆ! ” ಎಂದಿತು. ಅನಂತರ ಅದರ ದವಡಿ ಚೀಲದಿಂದ ಒಂದು ಹೋಸ ರೂಪಾಯನ್ನು ತೆಗೆದು ಬಂದು ಕೈನೀಡಿ ಕೂಡ ಹೋಯಿತು. ನಿಲ್ಲಲಾರದೇ ನಿಂತಿತ್ತು. ಹಸ್ತದ ತುದಿಯಲ್ಲಿತ್ತು ಅದರ ಆಪರಾಧ ಕಾಣಿಕೆ.

ಆಗ ಗಂಡ ಹೆಂಡಿರಿಬ್ಬರೂ ಆ ಕೋತಿಯ ಹೋಸ ಆಟವನ್ನು ನೋಡಿ ತಡೆಯಲಾರದೆ ಬಿಕ್ಕೆ ಬಿಕ್ಕೆ ಅತ್ತು ಬಿಟ್ಟಿರು. ಅದರ ಬುದ್ಧಿ ನೋಡಿ ಅವರಿಗೆ ಮರುಕ ಹುಟ್ಟಿತು. ಅದರೂ ಆ ಹೀನಾಯದ ಶೀಕದಾರನ ಶಿಟ್ಟು ಅನಾ

ದ್ಯುವಾಗಿತ್ತಲ್ಲವೇ ?—“ಅದು ಹುಚ್ಚು ಹಿಡಿದ ಕೋತಿ ಅದನ್ನು ಉರಾಚಿ ತೊಲಗಿಸಿ ”—ಎಂದವರ ಅಪ್ಪಣಿಯಾಗಿತ್ತಲ್ಲವೇ ? ಇನ್ನೇನು ಟಿಂ ಟಿಂ ಮಾತ್ರಣಿಯು ಮನೆಬಿಟ್ಟ ಕೂಸೇ ಆದಂತೆ ! ಇದುವರಿಗೆ ತಬ್ಬಲಿಯಾಗಿದ್ದ ಕೋತಿಯು ಈಗ ಪರದೇಶಿಯಾಗಿ ಬಿಡುತ್ತದೆ !

ಆದೇ ದಿನ ನೇರೆ ಉರಿನ ಜೋಯಿಸರೊಬ್ಬರು ಅವರಮನೆಗೆ ಮಧ್ಯಾನ್ನು ದ ಉಟಕ್ಕೆ ಬಂದರು. ಉಟಕ್ಕೆ, ಕುಳಿತಿದ್ದಾಗ ಈಕೋತಿ ಬಹುವಾಗಿ “ಹೆವ್ವೆ ಹೆವ್ವೆ” — ಎಂದು ಕೂಗಲಾರಂಭಿಸಿತು. ತಿವನ ತಾಯಿ ಆದನ್ನು ಬಿಚ್ಚಿ ತಂದರು. ಅದು ಎಲೆಯು ಮುಂದೆ ಬಂದು ಕೈನೀಡಿತು. ಜೋಯಿಸರು—“ಏನೆಯಾ ತಿಮ್ಮಪ್ಪೆ, ಏ ತಿರುವತ್ತಿ ತಿಮ್ಮಪ್ಪೆ ! ನಿನ್ನ ಕೈಭಾಗ್ಯ ಚನ್ನಾಗಿದೆಯಲ್ಲೋ ! ನನ್ನ ಹತ್ತಿರವೇ ತಿರುಪೆ ಬೇಡುವೆಯಾ ? ಹಾಗಾದರೆ ಹಿಡಿಯಪ್ಪ ಹಿಡಿ—” ಎಂದು ಒಂದು ತುತ್ತು ವೊಂದರನ್ನು ಇಟ್ಟರು. ಕೋತಿಯು ಅದನ್ನು ದವಡಿ ಚೀಲಕ್ಕೆ ತುಂಬಿಕೊಂಡು ಮತ್ತೆ ಕೈನೀಡಿದಾಗ—“ಇದೇನು ತಿಮ್ಮಣ್ಣಾ ! ನಿನೇ ಅನ್ನದಾನ ಮಾಡೋದು ಬಿಟ್ಟು ನನ್ನೇ ಬೇಡುತ್ತಿರುಲ್ಲೋ !” ಎಂದು ನಗುತ್ತ ಇನ್ನೂ ಒಂದಿರದು ತುತ್ತು ಅನ್ನು ಕೊಟ್ಟರು.

ಉಟವಾದವೇಲೆ ಯಜಮಾನರೂ ಜೋಯಿಸರೂ ಎಲೆ ಅಡಿಕೆ ಹಾಕುವಾಗ ತಿಮ್ಮಣ್ಣ ಬಂದು ಕೂತಿತ್ತು. ಆ ವೇಳೆಗೆ ಸರಿಯಾಗಿ ಮನೆಯು ಯಜಮಾನತಿ ತುಂಗಮೃಸವರೂ ಬಂದರು—“ಜೋಯಿಸರಿ ! ಕೋತಿ ಗಳಗೂ ಕೈನೋಡಿ ಹೇಳುತ್ತಿರೆಯೇ ? ಸಾಮುತ್ತಿಕಾ ಶಾಸ್ತ್ರ ಇವಕ್ಕೂ ಸರಿ ಹೋಗುತ್ತಿದೆಯೇ !” ಎಂದು ಕೇಳಿದರು. ಆಗ ಜೋಯಿಸರು—“ಶಾಸ್ತ್ರ ಯಾರಿಗ್ಲು ಯಾರಿಗುಂಟು, ? ನೋಡೋಣಮ್ಮು, ! ಕೊಡೊ, ನಿನ್ನ ಕೈನಾ, ಏ ತಿಮ್ಮಪ್ಪೆ !” ಎಂದು ಕೈನೋಡಿ ಹೇಳಿದರು.

ತಿಮ್ಮಣ್ಣ ಇನ್ನು ಆ ಮನೆಯಲ್ಲಿರುವಂತಿರಲ್ಲಿ. ಅದು ಪ್ರಯಾಣ ಹೊರಡುವುದೇ ಸರಿ ! ಹನ್ನೇರಡುವರ್ವ ಅದು ತಿರುಗಬೇಕು. ದೇಶದೇಶಾಂತರಪರೆಲ್ಲ ನೋಡುವ ಯೋಂಗ ಅವಕ್ಕೆ ಇತ್ತು. ತುಂಬಾ ಸಂವಾದನೇ ಮಾಡುವ ಭಾಗ್ಯವಿತ್ತು ಅವಕ್ಕೆ ; ಆದರೆ ಅದನ್ನೆಲ್ಲ ಅನುಭವಿಸುವವನು

ಇದರ ಬಾಲ್ಯ ಸ್ನೇಹಿತನಾದ ಶಿವರಂಜನ ! ಹನ್ನೆರಡು ವರ್ಷಗಳು ಕಳೆದ ನಂತರ ಒಂದು ವಿಚಿತ್ರರೀತಿಯಲ್ಲಿ ಅದು ಇದೇ ಮನೆಗೆ ಹಿಂದಿರುವದಾಗಿತ್ತು—ಎಂಥಾ ವಿಚಿತ್ರ ಸಂಗತಿ ! ಆದರೆ ಈ ದಿನವೇ ಅದು ಆಮನೆಯನ್ನು ಬಿಡಬೇಕಾಗಿತ್ತು.

ಅದುದರಿಂದ ಇನ್ನೇನು ಮಾಡಬೇಕು ? ಶಿವನ ತಂದೆ ತಿಟ್ಟು ಬಿಟ್ಟು ಹೋಯಿತು. ಅವರು ಆ ಕೋತಿಯನ್ನು ಮುದ್ದಾಡಿದರು. ಅದರ ನಡುವಿಗೆ ಒಂದು ತಾಪ್ರದ ಕಡಗವನ್ನು ಹಾಕಿದರು. ಅದು ಟೊಳ್ಳಾಗಿತ್ತು ಅದರೊಳಗೆ ಅವರು ತಮ್ಮ ಹೆಸರನ್ನೂ ಉರನ್ನೂ ತಾರೀಖನ್ನೂ ಮತ್ತು ಶಿವರಂಜನನು ಅದಕ್ಕಿಟ್ಟು ಪ್ರಿಂ ಪ್ರಿಂ ಮಾಡಿ ಎಂಬ ಅದರ ಹೆಸರನ್ನೂ ಒಂದು ಕಾಗದದಲ್ಲಿ ಬರೆದು ಸುರುಳಿಮಾಡಿ ಅದರೊಳಗೆ ಸೇರಿಸಿದರು. ತುಂಗಮ್ಮನಾಗಲೇ ಆಕೆಯ ಯಜಮಾನನಾಗಲೇ ಆ ಕೋತಿಯನ್ನು ಮನೆಯಾಚಿ ಕಳಿಸುವ ಆಲೋಚನೆಯನ್ನೇ ಬಿಟ್ಟು ಬಿಟ್ಟಿರು. ಆದರೆ ಆದೇ ಸಂಜೀ ಹಾವಾಡಿಗರವನೆಂಬು ಒಂದು ಈ ಕೋತಿಯನ್ನು ನೋಡಿ ತನಗೆ ಕೊಡಿರೆಂದು ಇವರನ್ನು ಇನ್ನಿಲ್ಲಿದಂತೆ ಬೇಡಿಕೊಂಡನು. ಅಂತು, ಆ ಕೋತಿಯು ಆ ಸಂಜೀ ಆ ಮನೆಯನ್ನು ಬಿಟ್ಟು ಹೋರಬೇತು. ಅದರ ಶ್ರೀಲೋಕ ಸಂಚಾರಕ್ಕೆ ಆಗ ಆರಂಭ.

ಅದಾದನಂತರ ನಾಲ್ಕುರುವರ್ಷಗಳಲ್ಲಿ ಶಿವನ ತಂದೆಯು ಕಾಲ ವಾದರು. ಅವರು ದೃವಾಧಿಸರಾಗುವ ಮುಂಚೆ ಆ ಕೋತಿಯನ್ನು ನೆನೆದು ಕೊಂಡು ಕಣ್ಣಿರು ಸುರಸಿದರು. ಕಡೆಯುಸರಿನಲ್ಲ—“ನಮ್ಮ ತಿಮ್ಮಣಿ ಒಂದರೆ ಎಲ್ಲ ಸರಿಹೋಗುತ್ತೆ ಅಳಬೇಡ ಶಿವನನ್ನೇ ನೋಡಿಕೊಂಡು ನಿನ್ನ ದುಃಖ ಮರೆತಿರು ಇನ್ನೇನು ನಾಕೈದು ಮಳಿಗಾಲ ಕಳೆದುಬಿಡು. ಖಂಡಿತ ಅದು ಈ ಮನೆಗೆ ಹಿಂತಿರುಗಿ ಬರುತ್ತದೆ. ನಿನ್ನ ಶಿವನನ್ನೂ ಖಂಡಿತ ಅದು ಕಾದುಕೊಳ್ಳತ್ತೆ ! ಹೀಗೆಂತ ಹೆಚಲಾರೆ ಅದೆಲ್ಲ ದೇವರ ಮಾಯೆ ! ರಾಮಾ, ರಾಮಾ ! ” ಎಂದು ಪ್ರಾಣ ಬಿಟ್ಟಿರು.

ಇಂವಿಗೆ ಆ ನಾಲ್ಕೆಲ್ಲದು ವರ್ಷಗಳೆಲ್ಲ ಕಳೆದಿನೆ. ಶಿವರಂಜನ ಪರೀಕ್ಷೆಯಲ್ಲಿ ಪಾಸಾಗಿ ಮುಂದ ಕಾಲೀಜಿಗೆ ಹೋಗಬೇಕು. ಯಾರನ್ನು ಬೇಡು

ವುದು. ಏನು ಮಾಡುವುದು. ಎಂದು ತಿಳಿಯದೆ ತುಂಗಮೃನು ಸಂಕಟ ಪಡುತ್ತಿದ್ದರು. ಶಿವನು ಆ ರಾತ್ರಿ ಕತೆಯನ್ನು ತನ್ನ ತಾಯಿಯವರ ನುಡಿ ಯಲ್ಲಿ ಕೇಳಿ ಮಾಡಿದನು. ಬೆಳಗನಜಾವ ಎಚ್ಚಿತ್ತನು. ತನ್ನ ಅವು ನನ್ನ ಕರಿದು ಹೇಳಿದನು—“ಅವ್ಯಾ ನನಗೊಂದು ಕನಸಾಯಿತು. ಹನು ಮಂತ ಆ ಪಟ್ಟದಿಂದ ಇಲ್ಲದು ಬಂದು ತಲೀಯ ಮೇಲೆಕೈಯಿಟ್ಟು ಸುಖವಾಗಿ ಬಾಳಪ್ಪಾ! ಎಂದು ಬಿಟ್ಟುನು. ಆ ಹನುಮಂತನೇ ಆ ಕೋತಿ ಇರಬಹುದೇನನ್ನು—” ಎಂದು ಕೇಳಿದಾಗ ಆ ತಾಯಿಯು ಬಹು ಸಂಕಟಪಟ್ಟಿಳು. “ಆ ಕೋತಿಯೇ? ಆದು ಕೋತಿಯಲ್ಲಪ್ಪಾ! ಮನೆಗೆ ಇನ್ನೊಂದು ಮಂಗಳ ಆಗಿತ್ತು. ಈ ಮನೆಯ ಭಾಗ್ಯದೇವತೆಯೇ ಆಗಿತ್ತು. ನಿನಗೆ ಈಗ ಹದಿನಾರನೇ ವರ್ಷ ಆದು ಹಿಂತಿರುಗಿ ಬಂದರೆ ಈಗಲೇ ಬರಬೇಕಪ್ಪ. ಮತ್ತೆ ಈ ಮನೆಗೆ ಹಿಂತಿರುಗಿ ಹೇಗೆ ಬರುತ್ತದೋ! ಇನ್ನು ಹೇಗೆ ನಮಗೆ ನೆರವಾಗುತ್ತದೋ? ನಾನು ಕಾಣಿನನ್ನಪ್ಪಾ! ಮಲಗು ನಿದ್ದಿಮಾಡು! ನಾನು ನಾಳೆ ನಿನ್ನ ಓದಿಗೆ ಇನ್ನೇನಾದರೂ ಏವಾದುಮಾಡುತ್ತೇನೆ. ಆದರೆ ದೇವರು ಸಹಾಯಮಾಡಬೇಕಪ್ಪಾ ತಂಡೆ ಗುರುದೇವ! ನಮ್ಮ ಶಿವರಂಜನ ನನ್ನ ನೋಡಿಕೊಳ್ಳಬ್ಬ! ” ಹೀಗೆಂದು ಹೇಳಿ ಮಂಗನನ್ನು ಸಮಾಧಾನಪಡಿಸಿ ಮಲಗಿಸಿಬಿಟ್ಟಿಳು.

ಮಾರನೆಯ ದಿನ ಒಂದು ಸಿನಿಮಾ ಕಥೆಯು ಆವೂರಿನ ಸಿನಿಮಾ ಮಂದಿರದಲ್ಲಿ ತೋರಿಸಲ್ಪಟ್ಟಿತು. ಶಿವರಂಜನನು ತನ್ನ ಗೆಳೆಯರ ಸಂಗಡ ಅದನ್ನು ನೋಡಲು ಹೋಗಿದ್ದನು. ಆದರಲ್ಲಿ ಒಂದು ಕೋತಿಯ ಕೆಲಸವು ಬಹು ಚಿನ್ನಾಗಿತ್ತು. ಬೆಳ್ಳಿಯ ಹರಡಿಯ ಮೇಲೆ ಆ ಕೋತಿಯ ಆಟಗಳನ್ನು ನೋಡಿ ಅಶ್ವಯುಫಡದವರಿರಲಿಲ್ಲ. ಕೋತಿಯ ಕತೆಯಂದೇ ಅದಕ್ಕೆ ಆ ವೂರಿನವರ ಹೆಸರಾಯಿತು. ಹೆಂಗಕರು ಮಕ್ಕಳು ಬಹಳ ಆಸೆಪಟ್ಟಿ ಕೋಂಡು ಹೋಗಿ ಅಟವನ್ನು ಪರದೆಯ ಮೇಲೆ ನೋಡಿ ಬರುತ್ತಿದ್ದರು.

ತುಂಗಮೃನವರೂ ಹೋಗಿ ಆ ಆಟವನ್ನು ನೋಡಿ ಬಂದರು. ಆದರೆ ಅದೇ ಕತೆಯನ್ನೇ ಮತ್ತೆ ಅವರಿಗೆ ನೋಡಬೇಕೆನ್ನುಸಿತು. ಕೋತಿಯು ತನ್ನ ಬುದ್ಧಿವಂತಿಕೆಯನ್ನು ತೋರಿಸಿದ್ದದರಿಂದ ಅವರಿಗೆ ಅದನ್ನು ಪುನ್ರೋ

ನೋಡಬೇಕೆನ್ನು ಸಿತು. ಆದರೆ ಆ ಕೋತಿಯ ಆಟಗಳಲ್ಲಿ ಕೆಲವೆಲ್ಲ ಅದು ಮನೆಯಲ್ಲಿ ಹಿಂದೆ ಆಡುತ್ತೆ ಇದ್ದಂತೆಯೇ ಇದ್ದಿವು. ಇನ್ನು ಕೆಲವು ಹೊಸ ಆಟಗಳನ್ನು ಅದು ಕಲಿತತ್ತು. ಮನುಷ್ಯನನ್ನು ವಿಾರಿಸಿ ಅದು ಕೆಲಸ ಮಾಡುವುದೂ ಮತ್ತು ಮನುಷ್ಯರಿಗೆ ಪರಮ ವಿಶ್ರಾಂತಿನಾಗಿರುವುದೂ ಇತ್ಯಂತ ಆಶ್ಚರ್ಯಕರವಾಗಿತ್ತು. ಆದರೂ ಅದೇ ಇದು ಎನ್ನ ಪುದು ಹೇಗೆ? ಅಥಾವೇನು. ಆಗ ತುಂಗಮೃನವರಿಗೆ ಒಂದು ಸೆನಪು ಬಂತು. ಅದೇ ಸೆಂದರೆ ಆ ಕೋತಿಯ ಎದೆಯ ಮೇಲೆ ಒಂದು ಕೆಪ್ಪು ಮಜ್ಜಿಯಿತ್ತು. ಅದನ್ನು ಕೆಂಡರೆ ಸಾಕು—ಎಂದುಕೊಂಡು ಮತ್ತೆ ನಾಲ್ಕೆಂಧು ಬಾರಿ ಅದೇ ಚಿತ್ರವನ್ನು ನೋಡಿಬಂದರು. ಆ ಮಜ್ಜಿಯು ಯಾವಾಗಲೋ ಒಮ್ಮೆ ಕಾಣಿಗಿತ್ತು. ಇದೇ ಆ ಕೋತಿಯೆಂತ ದೃಢವಾಯಿತು! ಇವರ ಪೀಂ ಪೀಂ ಮಾಡೆಯೇ ಅದಿರಬೇಕು.

ಆದರೇನು ರಜತ ಪರದೆಯಮೇಲೆ ಸೇರಳಾಗಿ ಕಾಣುವ ಕೋತಿಯಿಂದ ಇವರಿಗೇನು ಪ್ರಯೋಜನ. ವಾರನೆಯ ದಿನ ಶಿವರಂಜನನು ಸಿಸಿಮಾ ಅಫ್ರಿಸಿಗೆ ಹೋಗಿ ಆ ಚಿತ್ರದ ವಿಚಾರವನ್ನೆಲ್ಲಾ ತಿಳಿದುಕೊಂಡನು. ಆ ಹುಡುಗನ ಮಾತೆಲ್ಲ ಕೇಳಿ ಅವರು ನಕ್ಕರು. ಆದರೆ ಅವೇಳಿಗೆ ಅಲ್ಲಿಗೆ ಆ ಸಿಸಿಮಾ ಚಿತ್ರದ ಪಣಿಂಟರು ಬಂದರು. ಅವರಿಂದ ಇನ್ನುಷ್ಟು ಆ ಚಿತ್ರದ ವಿವರವು ತಿಳಿದುಬಂದಿತು.

ಆ ಚಿತ್ರದಲ್ಲಿದ್ದ ಕೋತಿಯ ವಿಚಾರಕ್ಕೆ ಅವರು ಹೀಗೆಂದರು—“ಈ ಚಿತ್ರದಲ್ಲಿನ ಕೋತಿಯ ಮಾಲೀಕನು ಅಮೇರಿಕದಿಂದ ಇಂಡಿಯಾಕ್ಕೆ ಬಂದಿದ್ದಾನೆ. ಅತನು ಈ ಕೋತಿಯನ್ನು ಈ ದೇಶದಿಂದ ಹನ್ನೆರಡು ಪರಫೆಗಳ ಹಿಂದೆ ತೆಗೆದುಕೊಂಡು ಹೋಗಿದ್ದನಂತೆ. ಪುನರಾ ಆ ಕೋತಿ ಗಾಗಿಯೇ ಈ ದೇಶಕ್ಕೆ ಬಂದಿದ್ದಾನಂತೆ. ಈ ದೇಶದಲ್ಲಿ ತಿರುಗುತ್ತಿದ್ದಾನೆ. ಈ ಉರಿಗೂ ಬರಬಹುದು”—ಈ ವಿಚಾರವನ್ನೆಲ್ಲ ತಿಳಿದುಕೊಂಡು ತನ್ನ ಮನಗೆ ಶಿವನು ಹಿಂದಿರುಗಿದನು.

ತಾಯಿ ಮಕ್ಕಳು ಆ ಕೋತಿಯ ಬರವಿಗಾಗಿ ಕಾದಿದ್ದರು. ಮನೆಯ ಹುಡುಗನು ಪರದೇಶಕ್ಕೆ ಹೋಗಿ ಖ್ಯಾತವಂತನಾಗಿ ಹಿರಿಯನಾಗಿ ಹೀಂತಿರುಗಿ

ಬಂದರೆ ಏನೇಲ್ಲ ಮಯಾರ್ಥವಾದಬಹುದೋ ಅದನ್ನೇಲ್ಲ ವಾಡಿಬಿಡಲು ಆ ತಾಯಿ ಮತ್ತು ಆ ಹುಡುಗ ಸಿದ್ಧರಾಗಿದ್ದರು. ಅದರೆ ಆ ಕೋಟಿ ಇವ ರನ್ನು ಗುರುತಿಸಬಲ್ಲುದೆ? ಏನೋ ಕೋಟಿ ಪ್ರಾಣಿ—ಪಾವ ಅದರಿಂದ ಅಷ್ಟೇಲ್ಲ ತಿಳವಳಿಕೆಯನ್ನು ಬಯಸುವುದು ಸರಿಯಲ್ಲ. ಮತ್ತು ಸಹಾಯ ಬಯಸುವುದಂತೆ ಹುಚ್ಚುತನವೇ ಸರಿ ಆದರೂ ನೋಡೋಣ ಎಂದು ಕಾದುಕೊಂಡಿದ್ದರು.

ಅದೇ ಕೋಟಿಯದೇ ವಿಶೇಷ ಕೆಲಸವಿರುವ ಇನ್ನೊಂದು ಕತೆಯ ಸಂಗಡ ಅದರ ಈಗನ ಯಜಮಾನನು ಒಂದು ಶಭದಿವಸ ಅದೇ ಉರಿಗೆ ಬಂದುಬಿಟ್ಟುನು. ಉಂರಿನವರು, ಗುಂಪುಗಳಿಡಿಕೊಂಡು ಬಂದು ಆ ಕೋಟಿ ಯನ್ನು ನೋಡಿಕೊಂಡು ಬಂದರು. ಅದರದೇ ಬಂದಿವ್ಯು ಬೇರೆ ಆಟಿವನ್ನು ಸಿನಿಮಾ ಕತೆಯ ವಿರಾಮಕಾಲದಲ್ಲಿ ಆ ಅವೇರಿಕದವನು ಆಡಿಸಿದನು! ಕೋಟಿ ಶರಬತ್ತು ಕುಡಿಯಿತು. ಸಿಗರೆಟ್‌ನೇಡಿ, ಉಂಗುರ ಉಂಗುರ ವಾಗಿ ಹೊಗೆಬಿಟ್ಟು. ಹಾರೊನಿಯಂ ಬಾರಿಸಿತು. ಅದೇ ಕೋಟಿ ಆಗ ಶರಟ್‌ ಬೂಡ್‌ ಮುಂತಾದ ಪೋಷಾಕೆಲ್ಲ ಹಾಕಿಕೊಂಡು ಬೆತ್ತು ಹಿಡಿದು ರೀವಿಯಿಂದ ನಡೆದಾಡಿತು. ಟ್ರೈನ್‌ರೈಟ್‌ರ ಒಳ ಕುಳಿತು ನಾಕಾರು ಸಾಲು ಪದಗಳನ್ನು ಕೇವಲ ಅಭ್ಯಾಸಬಲದಿಂದ ಟ್ರೈನ್‌ ಮಾಡಿತು. ಅನಂತರ ಬಟ್ಟೆಯೆಲ್ಲ ಬಿಜ್ಜೆ ಮಡಿಸಿಟ್ಟಿತು.....ಆಗ ಎಲ್ಲರಿಗೂ ಆಶ್ಚರ್ಯವಾಯಿತು. ಆಗ ಎಲ್ಲರೆಂದರು “ಪಾಪ ಮಾತುಬಾರದು ಈ ಕೋಟಿಗೆ. ಮಾತು ಬಂದಿದ್ದರೆ ಅದರ ಕತೆಯನ್ನೇ ಲಾಲ್ ಹೇಳುತ್ತಿತ್ತೋ ಏನೋ” ಎಂದರು.

ಆಗ ಆ ಗಂಧಿನಲ್ಲಿದ್ದವರು ಒಬ್ಬರು ಕೇಳಿದರು ಅದರಲ್ಲಿ ಏನು ಟ್ರೈನ್‌ ಮಾಡಿದೆ ನೋಡೋಣವೇ?

ಅದಕ್ಕೆ ಆ ಕೋಟಿಯ ಯಜಮಾನ ಆ ಕಾಗದವನ್ನು ಓದಿದನು. “ನಾನಾಗಿದ್ದೇನೇ ಟೀಂ ಟೀಂ ಮಾಣಿ! ನನ್ನ ತಮ್ಮ ನನ್ನ ಹುಡುಕಿಕೊಂಡು ಬಂದಿದ್ದಾನೆ. ಯಾರಾದರೂ ಕಂಡಿದ್ದೀರಾ? ನನ್ನ ತಮ್ಮನನ್ನು, (ಮೈ ಹೊಂ ಟೀಂ ಟೀಂ ಮಾಣಿ! ಮೇರಾ ಭೈನೇ ಮಿಲ್‌ನೇ ಆಯಾಹೊಂ! ಹೈ ಕೋನ್‌ ಯಹಾ ಉಸ್ಕೋ ಜಾನಾನ್ನೇ ವಾಲಾ?) ನೆರೆದವರಲ್ಲಿ ಕೆಲವರು

ನಕ್ಕಬಿಟ್ಟರು. ಉಳಿದವರೆಲ್ಲ ನೀರವದಲ್ಲಿದ್ದರು. ಸಭೀಯಿಂದ ಹೀಗೆಲ್ಲ ಕೂಗು ಕೇಳಿತು—“ಅಷ್ಟ ಇಲ್ಲಾರೂ ಇಲ್ಲವು. ನಿನ್ನ ತಮ್ಮ ಆ ಮರದ ಮೇಲೆ ಇದ್ದಾನನ್ನು! ಅಲ್ಲಿ ಇದ್ದಾನಲ್ಲ ನಿಮ್ಮಣ್ಣಾ!” ಕೆಲ ಕೆಲವರು ನಗುತ್ತು ಲಿದ್ದಾಗ ಇನ್ನು ಕೆಲವರು ಆಶ್ಚರ್ಯಪಡುತ್ತಿದ್ದರು.

ಆಗ ಸಭೀಯೋಜಿಸಿಂದ ಒಬ್ಬ ಹುಡುಗನು ಎಂದು ನಿಂತನು. “ಅಮ್ಮೆ ಎಂದು ಕೂಗಿಕೊಂಡು ತನ್ನ ತಾಯಿಯ ಬಳಿಗೆ ಹೋಗಿ ಹೀಗೆಂದನು—“ಅಮ್ಮೆ ಕೂಗಿ ಕರೆಯಲೇನಿಮ್ಮೆ” ಆಕೆಯು “ಕೂಗಪ್ಪಾ ನೋಡೋಣ”—ಎಂದರು.

ಕತ್ತಲು ಎಲ್ಲೆಲ್ಲೂ! ಪರದೆಯ ಬಳ ಮಾತ್ರ ಬೆಳಕಿತ್ತು. ಅದ್ದಿಂದ ಸಭೀಯಲ್ಲಿ ಯಾರು ಯಾರನ್ನು ಕರೆದರೆಂದು ಯಾರಿಗೂ ತಿಳಿಯಲ್ಲಿಲ್ಲ.

ಹುಡುಗನೋಬ್ಬನು ಗಟ್ಟಿಯಾಗಿ ಕೂಗಿ ಕರೆದನು. “ಟಿಂ ಟಿಂ ಮಾತ್ರಣೇ!” ಸಂಗಡಲೆ ಹೆಂಗಸೋಬ್ಬಳು ಅಳುತ್ತ ಅಳುತ್ತ “ತಿಂಮ್ಮಣ್ಣಾ! ಬಂದೆಯ ನನ್ನ ತಂಡೆ!”—ಎಂದು ಕೂಗಿದಳು. ಕೋತಿ ಪರದೆಯ ಬಳ ಯಿಂದ ಒಂದೇ ಏಟಿಗೆ ಹಾರಬಿಟ್ಟಿತು. ಎಲ್ಲಿ ಹಾರಿತೆಂದು ಯಾರಿಗೂ ತಿಳಿಯಲ್ಲಿಲ್ಲ. “ದೀಪ! ದೀಪ! ದೀಪಹಾಕಿರಿ ಎಂನೆಲ್ಲ ಕೂಗಿ ಕೂಗಿ ಜನಗಳು ಹಾಹಾಕಾರವೆಬೀಸಿದರು. ದೀಪ ಹತ್ತಿತು. ಕೋತಿಯನ್ನು ತಂದಿದ್ದ ಬಿಳ ಮನುಷ್ಯನೂ ಕೂಗಿ ಕರೆದನು. ಕೋತಿ ಹಿಂದಿರುಗಲ್ಲಿಲ್ಲ.

ಟಿಂ ಟಿಂ ಮಾತ್ರಣೇಯು ಹೋಗಿ ಆ ತಾಯಿಯ ತೋಡಿಯಮೇಲೆ ಕುಳಿತುಬಿಟ್ಟತು. ಆ ಹುಡುಗನನ್ನು ತನ್ನ ಹತ್ತಿರ ಕೈಕಾಲುಗಳಿಂದ ಎಳೆದು ಕೊಂಡು ಮುದ್ದಾಡುವಂತೆ ಮಾಡುತ್ತಿತ್ತು. ಎಲ್ಲರೂ ಆಶ್ಚರ್ಯಪಡುತ್ತಿದ್ದರು.—“ಏನು ಕೋತಿಯವು ಎಲ್ಲ ಹೋದರೂ ಹೀಗೇ ಆ ಕೋತಿ ಬುದ್ಧಿ” ಎಂದು ಕೆಲವರೆಂದರು. “ಹೆಂಗಸರು ಹೆದರಿ ಯಾರು” ಎಂದು ಕೆಲವರು ಕೂಗಿದರು—“ಕರೆಯಬ್ಬ ಆ ನಿನ್ನ ಗಡನ ಕೋತಿಯನ್ನು.”

ಕೋತಿಯ ಹೋಸ ಯಜಮಾನನು ಆಗ ಎಲ್ಲರನ್ನು ಶುರಿತು ಹೀಗೆಂದನು—“ಮಹಿಸೀಯರೆ ಮತ್ತು ತಾಯಂವರೆ! ಇನೆ ನನಗೆ ಪವಿತ್ರವಾವ ದಿನ. ಈ ದಿನ ನಾನು ಈ ಕೋತಿಯ ತಾಯಿಯರನ್ನು ಕಂಡುಕೊಂಡೆನು.

ಈ ಕೋತಿಯು ನನ್ನ ಸಂಗಡ ಜಹೆಜು, ರೈಲು, ವಿವಾನಗಳಲ್ಲಿ ತಿರುಗಬಂದಿದೆ. ಇದು ನೆನಗೆ ಲಕ್ಷ್ಯಾಂತರ ಹೇಣ ಸಂಪಾದಿಸಲು ಸುರೂಪುಮಾಡಿದೆ. ಇದಕ್ಕೆ ಚಿಕ್ಕಾಂದಿನಲ್ಲಿ ಯಾರು ಪಾಲಕರಿದ್ದರೋ ಅವರನ್ನು ಹುಡುಕಿಕೊಂಡು ಈ ದೇಶಕ್ಕೆ ಬಂದಿನು. ಇಂಡಿಯಾ ದೇಶವೆಲ್ಲ ಸುತ್ತಿದೆ. ಆದರೆ ಇದು ಯಾವಾಗಲೂ ಯಾರ ಬಳಿಯಲ್ಲೂ ಸಲುಗೆಯಿಂದ ಇದ್ದ ಪ್ರಾಣಿಯಲ್ಲ. ಇದಕ್ಕೆ ಈಗ ಸುಮಾರು ಹದಿನಾರು ವರ್ಯಸ್ವಿರಖಹುದು. ಇನ್ನು ಸುಮಾರಾಗಿ ಒಂಭತ್ತು ವರ್ಷ ಇದು ಬದುಕಿರುತ್ತದೆ. ಸಾಯಂ ಕಾಲಕ್ಕೆ ಇದು ಹುಟ್ಟಿದ ದೇಶದಲ್ಲೇ ಇರಲೆಂದು ಕರೆದುತ್ತಂದಿದ್ದೇನೆ. ನರನಂತೆ ವಾನರನು! ಅದಕ್ಕೂ ತಾಯಿನಾಡಿನ ಮುಮತಿ ಇರುತ್ತದೆ. ಇದಕ್ಕೆ ಮಾತ್ರ ಬರದಿದ್ದರೇನು? ಇವರ ಹೊಕಭಾವಚಯೆಗಳಿಂದ ಅದರ ಪ್ರೀತಿಯಲ್ಲವೂ ವ್ಯಕ್ತವಾಗುತ್ತದೆ. ಅದರ ನಡುವಿನಲ್ಲಿ ಇದೊಂದು ತಾಮ್ರದ ಗೊಲಸು ಇತ್ತು ಅದು ಬಹೆಳ ಕಿರಿದಾಗಿ ಚರ್ಮವನ್ನು ಕೊರಿಯುತ್ತಿತ್ತು; ಅದನ್ನು ನಾನು ಕತ್ತರಿಸಿ ತೆಗೆದಾಗ, ಈ ಕಾಗದವು ಅದರಲ್ಲಿತ್ತು— ಇದನ್ನು ಯಾರಾದರೂ ಓದಿಕೊಳ್ಳಬಹುದು” ಅದರ ಹಿಂದಿನ ವಿಳಾಸವನ್ನೂ ಈ ಮಾತ್ರಗಳನ್ನೂ ಕೇಳಿಯೂ ಎಲ್ಲರೂ ಸುಮೃದ್ಧಿಸ್ತರು.

ತವರಂಜನನು ಗುಂಪಿನೊಳಗಿಂದ ದಾರಿಬಿಡಿಸಿಕೊಂಡು ಬಂದು ಸುರುಳಿ ಬಿಳ್ಳಿ ಆ ಕಾಗದವನ್ನು ಓದಿದನು. ಅದು ಅವನ ತಂದೆ ಬರೆದ ಕಾಗದ. ಆಗ ಆ ಉರಿನ ಕೆಲವು ಹಿಂಬರು, ಶಿವನ ತಂಚೆಯನ್ನು ಸೇನಸಿ ಕೊಂಡರು—“ಅವರೆ ನಮ್ಮ ಜೋಡಿರಾಲು ಗುಮಾಸ್ತಿ ಶಿವಕುಮಾರಪ್ರಾನವರು! ಪಾಪ ಚಿಕ್ಕವರ್ಯಸ್ವಿನಲ್ಲೇ ಕಣ್ಣಿನುಚ್ಚಿಬಿಟ್ಟರು. ಯುದ್ಧಶುರುವಾದಾಗಲೇ ಅಲ್ಲವೇ ಅವರು ಕಾಲವಾದದ್ದು—ಹೀಗೆಂತ ಒಬ್ಬರು ಹೇಳಿದರು. ಇನ್ನೊಬ್ಬರು ಎದ್ದು ಆ ಬಿಳಿಯ ಮನುಷ್ಯನನ್ನು ಕುರಿತು—“ಸ್ವಾಮಿ, ಕೋತಿಯ ನಾಯಕರೆ ಅಲ್ಲ ನವಕೋತಿನಾಯಕರೇ ಸರಿಹೋಯಿತೇಸಿರಪ್ಪ. ಸ್ವಾಮಿ ಬಿಳಿಯವರೇ! ಈ ಬಾಲಕ ತಮ್ಮ ಮುಂದೆ ನಿಂತಿರುವಾತ ಇವನೇ ಆ ಕಾಗದ ಬರೆದವರ ಮಗ. ನಾನು ಆ ಕಾಲದಲ್ಲಿ ಶೀಕದಾರನಾಗಿದೆ. ಈ ಕೋತಿ ತಿಮ್ಮಣಿ ಇದೆಯಲ್ಲ ಇದು ಒಂದು ದಿನ ಶುದ್ಧ ಕೋತಿಚೇಷ್ಟೆ ಮಾಡಿತು! ಉಂರವರೆಲ್ಲ ನನ್ನ ಮೇಲೆ ರೇಗಿಬಿಡ್ಡ ದು.

ನಾನಾಗ ಇದು ಸುಚ್ಯು ಕೋತಿ ಹೊರಡಿಸಿಬಿಡಿ—ಎಂತ ಅಪ್ಪಣಿಮಾಡಿ ಹೇಳಿದ್ದೆ! ಈ ತಾಮ್ರದ ಕಡೆಗೆನೂ ಆದರ ಸೊಂಟಿದಲ್ಲಿ ಆಗ ಇತ್ತು. ಪಾವ ಶಿವು ಅವರ ಮಗ. ದೊಡ್ಡ ಪರೀಕ್ಷೆಯಲ್ಲಿಯೂ ತಾನು ವೊದಲು ಸಿಂತಿ ದ್ವಾನೆ ಪಾಸುಮಾಡಿ! ಇವನಿಗೇನು ಸಹಾಯಿನಾಡುತ್ತಿರೋ ಮಾಡಿ ಅದರೆ ಆ ಕೋತಿ ಈ ಉರಲ್ಲಿ ಬಿಟ್ಟುಹೋಗೋದಾದರೆ ಒಂದು ದೊಡ್ಡ ಬೋನುಮಾಡಿಸಿಟ್ಟು ಇದನ್ನು ಅದರಲ್ಲಿಟ್ಟು ಹೋಗಿ ಸ್ಥಾಪಿ. ಇನ್ನೇನೂ ಇಲ್ಲ ಕೋತಿಚೇಹೆ ಅಂತ! ಯಾವಾಗಲೂ ಹೀಗಿ ಸಿಸಿಮದಲ್ಲಿ ಬಳಕು ಹಿಡಿದು ನಿಲ್ಲಿಸಿ, ಸಿಗರೀಟು ಸೇದಿಸಿ ನೋಡುಕಾಂಗುತ್ತೇಯೆ? ಏನೋ ಮುಸ್ತಿನ ಮುದುಕ ಮಾತಾಡಿಬಿಟ್ಟೆ! ಅದೇನು ಇದೆಯೋ ನಿಮ್ಮ ಕೆಲಸ ಮುಂದೆ ಜರುಗಿಸಿಬಿಡಿ.”

ಶೇಕದಾರ್ತ ಮಾತು ಮುಗಿದ ಮೇಲೆ ಕೋತಿ ತಿಮ್ಮಣಿನನ್ನು ತಂದಿದ್ದ ಬಿಳಿಯಾತನು ಇನ್ನೇನೂ ಹೇಳಲ್ಪಿಲ್ಲ. ಆ ಕೋತಿಯನ್ನು ಶಿವರಂಜನನೆ ವುನೆಗಿ ತನ್ನ ಕಾರಿನಲ್ಲಿ ಕಳಿಸಿಕೊಟ್ಟುಬಿಟ್ಟುನು. ಅನಂತರ ಆ ಕೋತಿಯು ಶಿವರಂಜನನ ವುನೆಗಿ ತಲುಪಿತು. ಅದು ಅಲ್ಲಿ ಹಳೆಯದೆಲ್ಲ ನೆನೆಸಿಕೊಂಡು ಹಾರಿಹತ್ತಿ ನೆಗೆದಾಡಿತು. ಯಂಜಮಾನ ಶಿವಕುಮಾರ್ಯಯನು ಮಾಲಗು ತ್ವಿದ್ದ, ಜಾಗಕ್ಕೆ ಹೋಗಿ ಹತ್ತಿ ಹಾರಿನೋಡಿ ಆ ರಾತ್ರಿಯೆಲ್ಲ ಆ ಮೂವರೂ ಕೂತಿದ್ದರು—ತಾಯಿ ಮಕ್ಕಳು ಮಾತಾಡುತ್ತಿದ್ದಾಗ ಕೋತಿ ಮಾತಾಡಲಿಲ್ಲ ವಾದರೂ, ಎಲ್ಲವನ್ನು ಗ್ರಹಿಸಿಕೊಳ್ಳುತ್ತಿತ್ತೋ ಹೋಗೋ.

ಮಾರನೆಯ ದಿನ ಬಿಳಿಯವನು ಆ ಕೋತಿಯು ಸಂಪಾದಿಸಿದುದರಲ್ಲಿ ಇಪ್ಪತ್ತನೇ ಒಂದು ಭಾಗವೆಂದು ಕೆಲವು ಸಾವಿರ ರೂಪಾಯಿಗಳನ್ನು ಆ ಉರಿನ ಬ್ರಾಂಹಿನಲ್ಲಿಪ್ಪು ಈ ಶಿವರಂಜನನು ತನಗೆ ಸಮಯಬಂದಾಗ ತಿಗೆ ದುಕೋಳ್ಳವಂತೆ ಏರ್ಫಡಿಸಿ, ತಾನು ಬೇರೆ ಉರಿಗೆ ಹೊರಟುಹೋದನು.

ಮಾರನೆಯ ದಿನವೇ ಕೋತಿ ತಪ್ಪಿಸಿಕೊಂಡು ಉರಿಲ್ಲ ತಿರುಗಬಂತು. ಈ ಬಾರಿ ಯಾರಿಗೂ ಏನೇನೂ ತಂಟಿಮಾಡಲಿಲ್ಲ. ಎಲ್ಲ ಮರಗಳನ್ನು ಹತ್ತಿ ಎಲ್ಲ ಸೂರುಗಳಲ್ಲಾ ಜಾರಿ ಅಲ್ಲಿ ಹಾರಿ, ಇಲ್ಲಿ ನೆಗೆದು, ಅಂತ್ಯದಲ್ಲಿ ಮನೆಗೆ ಹಿಂದಿರುಗಿತು. ಅದಕ್ಕೂಸ್ಕರ ಇಟ್ಟದ ತಟ್ಟೆಯಲ್ಲಿ ಅನ್ನ, ರೊಟ್ಟ, ಹಣ್ಣಗಳನ್ನು ತಿಂದಿತು. ಮಾರನೆಯ ದಿನವೇ ತುಂಗಮ್ಮು

ನವರ ತೊಡೆಯ ಮೇಲೆ ಅದು ಕಣ್ಣಾಮುಚ್ಚಿ ಕಡೆಯುಂಟಿರುಬಿಟ್ಟು. ಅದರ ಮುಖ ಲಕ್ಷ್ಯಣವಾಗಿತ್ತೆಂದು ನೇರಮನೆಯಾಕೆ ಬಂದು ನಿಂತು ನೋಡಿ ಅಚ್ಚುರಿ ಬಟ್ಟಿರು. ಮನೆ ಯಜಮಾನನು ಕಡೆಯು ಉಸಿರಿನಲ್ಲಿ ಪೀಠಿದಂತಿ ಅದೇ ಕೋತಿಯು ಹಿಂದಿರುಗಿ ಬಂದು ಇವರಿಗೆ ಸಾಕಾದಷ್ಟು ವಶ್ಯಯುವನ್ನು ದೊರಕಿಸಿಟ್ಟು ಹೋಗಿತ್ತು.

ಶಿವರಂಜನ ಓದಿಕೊಂಡು ದೊಡ್ಡ ದೊಡ್ಡ ಶಾಯಿಗಳನ್ನೇ ಮಾಡಿ ದನು. ಕೋತಿಗಳನ್ನು ಕಂಡರೆ ಅವನಿಗೆ ತುಂಬಾ ಗೌರವ. ಕೋತಿಯೇ ಅವನಿಗೆ ಭಾಗ್ಯದೇವತೆಯಾಗಿತ್ತು.



ಈ. “ಬಿಂದು ಮಾಧವ”

ಭೋಜನ ಭೀಮಾಚಾರ್ಯರ ಮಕ್ಕಳೇತಾನೆ ಆ ವೇದಾಂತ ದಿಂಡಿನು ರಾಜಾಚಾರ್ಯರು. ಭೀಮಾಚಾರ್ಯರು ತಮ್ಮ ಬಿರುದನ್ನು ಸ್ವಪ್ರಯಾಸ ದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶಿಭಟ್ಟಿ ರಾಜಾಚಾರ್ಯರನ್ನು ಬಿರುದೊಣ್ಣಿಯ ವರಕ್ಕೆ ಕೊಟ್ಟಿರು. ಇತ್ತಲಾಗಿ ರಾಜಾಚಾರ್ಯರಿಗೆ ಗುರು ಪಾಠ ಗಣ ಪಾಠವಾಗಿ ವೇದಾಂತದಿಂಡಿನುರೆಂಬ ಬಿರುದು ಬರುವ ಹೊತ್ತಿಗೆ ಭೋಜನ ಭೀಮಾ ಚಾರ್ಯರ ಉಳಿದ ಮಕ್ಕಳಲ್ಲಿರೂ ತರಹವಾರಿಯ ಉದರಜಾಡ್ಯದಿಂದ ವರಗಿ ಹೋದರೇ ವಿನಾ ತಂಡೆಗಳಾದ ಭೀಮಾಚಾರ್ಯರ ಬಿರುದಿನ ಪದವೀಧರ ರಾಗಲು ಯೋಗ್ಯರಾಗಿ ಯಾರು ಸಿಲ್ಲಲಾರದೆ ಒಂದೆರಡು ಮೂರನೆಯ ಮೆಟ್ಟಲಲ್ಲಿಯೇ ಕಾಲುಸೋತು ಬಿದ್ದರು.

ಹೋಗಲಿ ಅಂತು ರಾಜಾಚಾರ್ಯರು ಬಿರುದು ಪಡೆಯುವ ದಿನವಂತು ಬಹು ಸಂಭ್ರಮ. ಉಾರಲ್ಲಿ ಎಲ್ಲರೂ ಬಂದು ಸೇರಿದಿದ್ದರು. ಬರದವರೇ ಪಾಪಿಗಳು. ತೋರಣ, ತೊಂಗಟೆ, ಸಿಂಧು, ಸೀಗುರ, ಚಾಮರ, ಚಮತ್ವಾರಗಳೇ ಕೇಳಬೇಕೆ! ಶೀಕಣ್ಣಂಗಾರ್ಯರ ಪಟ್ಟವಾಳ ಫೋತ್ರ. ವನ್ನೇ ತಂದು ಗುರುಗಳು ಕೂರುವ ಕಡೆ ಹಾಸಿದ್ದರು.

ಶ್ರೀ ಚಾಮರಾಜೇಂದ್ರ ಒಡೆಯರವರ ಮದುವೆಯಲ್ಲಿ ಭೀಮಾಚಾರ್ಯರಿಗೆ ಕೊಟ್ಟಿದ್ದ ಬಿರುದಾವಳಿಯ ಜರತಾರ ಶಾಲು, ಜೋಡಿಯನ್ನೇ ರಾಜಾ

ಚಾಯರು ಹೊದಿದ್ದರು. ರಾಜಾಚಾಯರು ಅದನ್ನು ಹೊದಿಯುವಾಗ ಬಲು ಚೆಚ್ಚಿಮಾಡಿ ಸ್ವಯಂಪ್ರಭೆ, ಸ್ವಯಂಪ್ರತಾಪ ಮೋದಲಾದ ವೇದಾಂತ ಪ್ರಿಕೆಗಳಿಂದ ಶೈಲ್ಕೀಕರಣನ್ನು ದ್ವಿರಿಸಿ ಹೇಳಿ ತಂದೆಯವರ ಮನ ಸ್ವನ್ನ ತಲೆಕೆಳಗು ಮಾಡಿಟ್ಟು, ತಾವು ಶಾಲು ಹೊಡೆಯಬೇಕಾದರೆ ಸ್ವಯಂ ಶ್ರೀ ಚಾಮರಾಜರೆ ಹರಿಸಿ ಕೊಡಬೇಕೆಂದೂ ತಾವಾಮೀಲೆ ಹೊದಿಯಬೇಕೆಂದು ಶೈಲ್ಕೀಕರಣವಾಗಿ ವಾದಾನುವಾದ ಮಾಡುತ್ತ ಹೇಳಿದರು. ಅಯ್ಯೋ! ಈ ಸರಸ್ವತಿಯ ಜಿಹ್ವೆಯನ್ನು ಕೇಳಲು ರಾಜರಿಖಾನೆ ಎಂದು ಭೋಜನ ಭೀಮಾಚಾಯರು ಕೈ ಕೈ ಮುರಿದುಕೊಂಡರು.

ಎಲ್ಲರೂ ನೇರದಿದ್ದಿದ್ದರು. ಇನ್ನೇನು ಬಿರುದುಕೊಡುವ ಸಮಯ—ಆಗ ರಾಜಾಚಾಯರು, ಇಲ್ಲವೇ ಇಲ್ಲ ಆಳುಗಳು ಅಡ್ಡಾಡಿದರು ಹುಡುಕಿ ಗುಸು ಗುಸು ಗುಟ್ಟಿದರು. ಹೊರಗಡೆ ವಾದ್ಯ ಮೇಳ ಕೇಳಿತ್ತತು. ಕಡೆಗೆ ರಾಜಾಚಾರ್ಯರು ಬಲಗಾಲನ್ನು ಮೋದಲೊಳಗಿಟ್ಟು ಎಲ್ಲಿಂದಲೋ ಹೊಸ್ತಿಲ ದಾಟಿ ಬಂದರು. ಪಲ್ಲಕ್ಕಿಯೋಂದನ್ನು ಬ್ರಹ್ಮ ಸಂಭ್ರಮದಿಂದ ಶಿವ್ಯರೀಲಿರೂ ಸೇರಿ ಹೊತ್ತು ತಂದು ಜನಗಳ ಮಧ್ಯದಲ್ಲಿಟ್ಟರು. ಗುರುಗಳು ಶಿವ್ಯನ ವಿರಹಕಾಗಿ ಬಹಳವಾಗಿ ಕಣ್ಣೀರು ಸುರಿಸಹತಿದರು. ಸಂಗಮೀಶ್ವರ ಭಟ್ಟರು ಭರಭರ ಬಂದು ಕಿವಿಯಲ್ಲಿ ಕೇಳಿದರು. “ಬೇರೆ ಬಟ್ಟಿತಂದು ಕೊಡಲೇನು? ಇದರಾಗಿ ಕಣ್ಣೀರು ವರಸಬೇಡಿರಿ. ಈ ಶಾಲು ನಂದಲ್ಲ. ಇನ್ನೊಂದು ದಿನ ಸಿಗದೇ ಹೋದಿತು. ಏನ್ನಿ ಆಚಾರೀ”—ಎಂದು ಕೇಳಿದ್ದಾಗೆ ಗುರುಗಳು ಸುಮೃಸಾಗಿ ಆಚಾಯರನ್ನು ಕರೆದು ಆಚ್ಚಗನ್ನು ಡದಲ್ಲಿ ಹೀಗೆ ಹೇಳಿದರು—“ಶಿಶ್ಯಾ ನಿನ್ನ ವಾಕ್ಯತುರತ್ತಿಯನ್ನು ಶ್ರವಣಮಾಡಲಿಕ್ಕೆ ಉತ್ಸರ್ಹರಾಗಿ ಚಾತಕ ವಸ್ತಿಗಳಿಂತೆ ಆಸೀನರಾಗಿರುವ ಈ ಮಾನವ ಸಭಾ ಸದರನ್ನು ಸಾನಂದಿತರನಾಗಿ ಮಾಡಯ್ಯಾ! ಅವರೇ ನಿನಗೆ ಈ ಬಿರುದನ್ನು ಕೊಡಲಿ!” ಆಗ ರಾಜಾಚಾಯರು ಪಲ್ಲಕ್ಕಿಯಲ್ಲಿದ್ದ ಗುರು ದಂಡಕ್ಕೆ ಕೈಮುಗಿದು ಹೇಳಿದರು—“ಸುಖಾಸೀನರಾದ ಸಭಾಸದರೇ ನಾನು ಹೇಳಿ ತಕ್ಕದೇ ನಿಡಿ. ಗುರು ವಿರಹದುಃಖದಲ್ಲಿ ನಾನು ಮುಳಗೇ ಹೋದೆ! ಅದರೂ ಒಂದು ಶೈಲ್ಕೀಕರನ್ನು ಕಲ್ಪಿಸಿದೆ ಹೇಳಿ ನನ್ನ ಗುರೂಪದೇಶಿತ ವಿಷ್ಯೇಯಲ್ಲಿ ಕಿಂಚತ್ತನ್ನು ತೋರಿಸುವೆನು” ಎಂದು ಗಂಟಲು ಸರಿಮಾಡಿಕೊಂಡು

ತಾರಕ, ಮಧ್ಯಮ, ಮಂದರ ಶೃಂಗಳನ್ನು ಆಗಾಗ್ಗೆ ಬಡಲಾಯಿಸಿ
ಕೊಳ್ಳುತ್ತ ಹೇಳತ್ತೊಡಗಿದರು :—

ಎದುರಲ್ಲಿ ನೇರಿದಿರುವ |

ಸದಯ ಹೈದಯ ಸಭ್ಯರೇ |

ಉದಕ್ಕೆ ತಪ್ಪದ್ದಿಂಶವೆ ಶ್ರವಣಿಸಿರಿ |

ಉದಧಿ ಈ ಗುರು ಮಹಾಜಾನ ಜಲಕೆ |

ಒಧಿರ ಬ್ರಹ್ಮನು ಮೂಕಳಾಸತನಸತಿಯು |

ಇದು ಸತ್ಯ ಇದು ಸತ್ಯ ವಿವರಗ್ಗಡಲಿ.....

ಮತ್ತೊ೟—

ಬಿದಿರರದು ಪಲ್ಲಕ್ಕೆ ಮಂಡಿತ |

ಜದುರೆ ಶ್ರೀಯಗಜಕುಂಭವಂ |

ಕೆದರಿ ಹಿಡಿದೆಳಿತರುವ ಕರಪಲ್ಲವ |

ವಿದನಾಚರಿಸಿಹುದು ಹೊ ಶ್ರವಣಿಸಿರಿ |

ಬಿದಿರನ್ನ ಬಿರುದಿಗಲ್ಲಿ ಮೂಲಾಧಾರಾ.....!!

ಎಲ್ಲರು ಕರತಾಡನಮಾಡಿ ಸೈ, ಸೈ ಎಂದು ಕೂಗಿ ಗದ್ದಲಮಾಡಿದರು. ಇವ್ವರಲ್ಲಿ ಗುರುಗಳೂ ಕೂಡ ಎದ್ದು ಭಾಷಣಮಾಡಿ ಮುಗಿಸಿಟ್ಟಿರು. ಅಕ್ಕಪಕ್ಕದಲ್ಲಿದ್ದ ಶಿಷ್ಯಮಂಡಲಿಯವರೆಲ್ಲರೂ ಮುಂದೆ ಬಂದು, ಗುರುಗಳ ಆಳ್ಳಿಯಂತೆ “ವೇದಾಂತ ಡಿಂಡಿನು,” “ವೇದಾಂತ ಡಿಂಡಿನು”ವೆಂದು ಏಳು ಸಾರಿ, ಕೈಯೆತ್ತಿ ಕೂಗಿದಹೂಗೂ, ಏಳು ಸಾರಿಯೂ ಸೋಪಾಲ ಕೃಷ್ಣರ ದೇವರ ನಗಾರಿಯ ಡಂಡನು, ಡಂಡನುವೆಂದು ದಿಕ್ಕುದೇಶಿಯೆಲ್ಲ ಗುಡುಗಾಡಿಸಿ ಧನಿಗೊಟ್ಟಿತು.

ಇಂಥಾ ರಾಜಾಜಾಯ್ಯರು ಪಾಠ, ಪ್ರವಚನ, ಹರಿಕಥಾ, ಕಾಲ ಹೈವ ಮತ್ತು ಪುಸ್ತಕ ಪ್ರಕಟಿಸಿದ ಬೇಕು, ಬೇಡನೆನ್ನುವಷ್ಟು, ಧನ ಕನಕವಸ್ತುಗಳನ್ನು ಶೇಖರಿಸಿಟ್ಟಿರು. ಇವರಿಗೊಬ್ಬ ಪಂಡಿತ ಪುತ್ರನುದಯಿಸಿದನು. ವೇದಾಂತ ಡಿಂಡಿನುರು ತಮ್ಮ ಮಾಗನಿಗೆ ಬಾಯಿತುಂಬ ಬರುವ ಹೆಸರಿಡಬೇಕೆಂದು “ಶ್ರೀಕರ”, “ಶಾಕಲ”, “ಚಂದ್ರಕಾಂತ”, “ಜೋತಿ ಲರ್ತೆ”—ಇವುಗಳನ್ನೇ ಲಾಲ್ ಹುಡುಕಿ ವಿಫಲರಾಗ ತಾವು ಯಾವನದಲ್ಲಿ

ಬರೆದ “ಶ್ಯಂಗಾರ ವನ ವೈಭವ”ದಲ್ಲಿಯೂ ಕಾಣಿದೆ, “ವ್ಯಾಖ್ಯಾನಚೈತ ವ್ಯಾಖ್ಯಾನೇ”ವೆಂಬ ತಮ್ಮ ಹೂಸ ಪುಸ್ತಕದ ಎಂಟನೇ ಖಂಡದಲ್ಲಿನ, ಏಳನೇ ಶಿಶಿಯಲ್ಲಿ ಪದಚಿಟ್ಟು ಪದವಾರಿಸಿ ಬಿಂಧು ಮಾಥವನೇಂಬ ಹೊಸರನ್ನ ಕಲ್ಪನೆ ಮಾಡಿ ಮಗನಿಗೆ ನಾಮಕರಣ ಮಾಡಿದರು.

ಹಂಡಿತ ಪುತ್ರ ಬಿಂದು ಮಾಥವನು ಪ್ರಾಪ್ತವಯಸ್ಸರನಾಗುವಲ್ಲಿಗೆ ತಂದೆಗೂ ಮಗನಿಗೂ ಎರಡು ಮೂರಂತಸ್ತು ಅಂತರವಿಧ್ಯಂತಿ ಕಂಡುಬಂತು. ರಾಜಾಚಾರ್ಯರ ಮಂಡಿಯ ಮೇಲಣ ಪಂಚೆ ಬಿಂದು ಮಾಥವನ ಮಂಡಿಯನ್ನೇಲ್ಲ ತರೆದುಹಾಕಿತು. ಮೊಣಕಾಲು ಮುಚ್ಚುವ ಮೇಲುಕೋರ್ಟೀ ಪಂಚೆಯನ್ನು ಟ್ರಿವನು ಚಿಲ್ಪಿಪಕ್ರೀಯ ಬುರುಡೆಯೊಳಗಿಂದ ನಶ್ಯ ಏರಿಸಿ ಬರಿಸಿ ಕೊಳ್ಳಲಾದಿತೆ! ಇಲ್ಲ ಬರಿನಾರಿಕೇಳಿದ ಶಿಶಿಯನ್ನು ಟ್ರಿಪ್ಪಾದಿತೋ! ಕಮಾನುಜುಟ್ಟು, ಬೆಳ್ಳಿಯ ನಶ್ಯದ ಡಬ್ಬಿ, ಮೇಲುಕೋರ್ಟೀ ಪಂಚೆ, ಮತ್ತೆ ಬಾಯಿತುಂಬ ಹೇಳಕೊಳ್ಳಲಿಕ್ಕೆ ಒಂದೆರಡು ಶ್ಯಾಗಾರಶತಕದ ಶೈಲ್ಲೀಕಗಳು ಬೇಕಷ್ಟೆ! ಅಂತು ಬಿಂದು ಮಾಥವನು ನಾಗರಿಕನಾದನು.

ನಾಗರಿಕರ ಗುಂಪಿಗೆ ಸೇರಿದ ‘ಬಿಂದು ಮಾಥವನು ಪಟ್ಟಕ್ಕೆಂದು ಬರುವನೋ ಎಂದು ಅವನ ನೆಚ್ಚಿನ ಗೆಳಿಯರು ಕಾದಿದ್ದರು.

ವೇದಾಂತ ದಿಂಡಿನು ರಾಜಾಚಾರ್ಯರು ಕೂಡ ಒಂದು ದಿನ ಸೋಸೆಯ ಕ್ಯೆಲಿ ಬೀಗದಕ್ಕೆ ಎಸಳನ್ನ ಕೊಟ್ಟು, ಹಿತವಚನಗಳನ್ನ ಹೇಳಿ ಮಗನುಂಡಿದ ವಿಷ್ಣು ಪುರಾಣದ ಏದು ಶೈಲ್ಲೀಕಗಳನ್ನ ಕೇಳಿ ಕಣ್ಣ ಮುಚ್ಚಿದೂ ಆಯಿತು.

ಸೊಂಕೂಬಾಯಿಗೆ ಟ್ವಾಲಾಫೀಸಿನ ಕಬ್ಬಿಣ ಪಟ್ಟಿಗೆಯ ವಿಚಾರ ವೆಲ್ಲ ಹೇಳಿ, ಅಸಲಿನ ಮೇಲಣ ಬಡ್ಡಿಯ ಅಸೆಯನ್ನ ತೋರಿಸಿ ಅಚ್ಚೆ ಮೆಚ್ಚಿಗುವಂತೆ ನಾತಾಡಿ, ರಾಜಾಚಾರ್ಯರಿಟ್ಟಿದ್ದ ಏದು ಸಾವಿರ ನಗದು ರೂಪಾಯಿಗಳನ್ನ ಬಿಂದು ಮಾಥವನು ಪೇಠಾರಿಯಿಂದ ತೆಗೆದುಕೊಂಡು ಹೋಗಿಯೂ ಆಯಿತು.....

ಶಂಕರಶಂತಿಯಿಂಬ ಆಪ್ತ ಮಿಶ್ರನು ಬಿಂದು ಮಾಥವನಿಗೆ ಕಿವಿತುಂಬ ಸಿಹಿನಾತಾಡ ಸಲಹಕೊಟ್ಟಿನು—“ಸುಮೃನೇ ಟ್ವಾಲುತಾನೆಯಲ್ಲಿ ಏದು ಸಾವಿರ ರೂಪಾಯಿಗಳನ್ನ ಇಟ್ಟಿರೇನು ಬಂತು! ಗಳಿಸಿದ ಹಣವನ್ನು

ಕೊಳೆಯಿಸಬಾರದಲ್ಲವೇ ! ವ್ಯಾಪಾರ ಸಾಪಾರದಲ್ಲಿ ಉಪಯೋಗಿಸಿದರೆ ಒಂದಕ್ಕೆ ಹತ್ತು ಕೂಡುತ್ತದೆ.

ಶಂಕರಶಂರಿಯು ಪಂಚಾಂಗದಲ್ಲಿ ನೋಡಿಟ್ಟಿದ್ದನು. ಮಾಫಿ ಶುದ್ಧ ಪೌರಣ್ಯವಿನಾ ದಿನ ಜಡೆಶಂಕರನ ರಥೋತ್ಸವ ಮೇಗರವೇಟೀಲಿ ! ಅಲ್ಲಿ ಗೀಕೆ ಹೋಗಬಾರದು ? ಒಂದು ರಾಟಿವಾಳಿ ಯಾದರೆ ಅಯಿತು ! ಕುದುರೆ ಇರುತ್ತೆ ; ಅನೇ ಇರುತ್ತೆ ; ಕುಚೀ ಇರುತ್ತೆ. ಅಂತು ರಾಟಿವಾಳಿ ಮಾಡಿಸಿದರೆ ಅಯಿತು ! ಏನು ಒಂದು ಮುನ್ಮೂರು ರೂಪಾಯಿ ಸಾಕು. ಗಾಡಿ ಬಾಡಿಗೆ ನಲವತ್ತು ರೂಪಾಯಿ. ಆಳಿಗೆ ಇಪ್ಪತ್ತು ರೂಪಾಯಿ ಸಾಕು. ಹತ್ತು ಕುದುರೆ ಹೋರಸುತ್ತು ; ಮೂರಾನೆ, ಎರಡು ಹುಲಿ ಒಳಸುತ್ತು ; ನಡುವಿಗೆ ಏಳು ಕುಚೀ ಒಟ್ಟು ಇಸ್ತುತ್ತೆ ರದು ಜನ ಕೂರಬಹುದು. ಒಬ್ಬಿಬ್ಬರಿಗೆ ಆರಾರು ಕಾಸು ; ಆರಾರು ಸುತ್ತು ತಿರುಗಿಸಿ ಇಳಿಸಿದರಾಯಿತು. ಗಂಟಿಗೆ ಇಂಥಾ ತಿರುಗಾಣಿಯು ಹನ್ನೆ ರಥೂ ಅಗದೆ ? ಹಾಗೆಂದರೆ—ಒಂದು ಗಂಟಿಗೆ ಹನ್ನೆ ರದು ಹನ್ಮೊಂದಾಣಿಯು ಒಂದು ದಿನಕ್ಕೆ ಹನ್ಮೊಂದೂ ಅಗದೆ ? ಮತ್ತೆ ಹಾಗಾದರೆ—ಇಂಥಾ ಹನ್ನೆ ರದು ಹನ್ಮೊಂದು ಆಣಿಯ ಹನ್ಮೊಂದು ಗಂಟಿಗಳು ದಿನಕ್ಕೆ—ಎಂದರೆ ಯೋಗ ಶಾಂತಿಯ ದಿನವೂ ಸೇರಿ—ಎಷ್ಟೊಂದಾದವು ! ಅಂದ ಮೇಲೆ ಒಟ್ಟು ಉತ್ತರ್ವತ್ತ ! ಬಿಂದು ಮಾಧವನಿಗೆ ಬಾಯಲ್ಲಿ ನೀರಾರಿತು. ಮುನ್ಮೂರು ರೂಪಾಯಿ ಖಚ್ಚಿ ಮಾಡಿದರೆ ಒಂದು ಸಾವಿರಕ್ಕೆ ಕಡವೆಯಿಲ್ಲದೆ ಸಂಪಾದನೆ ಮಾಡಬಹುದಲ್ಲವೇ. ಜಾತೀಯ ಆರು ದಿನವೂ ಕೂಡ ರಾತ್ರಿ ಹಗಲು ತಿರಿಗಿಸಿದಾಯಿತು. ಕಡೆಗೆ ತೆಪ್ಪೇಕ್ಷಿಸಿದ ದಿನವೂ ಕೂಡ ಕೊಳೆದ ಬಳಿಯೇ ರಾಟಿವಾಳಿಯನ್ನು ನೆಟ್ಟಿರಾಯಿತು. ಹೀಗೂ ಹಾಗೂ ಯೋಚನೆಮಾಡಿ ಬಿಂದುಮಾಧವಾಚಾರ್ಯರು ಬಡಗಿಯನ್ನು ಹಿಡಿತರಿಸಿ ಸೊಂಕೂಬಾಯಿಗೆ ಗೊತ್ತಿಲ್ಲದಂತೆ ಏಕಾದಶಿಯ ಒಳಗೇ ರಾಟಿವಾಳಿಯನ್ನು ಮಾಡಿಸಿ ತ್ರಯೋ ದಶಿಯ ದಿನ ಜಾತೀಗೆ ಹೋರಟಿರು. ಸೊಂಕೂಬಾಯಿಯು ಮನೆಯಲ್ಲೇ ನಿಂತಳು. ಗಲಾಟಿ ನೂಕನುಗ್ಗಲಲ್ಲಿ ಗಂಡಸರ ಶಿರಗುಹಿಡಿದು ಹೋಗಲಾದಿತೆ. ಪ್ರಸಾದವು ಹೇಗಿದ್ದರೂ ಮನೆಗೆ ಬಂದೀಬರಚೇಕಷ್ಟಿ ? ಅಷ್ಟು ಸಾಕು ದೇವರಲ್ಲಿರುವ ಭಕ್ತಿಗೆ !

ಮೇಗರಪೇಟೀಗೆ ಹೋದರು. ಶಂಕರಶುಂಠಿ ಜೋಯಿಸರು ಪರವಾನಗಿ ತರುವುದಕ್ಕೆ ಖಾವಂದರ ಗುಡಾರಕ್ಕೆ ಹೊರಟು. ಇತ್ತಲಾಗಿ ರಾಟಿವಾಳಿ ಯನ್ನೆಲ್ಲ ಅಡ್ಡಾದಿಯಾಗಿ ಸೇರಿಸುತ್ತಲಿದ್ದ ಜವಾನನ ಸಂಗಡ ಬಿಂದು ಮಾಧವನು ಹಾರಾಡಿ ಹೋರಾಡಿ ಹುಲಿ ಕುದುರೆಗಳನ್ನು ಅಲ್ಲಿಸಲ್ಪದ ಕೇಲು ಗಳಿಗೆ ಸೇರಿಸಿ ತಿರಪು ತಿರುಗಸುವುದಕ್ಕೆ ಹೋಗಿ ಮೈ ಕೈ ಕೀಲಿಣಿ ಮಾಡಿ ಕೊಂಡು ಬೆರಳುಗಳನ್ನೆಲ್ಲ ಗಾಯ:ಮಾಡಿಕೊಂಡನು ಇಷ್ಟರಲ್ಲಿ ಹುಡು ಗರು, ಮುದುಕರು, ಪ್ರೋಕರಿ ಪುಂಡರು ಬಂದು ನೇರದೇರದರು. ಬಿಂದು ಮಾಧವನಿಗೆ ಆನಂದ! ರಾಟಿವಾಳಿಯ ಚೋಕಟ್ಟಿನಲ್ಲಿ ಬೇಡವಾದ್ದೀಂದು ತನಗೆ ತೋರಿದ್ದೀಂದು ಅಂಗ್ರೀಯುಗಲದ ಮತ್ತು ವೋಳದುದ್ದದ ಹಲಗೆ ಯನ್ನು ತೆಗೆದು ಅದರ ಮೇಲಿ ಬೆಳ್ಯು ನತ್ಯೇಡಬ್ಬಿಯೋಳಿಗಿನ ಸುಣ್ಣವನ್ನು ಬೆರಳಿಗೆ ಹಚ್ಚಿಕೊಂಡು ದೊಡ್ಡ ಅಕ್ಷರದಲ್ಲಿ “ಬಿಂದುಮಾಧವ ರಾಟಿವಾಳಿ” ಯೆಂದೂ ಸಣ್ಣ ಅಕ್ಷರದಲ್ಲಿ “ಅರೇಕಾಸು-ಆರು ಸುತ್ತು.....” “ಬನ್ನಿ ಬನ್ನಿ”ಯೆಂದೂ ಬರೆದು, ಒಂದು ಗಳುವಿನ ತುದಿಗೆ ವೋಳಿಗಳನ್ನು ಹೊಡಿದು ಗಳುವನ್ನು ತನ್ನ ಡೇರಿಯ ಮುಂದೆ ನೆಟ್ಟಿನು.

ಅಷ್ಟರಲ್ಲಿಯೇ ಡವಾಲಿ ಜವಾನನು ಬಂದು—“ಲೇಸನ್ ಲೇಸನ್” ಎಂದು ಕೂಗಿದನು. ರಾಟಿವಾಳಿಯ ಜವಾನನೇಂದ “ಲೇಸನ್ ತರಕ್ಕಾ ದೊಂಸಿಗ್ಗೆ ಹೋಗಾರೆ”—ಡವಾಲಿ ಥಲಾಯಿತನಿಗೆ ಸಿಟ್ಟುಬಂದು ರಾಟೀಯು ನಡೆಗಂಬವನ್ನುಲಾಳಿಸಿದನು. ಅಲ್ಲಿಂದು ಕುದುರೆ, ಇಲ್ಲಾಂದು ಆನೆ, ಹೀಗೆಲ್ಲ ಮಾಧವನ ಜೋಡಾಣಿಕೆಯ ಪ್ರಾಣಿಗಳೆಲ್ಲ ಉರುಳಿ ಬಿದ್ದುವು. ಸುತ್ತಲಿದ್ದವರು ಹೇಳಿದರು—“ಅಚಾರ್ಯೇ—ಥಲಾಯಿತಗೇನಾದರೂ ಕೈಗಿಡಿಂ” ಮಾಧವನು ನಾಲ್ಕುಣಿಯನ್ನಿಡಹೋದನು. ಥಲಾಲಿಯು ಅದನ್ನವನ ವೋಗದ ಮೇಲಿಸಿದು ಸಿಟ್ಟುದನು. “ನಾನೇನು ಬಿಕ್ಕೆಕ್ಕೆ ಬಂದೇಂತಲೋ ಏನರಿ ಲೇಸನ್ ತೋರಿ!” “ಇಲ್ಲವೋ ಅಪ್ಪ, ಪರವಾನಗಿ ತರತಾನೋ ಶಂಕರಶುಂಠಿ. ಇಕ್ಕೊಳ್ಳೊಳ್ಳ ಬಂದು ರೂಪಾಯಿ!”

ಇನ್ನೂರೋ ಹೇಳಿದರು—“ಏನಿರ ತಿಳಿದೋರು ನೀವು! ಅಷ್ಟಷ್ಟೆಲ್ಲ ಖರಚಾಗುತ್ತೇ ಸಾಮಾನಿಗೆ ನಾಕಾಣಿಯಂತೆ ಕೊಟ್ಟರೇನರಿ ನಿಮಗೆ ಹೋಗಿಂದು. ಹುದ್ದೇದಾರ ಬಂದ್ರೆ ಬಂದಕ್ಕೆ ಹತ್ತು ಕೊಟ್ಟಿಬಿಡುತ್ತಿರು!”

ಮಾಧ್ವಾಚಾರ್ಯರು ಶಂಕರಶಂತಿಯನ್ನು ಶಾಸಿಸಿ ಡಲಾಲೀಗೆ ದುಡ್ಡುಕೊಟ್ಟು ಕಳುಹಿಸಿದರು. ಆ ಲಂಜಕೋರ ಮೂಲೆತಿರುಗುವುದ ದಲ್ಲಿ—“ ಜಡಿತಂಕರನಾಟಕಾರೋ ! ಗುಮಾಸ್ತಗಿ ಹತ್ತತಂತೆ, ಹುದ್ದೆ ರಾರ್ಥಿಗೆ ಇಪ್ಪತ್ತಂತೆ, ಇಲ್ಲದಿದ್ದರಿ ಲೇಷನ್ ಇಲ್ಲ, ಪರವಾನಗಿ ಇಲ್ಲ ”. ಹೀಗೆಂದು ಕೂಗಿಕೊಂಡು ಶಂಕರಶಂತಿ ಬಂದನು ಮತ್ತೆ ಕಿವಿಯಲ್ಲಿ—“ಮಾಧು—ಹುದ್ದೀದಾರ್ಥಿ ಬರತಾರೀ ಕಣೋರ್. ಬಂದಾಗ್ಗೆ ಚಲ್ಲಿ ಹೋದರೆ ಹೋಗಲಿ ಬಂದ್ದೆಂದು ರೂಪಾಯಿ, ಮಲ್ಲಿಗೇ, ಗುಲಾಬಿ, ಜಾಲಾರಿ ಹೂಗಳ ಸರಗಳನ್ನು ಹಾಕಿ ಅವರನ್ನು ಕೂರಿಸಿ, ತಿಳಿತೋರ್ ! ಗರ ಗರ ಗರ ತಿರುಗಿಸಿ ಬಿಡೋಣ.. ಆಮೇಲೆ ಖುಸಿ, ಆದರೆ ಸರಕಾರಿ ಗುಮಾಸ್ತರೀಲ್ಲ ಬಂದೊಂದಾಗೆ ಕೊಡುತ್ತಾರಂತೋ ಕಾಣೋ ? ಎಲ್ಲ ಉಟ್ಟಾದ ಮೇಲೆ ಬರುತ್ತಾರೆ, ಖುಸಿ ಕಾಣೋ. ಎಲ್ಲಿ ದುಡ್ಡುತ್ತಾ. ನೀವೆಲ್ಲ ರಾಟಿ ಹೂಡಿ, ಹಚ್ಚಿ ಹೂಡಿರ್, ಎಲ್ಲೋ ಕಾಪಾಲೀ, ಮುದ್ದೀ ತಿಂದು ಬೊರೋ, ತಿರುಗಣ ನೀಲುಲೇ ಬಾರದು. ಆಕಾಶ ಭೂಮಿಯೆಲ್ಲ ತಿರುಗೇ ತಿರುಗೇ ತಿರಗಬೇಕು. ಈ ಜಾತೀಗೆ ಬಂದೊರನ್ನೆಲ್ಲ ಕೂರಿಸಿ ಗಿರಿಗಿರಗಟ್ಟಿ ಮಾಡಬಿಂದು. ಸೂರ್ಯ ಮಂಡಲ ! ಎನ್ನಿಸಿಬಿಂದು !” ಎಂದು ಹೇಳಿ ಶುಂತಿ ಜೋಯಿಸನು ದುಡ್ಡಿನ ಜೀಲವನ್ನು ತೆಗೆದುಕೊಂಡು ಹುದ್ದೀದಾರಖಾವಂದರ ಗುಡಾರಕ್ಕೊಡಿದನು.

ಬಂದರು, ಬಂದರು ಬಲುಜನ ಬಂದರು. ಡಿಂಡಿನು ರಾಜಾಚಾರ್ಯರನ್ನು ನೋಡದೆ ಇದ್ದ ಪರಾರು ! ಮೇರಗರವೇಟಿಗೆ ಆರೇ ಮೈಲಿಯಲ್ಲಿತಾನೆ. ಆಚೆ ವಾದಹೆಳ್ಳಿ ! ಅಲ್ಲೇ ಅಲ್ಲವೇ ಮಾಧೂಗಿ ಹೇಣ್ಣ ತಂದದ್ದು. ಬಂದೇ ಬಂದರು.—ನೆಂಟಿರು, ತುಂಬಿರು, ಕಂಡೋರು, ಕೇಳಿದೋರು, ಎಲ್ಲಾ ಬಂದು ಅಲೇ ಅಡಿಕೆ ಜಿಗಿತ “ತಿರುಗಿಸ್ಯೇಯ್ ನಾವೆಲ್ಲ ನಿವೆತ್ಯೇರು, ರಾಜಾ ಚಾರ್ಯರೀನು ನಮಗೆ ದೂರದವರಲ್ಲ ಏನಯ್ಯ ಚಿರಂಜಿಂದಿ, ಮಾಧು ಬರುಕೊಳ್ಳಯ್ಯ ನಂದು ಹನ್ನೆರಡು ಸುತ್ತು ! ಆಚಾರೀ ನಂದು ಮುವ ತ್ತಾರು ! ಬಿಂದುಮಾಧವಾಚಾರೀ ನಮಗೂ ಕಾಸೋ ಏನಿರ ಈ ಹೊತ್ತು ಪರವಾನಗಿ ಸಿಕ್ಕದೇ ನೇತುಹೊಡಿತಿರುವಾಗ್ಗೆ, ಆ ಭಂಡಾಟ ಕಪ್ಪಿಸಿದೋನು ನಾನಳುವೇ ? ನನಗೂ ಕಾಸೋ ? ಇಷ್ಟರ ಮೇಲೆ ಬರಕೊಳ್ಳ, ಹೂ ನೇವಾಳ ತಿರುಗಿಸೋ ಹಚ್ಚಿ ಹೂಡಿ—ಹಾ—ಆ—ಚೀಶ್.”

ರಾಟವಾಕೀಗೆ ಪುರುಷತ್ತೀರ್ ಇಲ್ಲ. ತೆಪ್ಪೋತ್ತವದ ದಿನವೂ ಅದು ತಿರುಗಿತು. ಕೊಳಿದ ಬಳಿ ಗಿರಾಕಿ ಹೆಚ್ಚು ಮಾಧವಾಚಾರೀ ಶುಂಭಿಯ ಬುದ್ಧಿಯಮೇರಿಗೆ ಜನರನ್ನು ಮರುಳು ಮಾಡಲಿಕ್ಕಾಗಿ ನಿಂತರು. ಕುಳಿತವ ರೆಳ್ಳರ ಶರವಸ್ತುಗಳಿಗೆ ಗಂದದೆಕ್ಕಿಯ ತಟ್ಟುಕನ್ನು ಹೆಚ್ಚುವುದಕ್ಕೆ ಆರಂಭಿಸಿದರು. ರಾಟೆಯು ತಿರುಗಿ ತಿರುಗಿತು, ತಿರುಗಿಸಿದವರ ರೆಟ್ಟಿ ಮುರಿಯಿತು. ಜಾತ್ರೆಯೆಲ್ಲ ಕಳೆಯಿತು ಮತ್ತು ನಾಲ್ಕು ದಸ್ತಿನ ಮೂರು ಲೆಕ್ಕದ ಪುಸ್ತಕ ಗಳು ತುಂಬಿದವು. ಅಷ್ಟು ಅಷ್ಟು ಗಿರಾಕಿಗಳ ದೇಹಕ್ಕಿಲ್ಲೇಕ್ಕೆ. ಎಲ್ಲರೂ ಸುರುತಿನವರಿ, ಎಲ್ಲರೂ ರಾಜುಚಾರ್ಯರನ್ನು ಕಂಡು ಕೇಳಿದವರೇ, ಅಂತು ಎಲ್ಲ ಬರುವ ದುಡ್ಡೀ ಸರಿ. ಎಲ್ಲಾ ಖಾತ್ರಿ ಈಳಗಳು. ಅಂತು ಹಣವೆಲ್ಲ ಇತ್ತು.....ಲೆಕ್ಕದಲ್ಲಿ! ಕೈಲಿ ತಂದಿದ್ದ ಬನೂರು ರೂಪಾಯಿಗಳೂ ವಿನಿಯೋಗವಾದವು. ಶಂಕರಶುಂಭಿ ಜೊಎಯಿಸಿ: ಹೇಳಿದ—“ಮಾಧು ನಿನೇಕೋ ಪೆಚ್ಚುದೆಯಲ್ಲ. ನಿನೋದಿದ್ದೆಲ್ಲ ಏನಾಯಿತು ಹೇಳು. ಒಂದು ಸಾರಿ ಬರದಿದ್ದರೆ ಇನ್ನೊಂದು ಸಾರಿ ಬರುತ್ತೆ. ಅವೇನೋ ಪುಸ್ತಕದಲ್ಲಿಲ್ಲದೆ ಚೆಕ್ಕನೇವೀ ಕ್ರಮೇಣ-ಅಂತ, ಹಾಗೆ ಒಂದು ಸಾರಿ ಮೇಲೆ, ಇನ್ನೊಂದು ಸಾರಿ ಕೆಳಿಗೇ—ಅಂತೂ ಸಾವಿರ ಸಾರಿ ಹೇಳು. ಈಗ ಸೋತದ್ದೇ ಒಳ್ಳೆದು ನೋಡು. ಮೊದಲು ಕಹಿ, ಅನೇಲೆ ಸಹಿ! ಅವರೆಲ್ಲರೂ ಕೊಡದೇ ಎಲ್ಲಿ ಹೊಡಿದಾರು ನನ್ನ ಜತೆಗೊಂಡಾಳು ಒಂದು ಬಂಡಿ ಕೊಡು. ಎಲ್ಲಿ:ಹೆಚ್ಚಿ, ಹೆಚ್ಚಿ ಸುತ್ತಿ, ತಿರುಗಣಿಯ ಬಾಕಿಯಾನ್ನೆಲ್ಲಾ ತಿರುತ್ತಿರುಗಿ ವಷಾಲು ಮಾಡಿ ತಂದೇ ತರುತ್ತೇನೇ!”

ಅಂತು ಆ ರಾಟವಾಕೀಯನ್ನು ಮಾಡಿಸಹಕತ್ತಿದ್ದು ಒಳ್ಳೆಯ ಮಹಾತ್ರ ವಲ್ಲವೆಂದು ಅದನ್ನು ಒಬ್ಬ ಮುಸಲ್ಲಾನ ಸಾಹೇಬನಿಗೆ. ಇಪ್ಪತ್ತೆತ್ತುದು ರೂಪಾಯಿಗೆ ಕೊಟ್ಟುಬಿಟ್ಟು ಆಳನ ಸಂಬಳವನ್ನೂ ಗಾಡಿಯ ಬಾಡಿಗೆ ಯನ್ನೂ ತಿತ್ತು ಬಿಂದುಮಾಧವನು ಜಡೇಶಂಕರನ ಪ್ರಸಾದವನ್ನು ತಿಗಿದು ಕೊಂಡುಬಂದು ಸೋಂಕೊಬಾಯಿಗೆ ಕೊಟ್ಟುಬಿಟ್ಟನು. ಜಾತ್ರೆಗೆ, ಹೊಗಿದ್ದ ರಾಟವಾಕೀಯ ವಿಚಾರದ ಕಂಬಂತೂ ಸೋಂಕು ಬಳಿ ಸುಳಿಯಲೇ ಇಲ್ಲ.... ಜ್ಯೇಶ್ವರ ಮಾಸದಲ್ಲಿ ನರಸಿಂಹ ದೇವಸ್ಥಾನಕ್ಕೆ ಶಂಕರಶುಂಭಿಜೊಎಯಿನನು ಬಂದು ಸುಳಿದಾಡುತ್ತಿದ್ದು, ಬಂದುಮಾಧವನನ್ನು ಕೈಹಿಡಿಮ್ಮ ಕರೆದೊಯ್ದು

ಎನೇನೋ ಉದಿದನು. ಮಾಥೂ ನಕ್ಕನು—“ಚಕ್ರನೇಮಿ ಕ್ರಮೇಣ
ಅಪ್ಯೇ ಧೈಯರವಿದ್ದರೆ ಭಾಗ್ಯ ಅಪ್ಯೇ.” ಎಂದಿಪ್ಯೇ ಗಟ್ಟಿಯಾಗಿ ಹೇಳಿದನು.

ಪೈಶಾಚಿ ಶುದ್ಧ ಸತ್ಯಮಾಯ ದಿನ ಕಿರುಕುವಾಳಿಯಲ್ಲಿ ಭಾರಿ ಪರಿಸೆ,
ಎನು ಜಾತ್ರೆ, ಎಷ್ಟೊಂದು ಜನ! ಅಪ್ಪಾದರೂ ಕೂಡ ನೀರು ನೇರಳಿಲ್ಲದೆ
ತಿಂಡಿತೀರ್ಥವಿಲ್ಲದೇ ಜನ ಅಲೆದಾಡಿ ಬಡಿದಾಹುತ್ತಿದ್ದರು. ಅಲ್ಲಿಗೆ ಹೋಗಿ ಆ
ದೇವರ ಸನ್ನಿಧಿಯಲ್ಲಿ ಬೇರಿಯವರ ಅವರಟ್ಟಿಗೆಗೆ ಆಪ್ತಣಿ ಕೂಡದಕಾಗೂ,
ಸಂತಪ್ರಣಿಗೆ ಸೌದೆ ಸಿಗದ ಹಾಗೂ ಮಾಡಿ, ಆ ಬಟ್ಟಬಯಲಲ್ಲಿ ಒಂದು
ಹೋಟಲಿಟ್ಟರಿ ದುಡ್ಡು ಸುರಿದು ಹೋಗುತ್ತೆ. ಒಂದು ಲೋಟ ಬರೀ
ನೀರಿಗೇ ಮೂರು ಕಾಸು! ಉಳಿದುದಕ್ಕೆ ಕೇಳಬೇಕೇ. ಕಾಸಿನ ಶೂಲೆ
ಯಾಗುತ್ತೆ, ಮತ್ತೆ ದುಡ್ಡಿನ ಮಳಿಯೇ ಸುರಿದುಹೋಗುತ್ತೆ. ಚಪ್ಪರವನ್ನು
ಮಾತ್ರ ಎಲ್ಲರೂ ಸೇರುವ ಕಡೆಯೇ ಹಾಕಬೇಕು. ಈ ಸಾರಿ ಮಾತ್ರ
ಹೋದ ಸಾರಿಯ ಮಾಡಿದಹಾಗಿ ಮಾಡದೆ, ಒಕ್ಕಿಯ ಮುಹೂರ್ತವನ್ನು
ನೋಡಿ ಕಂಬವನ್ನು ನೇಡಿಸಬೇಕು. ಅಂತೂ ಬಿಂದುಮಾಧವನೂ ಶಂಕರ
ಶುಂರೀ ಜೋಯಿಸನೂ ಕುಳಿತು ಮಸಲತ್ತು ಮಾಡಿದರು. ಇನ್ನೇನು
ಎಲ್ಲಾ ಗುಟ್ಟಾಗಿರಬೇಕು. ಹೋದಸಾರೆಯ ಹಾಗೆ ಗುಟ್ಟಿ ರಟ್ಟಾಗ
ಬಾರದು. ಜಾತ್ರೆಗೆ ಬಂದವರಿಗೆ ಮಾತ್ರ ಆಕ್ಷಯವಾಗಬೇಕು—ಅಡಿಗೆ
ಯಾಳು ನಾಲ್ಕು, ಎತ್ತಿನ ಗಾಡಿ ಮೂರು ಆಗಬೇಕು. ಎಲ್ಲ.ಸ್ವಂತವೇ
ಆಗಬೇಕು. ಸಾಮಾನೆಲ್ಲಾ ಪಾಗಡಿಪುರದಿಂದಲೇ ಹೋಗಬೇಕು.
ಸಾಮಾನೆಲ್ಲಾ ಇಲ್ಲೇ ಅಗ್.

ಚೋತೀ ದಿನ ರಾತ್ರಿಯೆಲ್ಲಾ ಗಾಡಿಗಳನ್ನು ಕಟ್ಟಿಸಿ ಹೋರಟಿರು.
ಎರಡು ಗಾಡಿಗಳ ತುಂಬ ಸಾಮಾನು ಮುಂದೆ ಹೋಗಿತ್ತು. ಸಾಮಾನಿನ
ಜತೆಗೆ ಇಬ್ಬರು ಅಡಿಗೆಯವರು, ನಾಲ್ಕು ಆಳುಗಳು ಹೋಗಿದ್ದರು. ಚೋತೀ
ದಿನ ಬಿಂದುಮಾಧವನು ಸೋಂಕೊಬಾಯಿಗೆ ಹೇಳಿದನು. “ಎಲೇ ಇದ್ದಿ
ಯೇನೇ ಅಲ್ಲಿ? ಕೇಳಿದ್ದೀರು ಶೀಕದಾರ್ ಕಿರುಕುಳ. ನಮ್ಮೆಜಮಾನರು
ನಮ್ಮನ್ನು ದೊಡ್ಡವರನ್ನಾಗಿ ಮಾಡಿಟ್ಟು ಹೋಗದ್ದಾರೆ. ಆದ್ದರಿಂದ ತಿಳಿತೀ,
ಹೋಗಬೇಕು ಶೀಕದಾರ್ ಸಂಗಡ! ಕಿರುಕುವಾಳದ ಜಾತ್ರೆಗೆ ಹೋಗಿ
ಬರುತ್ತೇನೆ. ಮನೇಕಡಿ ಜೋಕೆ. ಬರೋದು ಎರಡು ದಿನ ತಡವಾದರೂ,

ನೇರಮನೆ ಬೆನಕಟ್ಟುಯ್ಯನ ಮಗ ಜಾನಕಪ್ಪ ಇದ್ದಾನ್ನಲ್ಲ—ಸಾಮಾನು ಗೀಮಾನು ಅವನಿಂದ ತರಿಸಿಕೊಂಡಿ. ಎನ್ನೇ ತಿಳಿತೋ, ಹೊರಡಿತೋ”ಹೀಗೆ ಸೊಂಕೊಗೆ ಮಂಕುಬೂದಿ ಹಾಕಿ ಹೊರಟಿನು? ಬಿಂದುವಿನ ಅಸೇಯೆಂದರೆ ಹೀಗೂ ಹಾಗೂ ಮಾಡಿ ಬದು ಸಾವಿರ ರೂಪಾಯಿಯನ್ನು ಒಳ್ಳೀ ಫಲವತ್ತಾದ ಕಡೆ ಬಿತ್ತಿ, ಕಡೆಗೆ ಒಂದು ಐವತ್ತು ಸಾವಿರವನ್ನು ದರೂ ಮಾಡಿ ಸೊಂಕೊಬಾಯಿಯ ಮುಂದೆ ತೆಗೆದೊಯ್ದ ಸುರಿಯಚೇಂಬುದು.

ಹೆಂಗಸರಿಗೆ ಟಿಪ್ಪಾಲಪಾನೆಯೆಂದರೆ ಎಷ್ಟ್ವೀ, ಖಚು ಥಾನೆ ಯೆಂದರೂ ಹ್ಯೋಲಿಂಜು ರಾಣಿಯೆಂದರೂ ಅಷ್ಟ್ವೀ ಅಧರವಾಗುವುದು. ಕಡೆಗೆ ಒಂದೇ ಬಾರಿಗೆ ತಿಳಿಸಿದರಾಯಿತು. ಅಂತೂ ಕಿರಕುವಾಳದಲ್ಲಿ ಸಂಪಾದನೆ ಯಾಗಬೇಕು. ಆಗದೆ ಏನು? ಬಟ್ಟಿಬಯಲು. ನೀರು ನೇರಳಲ್ಲದ್ದ ಜಾಗ. ಸ್ವಂತ ಗಾಡಿಗಳಿಂದ ನೀರು ಸಾಗಸುವರಿಗೆ ಎಷ್ಟು ದೂರವಾದರೇನು? ಹೊಟಿಲಿಟ್ಟವರಿಗೆ ಕವ್ಯವಿಲ್ಲ. ಸುತರಾಂ ಸುಲಭ. ತಿಂಡಿಯ ಆಶಿಗೆಂದರೇ ಎಷ್ಟ್ವೀ ಜನ ಬಂದು ಕೆಲಸಮಾಡಿ ಹೊಡಿದಾರು. ಅಂತೂ ವಾಗಡಿಇನ್ನರ ದಿಂದ ಹೊರಟಿವರು ಚಪ್ಪೇನಹಳ್ಳಿಲಿ ಉಳಿದು ಉಟೆ ತೀರಿಸಿಕೊಂಡು ಹೊರಟಿರೆ ನೆಟ್ಟಿಗೆ ಕಿರುಕುವಾಳವೇ ಸರಿ.....

ಶಂಕರಶುಂತಿಯು ಇಸ್ತೀಟಿನ ಎಲೆಗಳನ್ನು ಕಲಿಸಿ ಹಾಕಿದನು. ಆಟ ಸಾಗುತ್ತಿತ್ತು ನಡುವೆ ಬಿಂದು ಹೇಳಿದ “ನೋಡು ನೋಡು ಆರಿನಾ ಜಾಕೀನ ಹಾಗೆ ಕತ್ತರಿಷುತ್ತಾರೋ!” ಆಗ ಶಂಕರಹೇಳಿದ ಹಾಗಾದರೆ ಸೀನು ಸೊಲುವ ಕಾಲ ಬಂದರೆ, ನಿನಗೆ ಇಳಿಸ ಸಿಟ್ಟು. ಹೋಗಲಪ್ಪ ಬಿಸಾಡು ಎಲೀನ!..... ಇನ್ನೊಂದಾಲೋಚನೆ ಬಂತು ಈಗ. ಕಿರಕುವಾಳ ಗ್ರಾಮಕ್ಕೆ ಹೊಡಿವೆಂತಲೇ ತಿಳಿ. ಅಂಗಡಿ ಹೊಡೋಕ್ಕೆ ಏನಿದೆ. ಇಲ್ಲೀ ಒಂದಿಪ್ಪು ಬೂಂದಿ, ಪಕೋಡಮಾಡಿಸಿ ಗೂಡೇಲಿ ತುಂಬಿಸಿ ತೆಗೆದುಕೊಂಡು ಹೋಗ ಬಾರದೇ! ಅಲ್ಲಿ ಪತಗಲದ್ದಿನೇ. ತುಂಬಿದಾ ಇಟ್ಟು! ಬಿಂದೂ! ಲೀ ಮಾಥೂ! ಬಂದು ಬೋಡೀಫ ಇಲ್ಲತೋ! ಆಸಾರಿ ನೀನು ನನ್ನ ಹೆಷರೇ ಬಿಟ್ಟಿದೆ. ಈಸಾರಿ ನೋಡು ನಾವಿಷ್ಯರೂ ಬಂದೇ ಬೆಟ್ಟಿದ ಮೇಲಿಂದ ಉರುಡಿಬರುವ ಕಲ್ಲು ಗುಂಡುಗಳಾಗಿದ್ದೇವೆ ಅಲ್ಲವೇ! ಆಸಾರಿ ಬೋಡೀ ನಲ್ಲಿ ಮಾತ್ರ—“ಜಿಹ್ವಾನಂದ ಹೊಟಿಲ್—ಶಂಕರಬಿಂದೂ ಕಂಪನಿ-ಎಂತ

ಬರೆದಿದೆಬೇಕು ಶಿಶ್ಯತೋ—ಸರೀ, ಮಾಥೂ, ರಕ್ಷಣಿ ತಂದಿದ್ದೀರು, ಅಂತು ನಿನ್ನ ಕೆಲಸವೆಲ್ಲ ಹೀಗೇ, ಏರುವೇರು ಎಲ್ಲ! ಲೋ ಪಾಪಯ್ಯ, ಓಡೊಡಿಹೋಗಿ ಹಾಗಡೆವುರದಲ್ಲಿ ಬಂಕಪ್ಪ ತಟ್ಟಿರದ್ದಾರಲ್ಲ, ನಾನು ಲೈಕ್ಬರಿತನಲ್ಲಿ ಅಲ್ಲಿ. ಒಂದು ತಕಡಿ, ಒಂದು ಸೇರುಗಲ್ಲು. ಎರಡು ಅಚ್ಚೆಯುಗಲ್ಲು, ಮೂರು ಅರವಾವುಗಲ್ಲು ಇಂಗೆಂದು, ಮಜ್ಜರ್ ಖಾದ್ಯಾ ಸಾಬೀ ಅಂಗಡಿಲಿ, ಈ ಚೀಟಿ ಕೊಟ್ಟು, ಒಂದು ಹೋಡು ಬರೆಸಿ ಕೊಂಡು ಓಡಿಬರಬೇಕು— ರಾತ್ರಿ ಹೂರಂಡುವುದೊಳಗೇ ಬರಬೇಕು, ಶಿಶ್ಯತೋ—ನಡುವೆ ಎಲೊಲೆ ಜಗಿತ ನಿಂತುಗಂತೀಯೋ! ”.....

ಶಂಕರಶುಂಠಿಯಂಥಾ ಅಚ್ಚುಮೆಚ್ಚಿನ ಗೆಳಿಯಿರುವಾಗ ಮಾಥೂ ಗೇನು ಕಡಿಮೆ, ಅತನಾನಂದಕ್ಕೆ ಪಾರವೇ ಇಲ್ಲ. ಅಂತು ಶುಂಠಿಯು ಕುರುಡನಂತೆ ಕೊಲು ಕುಟ್ಟಿ ನಡಿಯುವನೇ ಹೊರತು, ತಾನು ಕಣ್ಣಿ ಬಿಟ್ಟು ನಡೆಯಲಾರ, ಯಾಕೆಂದರೆ, ತಾನೇ ಏನಾದರೂ ಸಲಹೆ ಹೇಳಿದರೆ,— ಸ್ವಿಯಗೆಳಿಯಾನ ಕಣ್ಣಿನ್ನು ನಂಬಿದಂತಾಗಲಿಲ್ಲ. ಅದ್ದರಿಂದ ಶಂಕರ ಹೇಳಿದಂತೆ ಮಾಥು ಕುಣಿಯುತ್ತ ಬಂದನು.

ಸರಕಾರ ಅರವಟ್ಟಿಗೆ ಈಸಾರಿ ಇಲ್ಲವೇ ಇಲ್ಲ. ಭತ್ತರದಲ್ಲಿ ಅಡುಗೆ ಗಾಗಿ ಬಂದಿದ್ದ ಉಡುಪಿ ಬ್ರಾಹ್ಮಣರೆಲ್ಲರೂ, ಶಂಕರ ಬಿಂದೂ ಶಂಪನಿಲಿ, ಬೂಂದಿ ಕರಿಯಲು ನಿಂತರು. ಅಂತು ಯಾರಿಗೆ ನೀರೂ, ಸೇರಳು, ತಿಂಡಿ, ಶೀಥಿ ಬೇಕಾದರೂ, ಶಂಕರಬಿಂದೂ ಕುಂಫಿಣೀಗೇ ಬರಬೇಕಾಯಿತು.

ರಥವನ್ನು ಹಂಡಿಸಿಂದ ನೂಕುವುದಕ್ಕೆಂದು ಎರಡು ಆನೆಗಳನ್ನು ತರಿಸಿದ್ದರು. ಹುದ್ದೇದಾರರು ಖುದ್ದಾಗಿ ಮಾಥವಾಚಾರ್ಯರನ್ನೇ ಭೀಟಿ ಮಾಡಿ—ಆನೆಗೆ ನೀರು ದೊರಕುವಂತೆ ಮಾಡಿ, ರಾಯರೇ”—ಎಂದು ಕೇಳಿಕೊಂಡಿದ್ದರು. ದೇವರ ಸೇವೆಗೆ ಬಂದ ಆನೆಗಳಿಗೆ ನೀರೂ ಕೊಡುದಿದ್ದರೆ ಹೇಗೆ? ಕೊಡಬೇಕು ಪಾಪ—! ಅಂತು ಆನೀರು ದಿನಕ್ಕೆ ನಾಲ್ಕು ಬಾರಿ ಬೇಕಾಯಿತು. ಎಂಟೆಂಟು ಬಂಡಿಗಳ ನೀರೇ ಬೇಕಾಯಿತು. ಬಿಂಧವಾಚಾರ್ಯ, ಮಾತಾಡಿದರುಂಬಿ. ಹುದ್ದೇದಾರ್ತಿ ಶಂಕರ ಬಿಂದೂ ಶಂಪನಿಯವರ ಅನುಕೂಲಕ್ಕಾಗಿ, ಈಸಾರಿ ಅವಟ್ಟಿಗೆ ಮತ್ತೂ ಭೋಜನ ಕೂಟಗಳ ಮಾತೇ ಇಲ್ಲದ ಹಾಗೆ ಮಾಡಬಟ್ಟಿದ್ದಾರೆ. ಅದುದರಿಂದ

ಹುದ್ದೇ ದಾರರಿಗೆ ಜೀಕುಂಡಿನ್‌ಕೆಲ್ಲಿ ಜಿಹ್ವಾನಂದದಿಂದಲೇ ಸಾಗಬೇಕು. ಅಂಗಡಿ ಭಾರಿ-ಅದ್ದಂದ,—ಗುಳೋಪು, ಗುಂಡಾರು, ಕನಡಿ, ಕಾಂಗಡಿ ಚುಂಗಡಿ, ಸಿಂಗಡಿಗಳ ಸಿಂಗಾರವೇನು ಕೇಳಬೇಕೇ! ತಂಡಿಗಳೋ-ತರಹೇ ವಾರಿ—ಸಿಂಗಾಳ, ಸುತ್ತುಂಡೆ, ಸಿಂಧೂರ ನೊದಲುಗೊಂಡು-ರಸಗೊಳ್ಳು, ಬಿಡಿಸಿನಿಂಬೆ, ಸುತ್ತುಂಡೆ, ಸೀಕಂಡೆ, ನಿಕುರುಂಬ ಮಧ್ಯವಾಗಿ, ಥರಥರದ ಮರುಬು, ಚಿರೋಟಿ, ಫೇಣಿಗಳು! ಇನೆಲ್ಲ ಪರಾತಗಳಲ್ಲಿ ತುಂಬಿ ತುಂಬಿ, ಚಪ್ಪರದ ಮೇಲು ಕಟ್ಟಿಸ್ತೇ ಚುಂಬಿಷುತ್ತ ಸಿನಿದ್ದನು. ತಕಡಿಗೂ ತೂಕದ ಕಲ್ಲಿಗಳಿಗೂ ವಿರಾಮವೆಲ್ಲಿ? ವ್ಯಾಪಾರಕ್ಕೆ ಕುಳಿತಿದ್ದವನೊಬ್ಬ ಅನುಭವಷ್ಠಿ. ಅವನೆಲ್ಲಿಂದಲೋ ಬಂದವನು—ಬಿಂದುಮಾಧವನ ಭಾಗ್ಯದ ನಕ್ಷತ್ರವಾಗಿ, ಅಂಗಡಿಯ ಮೇಲೆ ಕುಳಿತಿದ್ದನು. ಕೆಲಸಗಾರರಿಗೂ ಕೂಲಿಗಾರರಿಗೂ, ಆಳುಕಾಳುಗಳಿಗೂ, ದುಡ್ಡಕೊಟ್ಟು ಪೂರ್ವೆಷುವುದು ಸಾಧ್ಯವಿಲ್ಲವೆಂದು ಶಂಕರಶಂಕಿಯು, ಅವರಿಗೆಲ್ಲ ತಿನ್ನ ವಸ್ತು ತಂಡಿಯನ್ನೂ ಏಪಾಫಡು ಮಾಡಿದ್ದನು.

ಅಂಗಡಿಯೆಲ್ಲ ಕೆಲಸಗಾರರಂದ ತುಂಬಿ ಗಿಜಗಿಜವೆನ್ನುತ್ತಲಿತ್ತು. ಗದ್ದಲ, ಗಸ್ತುವಾರಿ, ಉಸ್ತುವಾರಿಗಾಗಿ, ಬಿಂದುಮಾಧವಾಚಾರ್ಯ, ಹುದ್ದೇ ದಾರರ ಕಡೆಯ ಹಿರಯಾಳುಗಳನ್ನೇ ನೇರಿಸಿದ್ದರು. ಇನ್ನೇನು ಕೇಳಬೇಕೇ—ತಿನ್ನ ವಹಲಗಿಗಳ ಮೇಲೆ ಕುಳಿತಿದ್ದಿಲ್ಲ-ಶಿಂಬಿ ರಾವಾಲೇ, ಜರತಾರಿ ಶಾಲೇ! ಯಾವುದಕ್ಕೂ ಕಡಿಮೆ ಇರಲಿಲ್ಲ ಶಂಕರಬಿಂದು ಕಂಪನಿಯ ಕೇರಿಯೆಲ್ಲಿಲ್ಲೂ ಹರಡಿ, ಎರಡು ಮೂರನೆ ದಿನಗಳಲ್ಲಂತು, ಬರಲಾರದೆ ಇದ್ದವರೆಲ್ಲ ಬಂದು ಹಾಜರಿ ಕೊಟ್ಟರು. ಹುದ್ದೇ ದಾರರ ಹೇಳಿಕೆ ಮೇರಿಗೆ ಬಂದವರೆಲ್ಲ, ತಿಂದವರೆಲ್ಲ ತಮ್ಮ ತಮ್ಮ ಅಭಿಪ್ರಾಯ ಗಳನ್ನೆಲ್ಲ ಬರೆದಿದಲಾಗಿ, ಒಂದು ಪುಸ್ತಕವನ್ನೂ ಒಂದು ಲೇಖಣಿಯನ್ನೂ, ಒಂದು ದೊಡ್ಡ ದೂತಿಯನ್ನೂ, ಒಂದಿಷ್ಟು ಹೇಳಿಕಾಗದವನ್ನೂ ಒಂದು ಕಡೆ, ಮೇಜಿನ ಮೇಲೆ ಇಟ್ಟೂ ಆಯಿತು.

ಆ ಪುಸ್ತಕದಲ್ಲಿ ಬರೆದವರೆಷ್ಟುಜನ್! ಅಂಥಾದ್ದಾ ದಿನಕ್ಕೆ ಎತಡು ಪುಸ್ತಕಗಳೂ ಸಾಲದೆ ಬಂದವು. ಲೆಕ್ಕದ ಪುಸ್ತಕಗಳಾದರೂ ಅಪ್ಪೊಂದಾಗಿ ತುಂಬಲಿಲ್ಲ. ಸೈ ಸೈ ಸೈ ಸೈ, ಎಂದು ಎಲ್ಲರೂ ಬಂದು ಬಿಂದುಮಾಧವನ

ಭುಜತಟ್ಟಿ ಹೋಗುವವರೇ ಹೆಚ್ಚು ಆತುರಪಟ್ಟು ಬಂಡು ಬೀಳುವ ಗಿರಾಕಿ ಪತೆಂಗಗಳನ್ನು ನೋಡಿ, ಶಂಕರನು ಹಿಗ್ಗಿ ಹೀರೇಇಂದ್ರಾಯಾಗಿ, ಬಂದುವಿಗೆ ಕೈಸನ್ನೆವಾಡಿ ಹಸರಿನ ಬೋರ್ಡನ್ನು ತೋರಿಸುವನು—“ಹಿ ಹಿ ಹೀ ! ಈಸಾರಿ ಬರೀ ಬಂದುವಲ್ಲ, ಶಂಕರಬಿಂದೂ ! ”

ಅಂತು ಎಲ್ಲ ಮುಗಿಯಿತು. ಖಚುವಪಟ್ಟಿಯ ತುದಿಗೆ, ಒಂಭ್ಯೆನೂ ರೊಂಭತ್ತುರುಪಾಯಿ, ಒಂಭತ್ತು ಆಣೆ, ಒಂಭತ್ತು ಕಾಸು, ಬಿತ್ತು. ಅದಾಯವೆಲ್ಲ ಸರಸ್ವತಿ ಪ್ರಸನ್ನ ನಿತ್ಯ ತಿಂಡಿ ತಿಂದವರಲ್ಲಿ—ಅರ್ಥವಾಲು ಜನ, ಕೆಲವಾರರು, ನೀರು ಕುಂಬಿದವರು, ತಂದವರು, ಮತ್ತು ಇಳಿಸಿದವರು, ಅಳಿದುಕೊಟ್ಟಿರು, ನಿಗಾನೋಡಿದವರು, ಬಂಡಿ ಹೋಡಿದವರು, ದಾರಿ ಬಿಡಿಸಿದವರು, ಚಕ್ರಗಳ ಕಡಾಳಿಗಳನ್ನು ಯಾರೂ ತೆಗೆಯದಹಾಗೆ ನೋಡುತ್ತ ದಾರಿಯಾದ್ದ ಕ್ಷಮೆ, ಗಾಡಿಗಳೊಂದಿಗೆ ಹೋಗಿ ಬಂದವರು, ಹೀಗೆ ನೀರಿನ ಸಿಬ್ಬಂದಿಯವರೇ ಮೂವತ್ತುಜನ. ಇನ್ನು ಅಂಗಡಿಗೆ ಗಿರಾಕಿಗಳನ್ನೂ ದಗಿಸುತ್ತ, ಬೀದಿಯಲ್ಲಿ ನಿಂತವರು, ತೂಗಿದ ತಿಂಡಿಯನ್ನು ಹಾಕಿಕೊಡಲು ಹೊಟ್ಟಣ ಸರಬರಾಜುಮಾಡುತ್ತ ನಿಂತವರು, ಹುಶಾರಿ ನೋಡುವವರೇ ವೊದಲಾಗಿ ಅಂಗಡಿಗೇ ಇಪ್ಪತ್ತಾರುಜನ, ಇನ್ನೂ, ಕರಿಯಾವಾಗ ಒಲೆದೂಡುವವರು, ಸ್ವಾದಿ ತರುವವರು, ಲೆಖ್ಮಿ ಬರಿ ವವರೂ—ಇವರಲ್ಲ ಬೇಡವೆಂದರೆ ಹೀಗೆ ! ಅಂತು ಎಲ್ಲರೂ ಬೇಕಾದ ಸಿಬ್ಬಂದಿಯೇ. ಹೀಗೆ ಸಿಬ್ಬಂದಿಗಳಲ್ಲ ಸೇರಿ, ನಿತ್ಯ ತಿಂಡಿ ತಿನ್ನವವರು, ಸುಮಾರು ಇನ್ನೂರುಮಂದಿ, ಕಡೆಯಿದನ ಇವರಿಲ್ಲ ಇನಾಮನ್ನಾದರೂ ಹಂಚಬೇಕೆಂದು ಬಿಂದುವು ಯೋಚಿಸಿಯೂ ಇದ್ದನು. ಕಡೆಗೆ ಲೆಖ್ಮಿವೆಲ್ಲ ಸರಸ್ವತೀ ಪ್ರಸನ್ನವಾಯಿತು. ಬಂದಹಣ ಕಡಿಮೆ ಮತ್ತು ಬರುವ ಹಣ ಬಹಳ-ಗಿರಾಕಿಗಳ ಪೈಕಿ, ತಿಳಿಮುದವರಿಗಂತ, ತಿಳಿದವರೇ ಬಹಳಜನ ಸರ್ಕಾರಿಯ ಭಕ್ತರೂ, ಅರವಟ್ಟಿಗೆಯೂ, ಇದ್ದೇ ಇರುವುವೆಂದು, ಬಂದಿ ದ್ವಾರಾದ ರಿಂದ, ಯಾರೂ ಕೈಲಿ ದುಡ್ಡು ತಂದಿರಲ್ಲ. ಶಂಕರಬಿಂದೂ ಕಂಪನಿಯ ಮೋಕಮಲ್ಲಿನ ಚೀಲವು ಭರ್ತಿಯಾಗಿದ್ದರೂ, ತೇಗದ ಪೆಟ್ಟಿಗೆಯು ಲೆಕ್ಕದ ಪುಸ್ತಕಗಳಿಂದ ಭರ್ತಿಯಾಯಿತು—“ವಸೂಲಿಗೆ ಒಬ್ಬ ಮುಸಲ್ಕಾನ್ ಸಾಬಿಯನ್ನು ಗೊತ್ತುಮಾಡಿದರಾಯಿತು. ಬಡಿದು ಬತ್ತ

ತುಂಬಿದಂತೆ, ಬಾಯನ್ನೇಲ್ಲ ತುಂಬಿ ತರೋಣ ! ” ಎಂದು ಅನುಭವಷಳಿ ನಾದ ಶಂಕರ ಜೊಯಿಸನು ಹೇಳಿ, ಬಿಂದುಮಾಥವನ್ನನ್ನು ಸಮಾಧಾನ ಪಡಿಸಿದನು.

ಶ್ರೀ ಮರುಳುಶಂಕರ ದೇವರಿಗೆ ಕಡೇದಿನ, “ ಶಂಕರಬಿಂದೂ ಜಿಹ್ವೆ ನಂದ ಹೋಟಿಲನ್ ” ಸೇವೆಯೂ ನಡೆಯಿತು. ಚಪ್ಪರ ಕಿಶ್ತಿ ಹೊರಟೊ ಅಯಿತು. ಸುಗಾಲಿ ಪಾಳ್ಯವನ್ನು, ದಾಟುವವೇಳಿಗೆ ಆಧರಾತ್ರಿ. ಗಂಗ ದೋಲಿಯು, ಇನ್ನೇನು ಎರಡು ಕಲ್ಲಿಗೆ ವಾತ್ತೊಂದು ಕೊಂಬಿನ ಕೂಗಿ ನಲ್ಲಿತ್ತು. ಎತ್ತುಗಳಿಗೆ ಮಧ್ಯಾಹ್ನದಿಂದ ಹುಲ್ಲಿಲ್ಲ ನೀರಿಲ್ಲ. ಗಾಡಿ ಹೊಡಿಯುವ ಶಂಭು ಕುಂಭ ಇಬ್ಬರೂ ಮೂಕಿಯಂದ ಕೆಳಗೆ ಹಾರಿ ಸೋತ ಎತ್ತುಗಳನ್ನು ಬಿಚ್ಚಿ-ಬಿಟ್ಟಿರು. ಬಿಂದೂಮಾಥವನು ಪ್ರೀತಿಯ ಗಳಿಯ ನನ್ನು ಕರಿದು “ ಲೆಕ್ಕಾದ ಪುಸ್ತಗಳಿಲ್ಲ ಯಾತರಲ್ಲಿನೆ ? ಪೆಟ್ಟಿಗೆಯಲ್ಲೇನು ? ಈಗ ಅದುಸರಿ ! ಆದರೆ ಮತ್ತೊಂದು ವಿಚಾರ, ಎತ್ತುಗಳ ಲೆಕ್ಕಾಚಾರ ಹೇಗೆ. ಅವು ನಡೆಯಲಾರವು. ಅವಕ್ಕೆ ಹುಲ್ಲು ಇಲ್ಲ ; ನೀರೂ ಇಲ್ಲ ; ಕೈಕಾಲಲ್ಲಿ ತ್ರಾಣವಿಲ್ಲ. ಅದನ್ನೇಣ ಎಲ್ಲಿಂದ ತರಿಸೋಣ ! ” -- ಎಂದು ನಿಟ್ಟುಸಿರು ಬಿಟ್ಟಿನು.

ಕಷ್ಟಾಲಕ್ಕೆ ಕೈ ಬಿಡದಲ್ಲವೇ, ಶುಂಖಿಯಬುದ್ದಿ -- “ ಏಕಣ್ಣ, ಯಾಕೆ, ಇಂಥಾ ಕೆಟ್ಟ ವೋರೇನಾಡೀಯೋ ? ಎತ್ತುಗಳಿಗೆ ಕುಡಿಯಕ್ಕೆ ನೀರಾಗಿ ರೋದು ಏನಾದರೂ ಬೇಕಲ್ಲವೇ ? ತನ್ನ ಪುದಕ್ಕೆ ಮೆತ್ತಿಗಿರೋದು ಏನಾದರೂ ಬೇಕಲ್ಲವೇ ? ”

— “ಹೊದಯ್ಯಾ, ಅದೆಲ್ಲ ಇರುವುದಾದರೂ ಎಲ್ಲಿ ? ಕತ್ತಲೆ ಕರಗಿಸಿದರೇ ಇಲ್ಲಿ ನೀರು ! ನಹ್ಕತ್ತುಗಳನ್ನು ಬೇಯಿಸಿದರೇ ಮೆತ್ತಿಗಿರುವುದು ಏನಾದರೂ ಅದಿತ್ತ ! ”

“ಹಾಗಾದರೆ ನೀನೇ ಸೋಡುತ್ತಾ ಇರು — ” ಎಂದು ಶಂಕರ ಶುಂಖಿಯ, ಬಂಡಿಯ ಬುಡಕ್ಕೆ ಕಟ್ಟಿದ್ದ ತಪ್ಪಲೆಗಳನ್ನು ಬಿಟ್ಟಿಗೊಂಡು ಬಂದು ಎತ್ತುಗಳ ಮುಂದಿಟ್ಟಿ ಗಾಡಿಯ ಹತ್ತಿರ ಬಟ್ಟಿಬರಿ, ಪೆಟ್ಟಿಗೆ ಪೆಲಾರಿಯೆಲ್ಲ ಕಿತ್ತಾಡಿ ಗಾಡಿಯಲ್ಲಿದ್ದ ನಾಲ್ಕುರು ಗುಂಡಾಲುಗಳನ್ನು ಹೊರಲಾರದೆ ಹೊತ್ತು ತಂದು ಅವುಗಳನ್ನು ಎತ್ತುಗಳ ಮುಂದಿಟ್ಟಿನು.

ಎತ್ತುಗಳಾದರೂ ಕುಡಿಯಲಾರದವ್ಯು ಕುಡಿದೆ, ತಿನ್ನಲಾರದವ್ಯು ತಿಂದವು. ಶುಂಭಕುಂಭರು ಗಾಡಿಕಟ್ಟಿ ಹೊಡಿದರು. ಇನ್ನೇನು ಶನಿವಾರ ಪೇಟಿ ಬಂತು. ಬೆಳಕು ಹರಿಯುತ್ತ ಬಂತು. ಶಂಕರನು ಬಂದುಮಾಧವನ ನನ್ನ ಎಬ್ಬಿಸಿ—“ಈಗೆಲ್ಲಿದ್ದೀವೆ ಹೇಳು!—” ಎಂದು ಹೇಳಿ ಅತ್ತಿತ್ತ ನೋಡಿದನು.

“ಇನ್ನೆಲ್ಲಿ! ನಡು ಕಾಡಿನಲ್ಲಿ! ನೀನು ಕರೀತರುವುದೆಲ್ಲ ಇಂಥಾ ಕಡೆಯೇ, ದಿಕ್ಕು ದೆಶೆ, ನೆಲೆ ನೀರು ಕಾಣದಲ್ಲಿ! ಬೆಳಗಾಯಿತೇನು? ಅದೋ ಅಲ್ಲಿ ದಿಗಂತದ ಬಿಳಿಗೀರು ಕಾಣುತ್ತಾ ಇದೆ. ಆವುರಗಳ ಮೇಲೆ. ಯಾರ ನ್ನು ದರೂ ಹೆಚ್ಚಿಗೆ ಕಳಿಸೋಣವೇನು?” ಎಂದು. ಅತ್ತಿತ್ತ ಅಡ್ಡಾಡಿ ನೋಡಿದನು.

ಶಂಕರಶುಂಖಿಯು ಗಟ್ಟಿಯಾಗಿ ನಕ್ಕು—“ಅಲ್ಲ ನೀನೇ ಶುಂಭಕಣ ಕಾಣೋ! ಈಗ ಶನಿವಾರಪೇಟಿಯ ಬಳಿ ಇದ್ದೀವೆ. ಇಲ್ಲೇತಾನೆ ಎರಡು ಗಾಡಿಗಳನ್ನು ಮಾರಿ, ವಾಗಡಿಪುರಕ್ಕೆ ಧೈರ್ಯಲಿತಕೊಂಡು, ಏನೇನೂ ಶರಿಯದೇ ಇದೊಽರಹಾಗಿ ಹೋಗೋದು!”

“ಅಲ್ಲ, ಎತ್ತುಗಳಿಗೆ ಹೊಟ್ಟಿಗಿಲ್ಲದೆ, ಇಲ್ಲಿಯವರಿಗೆ ಹೊಡಕೊಂಡು ಬಂದು ಈಗ ಮಾರುಕೊಽಿದರೆ ಏನು ಚಂದ!” ಎಂದು ದಿಗ್ಗಭಾಂತ ನಾದನು.

“ಆವಕೇನೋ, ಬಡಿದರ್ಷಾ ಗೂಡಿ ಗೂಡಿ ಬೋಂಡ ತಿಂದು ತಪ್ಪಲೆ ಗಟ್ಟಲೆ ವೀರು ಹೊಡಿದಿದಾವೆ!” ಎಂದು ಶಂಕರ ಶುಂಖಿಯು ಸಮಾಧಾನ ಹೇಳಿದನು.

ಶನಿವಾರ ಪೇಟಿಯ ಬಳಿಗೆ ಬಂದರು. ಕಿರುಬೆಳಕು ಹರಿಯಿತು. ಮೂಡಲಗಲ್ಲವು ಕೆಂಪಾಗುವ ಹೊತ್ತಿಗೆ, ನೋಗಗಳನ್ನು ಬಿಚ್ಚಿದರು.

ಶಂಕರಮಾಧವರು ತಿಂಡಿ ತಿಂಡು, ತಿರುಗಾಡಿಕೊಂಡು, ಗಿರಾಕಿ ಗಳನ್ನು ಕರೆದುಕೊಂಡು ಬಂದರು.

ಇತ್ತೆ ಎತ್ತುಗಳು ನಾಲ್ಕು ಮಲಗಿದ್ದವು, ಏಳಲೇ ಇಲ್ಲ. ಅಲ್ಲೇ ಮಲಗಿ, ಕಾಲುಜಾಚಿಕೊಂಡು ಹೊಟ್ಟಿಯುಬ್ಬಿರಿಸಿಕೊಂಡು, ಕಡೆಯುಸಿರು ಬಂಡುತ್ತಾ, ಅಶ್ರಮ ತೆಗಿದುಕೊಳ್ಳುವುದರಲ್ಲಿದ್ದವು.

.....ಸೊಂಕುಗೆ ಏನೇನೂ ತಿಳಿಯದು. ಯಜವಾನರೇಕೊನೇ ಮಂಕಾಗಿರುವರಿಂದು ಬಹುವಾಗಿ ಪ್ರಯಾಷಪಟ್ಟಿ ಉಪಚಾರವಾಡಿದಳು. ಏನೇನೂ ಉಪಯೋಗವಾಗಲಿಲ್ಲ. ಸ್ವಾನಕೈ ಹೋದರೆ ಸುಮೃದ್ಧಿ ನಿರ್ದಿಷ್ಟಾತ್ಮಕ ನಿಂತುಬಿಡುವರು, ಸಂಧ್ಯಾವಂದನೆಗೆ ಕುಳಿತರೆ, ಅಪ್ಯಂ ವನ್ನೂ ಬಿಡದೆಲೆ ಜಪಕೈ ಕುಳಿತುಬಿಡುವರು; ಏಳರೇ ಏಳರು! ಯಾಕೆ? ಏನು ವಾಡಲೆಂದು ಸೊಂಕುಭಾಯಿಯು ದುಗುಡಗೊಂಡು ನೋಡುವಳು, ಸಿಲ್ಲಿವಳು, ನಿಂತವಳು ಧೈಯಮಾಡಿ ಬಳಗೆ ಹೋಗುವಳು, ಮತ್ತೀಚೆಗೆ ಬರುವಳು. ಕಡೆಗೊಂದು ದಿನ ಧೈಯಮಾಡಿ ಟಪಾಲಭಾನೆಯಲ್ಲಿಟ್ಟು ದುಡ್ಡೇನಾದರೂ ಹೋಯಿತ್ತೋ? ಟಪಾಲಭಾನೆಯಲ್ಲಿ ಕಳವಾಯಿತೆ? ನಿನ್ನ ದುಡ್ಡು ಹೋಯಿತೆ? ಏನಾಯಿತು? ಯಾಕೆ ಹೀಗಾದಿರಿ? ಪರ ಒಕ್ಕಲ ದೇವರಿಗೆ ಹೋಗಬಾರದೆಂದು ನಾನು ಹೇಳಿದರೆ ಕೇಳದೆ ಜಡೇ ಶಂಕರಿನಿಗೆ ಹೋಗಿದ್ದಿರಿ. ವರುಳು ಶಂಕರಿನಿಗೆ ಹೋಗಿದ್ದಿರಿ. ಅಲ್ಲಿಲ್ಲ ಏನಾಯಿತು ಹೇಳಿ—ದಯವಿಟ್ಟು ಹೇಳಿರ್ಥಿಂದು ಹತ್ತಿರ ಕುಳಿತು ಉತ್ತರಿಯ ಎರಡು ಶೀರಗುಗಳನ್ನೂ ಮ್ಯಾಯ್ಯಿರು ಕಡೆಗೂ ಸೆಳಿದುಕೊಂಡು ನಡುವಿನ ಬಳಿ ಬಿಗಿದು ಒಂದೆರಡು ಗಂಟುಹಾಕುತ್ತಾ ಬಿಜ್ಞಾತ್ತಾ ಕುಳಿತುಕೊಳ್ಳುವಳು. ಏನೇನು ವಾಡಿದರೂ ಆಚಾರ್ಯರಿಗೆ ದುವ್ವಾನವು ಕಳಿಯದು.....

ಫಶಲೀಲ್ಲ ವನನೆಗೆ ಬರುವ ಸಮಯ. ಗದ್ದೀಗಳಲ್ಲಿನ ಪೈರಿಲ್ಲ ಬಂಗಾ ರದ ತೆನೆಗಳ ಭಾರಕೈ ಮಾಲಿಗೋಗಿವೆ. ಬಿಂದುವಾಧವನು ತನ್ನ ಗದ್ದೀಯ ಕೊಯಿಲಿಗೆ ಪ್ರಾರಂಭಿಸಲು, ಗಣಪತಿಯ ಪೂಜೆವಾಡಿಸಲು ಹೋಗಿದ್ದಾನೆ. ಇತ್ತಲಾಗಿ ಬಿಂದುವಾಧವನು ನೋಡುತ್ತಿರಲು—ಅಲ್ಲಾರೋ ತಲೆಗೆ ಲಪಟ್ಟಿಸುತ್ತಿ—ಬಂದಿಷ್ಟು ಹೋಸತೆನೆಯನ್ನು ಕೈಲಿ ಹಿಡಿದು ಬಲಗೈಲಿನ ಕುಂಗೊಲನ್ನು ಬೀಸುತ್ತ ಗದ್ದೀಯ ಬದುವಿನ ವೇಲಿನ ಗಿಡಗಳ ತಲೆಗ ಇನ್ನು ಹಾರಿಸುತ್ತ, ಜಾಗುಹಾಕುತ್ತ ಬರುತ್ತಲಿದ್ದನು. ನಡಿಗಿಯನ್ನು ನೋಡಿಯೇ ತಿಳಿಯಿತು. ಶುಂತಿ ಹೋಯಿಸ! ಇನನ್ನು ತಪ್ಪಿಸಿಕೊಂಡು ಹೋಗಬೇಕು. ಇನ್ನು ಉದೆರಡು ಸಾವಿರದ ಕುಯಿಲಿಗೆ ಏನಾದರೂ ಏಪಾಡುವಾಡಿಯಾನೆಂದು ಬಿಂದು ವಾಧವನು ಗಟ್ಟಿಯಾಗಿ ಮಂತ್ರ ಹೇಳುತ್ತ, ತಿಂಗಿನಕಾಯಿ ಬಡೆದು, ಬಾಳೇಹಣಿನ ವೂತಿಯನ್ನು ಮುರಿದು

ತೀನೆಗಳನ್ನು ಗಣಪತಿ ಮಂಡಲಾಕಾರವಾಗಿದ್ದತ್ತ ಕುಳಿತನು. ಶಂಕರೆ ಶುಂಗಿಯು ಹತ್ತಿರಬಂದು—“ಆಹಾ! ಎನ್ನಜ್ಞದ! ಪುರೋಧಿತರು ಬೇಡವ್ಯೋ? ಸಾವಿರಸಾವಿರ ಬಾಳುವ ಸಾಹುಕಾರರೂ ಕೂಡ ಮುನ್ದೆ ಈ ಪೂಜಾರಿಗಳಂತೆ ತಮ್ಮ ಮಂತ್ರ ತಾವೇ ಹೇಳಿನೇಂದು ಕುಳಿತರೇನು ಚಂದವ್ಯೋ! ಹೂ, ನೀರು ಚುಮುಕಿಸು, ಅಚಮ್ಯ....ಅಷ ಉಪಸ್ತೃ ಷ್ಯಾ ಸಂಕಲ್ಪ, ಮೂಗು ಹುಡಿ, ಒಂ ಓಂ, ಶಂಭೀ ಶೋಭನೇ” ಎಂದು ದೊಡ್ಡಾ ದೊಡ್ಡಿಯಾಗಿ ಹೋಗುವದನ್ನು ಕಂಡು “ಬಾಯಿಮುಚ್ಚು. ಸಾಕು, ನಿನ್ನಿಂದ ಇವೆಲ್ಲ! ಎರಡು ಸಾವಿರದ ನೇವೇಧ್ಯಕ್ಕೆ ಇನ್ನೇನು ದೇವರನ್ನು ಪ್ರತಿಷ್ಠೆ ಮಾಡಲಿಕ್ಕೆ ಬಂದೆ” ಎಂದು ಕೂಗಿ ವೋತ್ತಿಮನ್ನು ಕೆಂಪು ಮಾಡಿದನು. ಶಂಕರನು ಅಂಗವಸ್ತುದ ಶೀರಗೊಂದರ ಗಂಟು ಬಿಟ್ಟಿ “ಇಲ್ಲೋದು ಇದೇನು ಬರಿ ಸರಸ್ವತಿ, ಪ್ರಸನ್ನವ್ಯೋ! ಹದಿನ್ನೆಡು ದಿನದಿಂದ ಸುತ್ತಿಸುತ್ತಿ ಸುಣಿ ವಾಗೇ ಈ ಇನ್ನೂರರ ಗಂಟನ್ನು ತಂದೆನು. ಆ ಸುತ್ತಲಿನ ಸಿಂಬಿಯು ಕೈಗೇ ಸಿಕ್ಕಲಿಲ್ಲ. ಈ ಹೋತ್ತು ಹೊಸ ಅಕ್ಕೆ ನಮ್ಮನೇಲಿ, ಇಲ್ಲದಿದ್ದರೆ, ಇನ್ನೂ ಇನ್ನೂರ ಮುನ್ನಾರಿಲ್ಲದೆ ಬರುತ್ತಿದ್ದೇನೇ ರಾಜದ್ವಾರೇ ಷ್ಯಾಶಾನೇಷ” ಅಂತ ಹೇಳುವರಲ್ಲವೇ. ನಾನು ನಿನ್ನ ಗೆಳಿತನಕ್ಕಾಗಿ ಎಷ್ಟೊಂದು ನೋಂದೆ ಸೋತೆ, ಹಿಡಿ, ನಾನಿನ್ನ ಹೋರಟಿ.” ಎಂದು ನೋಟಿಗಳನ್ನು ಗಣಪತಿ ಮಂಡಲದ ಮೇಲಿಸಿದು, ಎರಡು ಹೆಚ್ಚೆ ಮುಂದಿಟ್ಟು, ಮತ್ತೆ ಹಿಂದಿರುಗಿ ನೋಡಿ ಮತ್ತೆ ಹೋರಟಿರಲು, ಮಾಧವಾಚಾರ್ಯನು ಓಡಿ ಬಂದು— “ಯಾಕವ್ಯ ಬಂದಿನ್ನ ಸಿಟ್ಟಿನ ಕಾವಿಗೇನೇ ಹಾಲು ಉಕ್ಕೆ ಹೋಗೋಣೇ ನಯ್ಯ. ಸಂತರೆ ಹೇಳಿನು” ಶಂಕರಶಂಗಿಯು ಹಿಂತಿರುಗಡೆಲೇ—“ಇದೋ ಸಾಕು ಟಪಾಲಾಫೀಸಿನವರ ಸಂಗ, ಮಾಧು! ಇವೇನೇ ಸಂಯೇ”!

ಬಂದುಮಾಧವನು ನಕ್ಕು “ರೈಲಿಲಾಖೆಯೋರನ್ನೆನಂಬಿದ್ದಕ್ಕೆ ಟಪಾಲಾಫೀಸಿನೋರಿಗಾಯಿತಲ್ಲ! ನಾವೂ ನೀವೂ ಎಲ್ಲ ಬಂದೆ, ಸುದ್ದೇಮುದ್ದಿ”

ಶಂಕರ “ನಾನೂ ಈ ಹೋತ್ತು ಎದ್ದಾಗಿನಿಂದ ಜಪಾ ಕೂಡ ಮಾಡದೆ ಯೋಚನೆ ಮಾಡಿದ್ದೀನಲ್ಲೋ. ಈ ಪ್ರೇರು ನೋಡು, ಈ ಸಾರಿ ಎಷ್ಟೊಂದು ಭತ್ತ, ಸುಮ್ಮನೆ ಮೈಗಾರು ಭತ್ತದ ಯಂತ್ರಕ್ಕೆ! ಭತ್ತವಲ್ಲ, ಹೋಟ್ಟಲ್ಲ ಪಟ್ಟಲ್ಲ, ಸವರನ್ನೇ ಸರಿದು ಹೋಗುತ್ತೆ.

ನಾನೂ ಇಲ್ಲಿಗೀ ಭತ್ತೆಕಳು ಅಕ್ಷಯವಾಡಿಸುತ್ತೇನೆ. ಶಂಕರನು ಹೆಲ್ಲು ತೆರಿದು ಅಣಕಿಸಿ “ಸಾಚಿಕೆಯಿಲ್ಲ! ಯಾಕಪ್ಪ ನನ್ನ ಕೈಲಿ ಆ ಎರಡು ಸಾವಿರದಲ್ಲಿಂದು ಸಾವಿರವನ್ನು ಕೊಡು, ನಾನು ಮನೇ ಕಟ್ಟಿಸಿ ಮಿಶನ್ ತರಿಸಿ, ಮಿಂದಿನೇ ಮೇಲೆ ಕೈಹಾಕದಿದ್ದರೆ ಕೇಳು” ಮಾಥವಾಚಾರು ಸುಮ್ಮನೆ ಮಂಕಾಗಿ ಕುಳಿತುಬಿಟ್ಟರು. ಹಾಗೇನು! ಎಂದು ಹೇಳಿ ನಿಟ್ಟಿಸಿರುಬಿಟ್ಟು, ಹತ್ತಿರವದ್ದು ಹೊಂಗಿಯ ಮರವನ್ನೂ ರಗಿ ನಿಂತುಬಿಟ್ಟರು, ಕೂಲಿ ಆಳಾಗಳು ಕುಡಗೋಲ ಹಿಡಿದು ಕೊಯ್ಯತ್ತ ಹೋದರು. ಗಾಳಿಯು ಶಂಕರ ಶುಂಖಿಯು ಸೀರೆಗನ್ನು ಬಿಂದುವಾಧವನ ವೋರೆಗಡ್ಡ ಲಾಗಿ ಎಸೆಯಿತು.

ಶಂಕರ ಹೇಳಿದ “ನಾನು ನೋಡಿಟ್ಟಿದ್ದೇನೆ. ಜೋಡಿ-ಫ್ರಾಟನ ನಿದ್ದಾನಲ್ಲ ಆ ಕಿರಸ್ತಾನರೋನು ಆತನ ಹತ್ತಿರ ಒಂದು ಮಿಶನ್ ದೆ. ಕೇರುಕ್ಕೆ ನಾಲ್ಕು ಹೆಚ್ಚಾಳು, ಇಂಜನ್ಸ್‌ಗೆ ಇಬ್ಬರು ಗಂಡಾಳು ಭತ್ತ ಸುರಿಯುಕ್ಕೇ ಒಬ್ಬ ಹುಡುಗ, ಚೀಲ ಹಿಡಿಯುಕ್ಕೆ ಮೂರು ಫೋಟ್ಟಿದಾಳು. ಲೆಕ್ಕ ಬಂ ಯಕ್ಕೇ ಇನ್ನೇನು ನಾನಾದರೂ ಆಯಿತೆ! ಅಂತು ಸರಿಯಾಗಿ ನೋಡಿ ಕೊಂಡರೋ, ವ್ಯಾಸಾರಿಗೆ ಹೋಗೋ ಭತ್ತವೆಲ್ಲ ಇಲ್ಲಿಗೇ ಬರುತ್ತೆ. ಆಗ್ಗೆ ಮುಟ್ಟಿದ್ದಕ್ಕೆ ಮೂರೂ ಅಂತ ಈ ಸಾರಿ! ಆ ಎರಡುಸಾರಿ ಬಿತ್ತಿದ್ದೆಲ್ಲ ಫಲಕ್ಕೆ ಬರುತ್ತೆ. ಇನ್ನು ಮುಂದೆ ನಿನ್ನೊಂದಿಗೆ ನಾನು ಸೇರೋದೂ ಇಲ್ಲ ನಿನ್ನ ಆ ನಾಲ್ಕು ಸಾವಿರ ಬಂದ ಕೊಡಲೆ ನಾನು ದೇಶಾಂತರವಾದರೂ ಹೋದೇನು. ನಿವಾರ್ಕಿಯಿಂದ ನನ್ನಾಕೆಗೆ ಹೇಳಾಣಿಕೆಯಾಗಿದಂತೆ ಕಾಣುತ್ತೇ ನಾನಿನ್ನು ಬದುಕುವಹಾಗಿಲ್ಲ. ಇದೇ ಕಡೇ ಸಾಜನೆ. ನಾನು ಹೋರಬಿ” ಎಂದು ಹೇಳಿ ಶುಂಖಿ ಜೋಡಿಯಿಸನು ಎಷ್ಟು ಕರೆನರೂ ನಿಲ್ಲಿದೇಲೇ ಬೇಗ ಹೋದನು.

ಬಿಂದುವಾಧವನು ಕುರಿಲುಪ್ರಾಣಿ ಮಾಡಿದಲ್ಲಿ, ಬಂದು ಹುಡುಕಾಡಿದನು. ಇನ್ನೂರು ರೂಪಾಯಿಗಳ ನೋಟು ಇರಲಿಲ್ಲ! ಸಿಗಲಿಲ್ಲ! ಮುಖದ ಮೇಲಿನ ಬೆವರಾರಿಸಿಕೊಳ್ಳತ್ತ ನಿಂತಿದ್ದ ಒಬ್ಬ ಹೆಚ್ಚಾಳು ಹೇಳಿದಳು “ಆ ದೋಸಿಗರೇ, ನಡಿನಾಗಿ ಶಿಕ್ಷಣಂಡರಲ್ಲಿ ಬಡೇರಿ! “ಕುಡಗೋಲು ಮನೆಯುತ್ತ ನಿಂಠದ್ದ ಒಬ್ಬ ಮುದುಕನೂ ಹೇಳಿದನು” ಕೆಳಗೆ ಬಿಸಾಟು ಮತ್ತೆತ್ತಿಗೊಂಡರು ಬುದ್ದಿಯೋರೆ!.....

ದೊಡ್ಡ ಕುದುರೆಗೆ ಕಡಲೆ ಹುರುಳ, ಜೂಲುಗಾಯಿಗೆ ಹಾಲು ಇನ್ನು, ಪೀಠಿಗಿರಿಯ ಬೆಕ್ಕಿಗೆ ಕೆನೆಮೊಸರು ತುಪ್ಪ; ತೊಟ್ಟು ಪ್ರಾಳಿಗನ ಹಸಗೂಸಿಗೆ ಬಿಸಿಹಾಲು ಮತ್ತು ಹೊರಗಿನಾಳುಗಳಿಗೆ ಮುದ್ದೀ ಎಸರು. ಒಳಗಿನೊಂದಿಗೆಲ್ಲ ತೊಳದಕ್ಕೆ ಅನ್ನ ಇವೆಲ್ಲ ಅಷ್ಟೋಷಚಾರ ಮೋಡತೋಪಚಾರಮಾಡಿ ಗೃಹ ದೇವತೆ, ಸಹದೇವತೆ ಪರಿವಾರದೇವತೆಗಳನ್ನು ತೃಪ್ತಿಪಡಿಸುತ್ತು ಉಬ್ಬಿಂಟಿಗಿಶ್ಯಾದ ಸೊಂಕೂಬಾಯಿಯು ವನದೇವತೆಯೇ ಆದಳಂದು ಹೇಳು ವರರು ಹೇಳಿಕೊಂಡರು! ಮಗು ಮಧ್ಯಾರಾಜಿಯು ಹೊಸ್ತಿಲದಾಟಿದ ದಿನದ ಆರತಷ್ಟಿತೆಗೆ ಬಂದ ಹೆಮ್ಮೆಕ್ಕೆಲ್ಲಿರೂ—“ಸೊಂಕೂಗಿನ್ನೇನವ್ವು ಮನೆಯಾಯಿತು ಬಾಗಿಲಾಯಿತು, ಕೊಂಕುಳಿಗೆ ಕೂಸಾಯಿತು, ಮೇಲೆ ಮತ್ತಿನಂಥ ಗಂಡಾ, ಬಾಗಿಲಲ್ಲಿ ಮಿಶನ್ನು! ನಮ್ಮನ್ನೇಕವ್ವು ಕರೆದಾಳು! ಮರೀಚಿದ್ವಾಪ್ತಾ ಸೊಂಕೂ” ಎಂದೆಂದು ಹೇಳಿ ನಕ್ಕು ನಲಿದು ಬಾಗಿನಗಳನ್ನು ಶಿರಗದಲ್ಲಿ ಮರೆಮಾಡಿಕೊಂಡು ಹೊಡರು.

ಆ ರಾಟಿನ ಸಾಹೇಬನು ತನ್ನ ಮನೆ ಮತವನ್ನೆಲ್ಲ ಬಿಂದುವೊಧವನ್ನಿಗೊಷ್ಟಿಸಿ ಸಾವಿರರೂಪಾಯಿಗಳ ಥೈಲಿ ತೆಗೆದುಕೊಂಡು ಮತ್ತೆ ಬರುವೆನೆಂದು ಹೇಳಿ ಹೊರಟಿನು. ಅವನ ಮೇಲಿನ ಪ್ರೀತಿಗೆ ಬಿಂದುವೊಧವನು ತನ್ನ ಹೆಸರಿನೊಂದಿಗೆ ಅವನ ಹೆಸರನ್ನೂ ಸೇರಿಸಿ ಕಂಪನಿಯ ಹೊಸ ಹೆಸರನ್ನು ಮಾಡಿದನು. ಅಲ್ಲದೆ ತೀರ ಹೊಸ ಹೆಸರನ್ನು ಮಾಡಬಾರದು! ಗಿರಾಕಿಗಳು ಬಾರದೇ ಹೊಡಿದರು!

ರಾಟಿನ್ ಶಂಕರ ರೈಸ್ಕಿಲ್ಸ್—ಕಂಪನಿಯ ಹೆಸರಿಗಿಷ್ಟಿಂದು ಶಾಗದಗಳು! ಬಂದಿರಿದು ತಿಂಗಳೊಳಗೇ ಸಾವಿರ ಸಾವಿರ ಖಂಡುಗ ಭತ್ತವು ಬಂದು ಉಗ್ರಾಣದಲ್ಲಿ ಕೂಡಿತು, ಶಂಭದಿನದಲ್ಲಿ ಯಂತ್ರ ಪ್ರತವನ್ನು ಆಚಾಯ್‌ರು ಗ್ರಹಣಮಾಡಿದರು. ಬಿಂಧುವೊಧವನು ಇವ್ವು ಹೊತ್ತಿಗೆ ಬಲು ಹೆಸರು ವಾಸಿಯಾಗಿ ಹೊಡಿನು. ಉರವರೀಲ್ಲರೂ ಸೇರಿ—ಇವನಿಗೊಂದು ಬಿರುದನ್ನು ಕೊಡಬೇಕೆಂದು ಚೆಳವಳಿ ಮಾಡಹತ್ತಿದರು. ಮಾಧವನ ಮನೆಯವರು; ಅವರ ನೆಂಟಿರು ಮತ್ತು ವರ ಗುರುತು ತಿಳಿದವರು ಮತ್ತೆ ತಂಡೆತಾಯಿಗಳ ಕಡೆಯವರು ವೊದಲಾಗಿ ನೂರಾರು ಜನರು ವಾವೆರಸೆಯದುಕಿಕೊಂಡು ಖಂಡುಗಳಿಂಬಿ ಭತ್ತವನ್ನು ಭಂಡಿಗಳ ಮೇಲೆ ಹೇರಿಕೊಂಡು

ಬಂದು:—ಮನೆಯ್ದು ಉಳದು, ಮಧ್ಯರಾಜಿಯನ್ನು ಮುದ್ದಾಡಿ ಭಕ್ತವನ್ನೆಲ್ಲ ಅಕ್ಕೆ ಮಾಡಿಕೊಂಡು ಹೋಗಹತ್ತಿದರು. ಶಂಕರ ಹೇಳದ, ಮೊದಲನೆಯ ವರುವ, ಹಾಗೇ ಸರಿ. ನಾವು ಬಿಗಿಯಾಗಿರಬಾರದು. ಆ ರಾಟ್ನಾ ಸಾಬಿಗೆ ಅದಕ್ಕೆ “ಹಾಗಾದುದು, ನೋಡು ಈಗಿಪ್ಪೊಂದು ಜನ ಬಂದು ಮುತ್ತುವರು! ಇರಿವ ಸಾಲಿಟ್ಟೊಂತೆ ಗಾಡಿಗಳು ಬರುತ್ತಲವೆ. ಎಲ್ಲೀ ಭಕ್ತಿದ ಗಾಡಿಯನ್ನು ಕೇಳಿದರೂ ರಾಟ್ನಾ ಶಂಕರ ಮಿಲ್ಲಿಗೇನೇ! ಇನ್ನೇನಯ್ಯೆ ನನ್ನನ್ನೆಲ್ಲ ಬಿಟ್ಟಿಬಿಡು” ಎಂದು ಶುಂಠಿ ಜೋಯಿಸನು ಬಿಡಿಸಿಕೊಳ್ಳಲು ಪ್ರಯತ್ನಮಾಡಹತ್ತಿದನು. ಬಿಂದುಮಾಧವನು ಒಪ್ಪು ಲೊಳ್ಳ. ಬಂದೆರಡು ತಿಂಗಳು ಕಳೆಯಿತು. ಕೂಲಿಯವರಿಗೂ, ಇಂಜನ್ನು ನಡಿಸುವವನಿಗೂ, ಎಣ್ಣೇ ಖಚಿತಗೂ ಕೂಡ ಬಂದುಮಾಧವನು ಟಿಪಾಲ ಶಾಸ್ಯೇಯಿಂದ ಹಣತರಿಸಬೇಕಾಗಿ ಬಂದಿತು. ಎಷ್ಟಾದರೂ ಧ್ಯೇಯಗೆಡಲಿಲ್ಲ. ಇಷ್ಟಾಗಿ ಬಿಂದುಮಾಧವನಿಗೆ ತಂಟಿ ತಗಾದಿ, ಕೆಲಸದ ಕೀರುಕ್ಕಾ ವಿಲ್ಲ. ಒಳಗೆ ಸಂಸಾರವನ್ನೆಲ್ಲ ಸೋಂತುವು, ಗೃಹದೇವಿಯಾಗಿ ನಡಿಸುತ್ತಿರುವಳು. ಹರಿಗೋಲು ಅಲಾಡಿದ್ದೂ ಕೂಡ ಮಾಧವನಿಗೆ ಕಾಣದ ಹಾಗೆ ಸಂಸಾರದ ನೊಕಾಯಾತ್ಮಕ ನಡೆಯುತ್ತಿದೆ. ಇತ್ತಲಾಗಿ ಹೋರಿನ ಕೆಲಸಕ್ಕೆ ಶಂಕರನಿರುವನು. ಗಿರಾಕಿಗಳನ್ನು ಹೊಂದಿಸಿ ಭಕ್ತವನ್ನು ತರುವುದು, ಅಕ್ಕಿಯನ್ನೆಲ್ಲ ಸಾಗಿಸುವದು—ಈ ಕಷ್ಟದ ಕೆಲಸವನ್ನೆಲ್ಲ ಶುಂಠಿ ಜೋಯಿಸನೇ ನೋಡುತ್ತಿರುವನು. ಇನ್ನೇನು ಇಷ್ಟರ ಮೇಲೆ ಯಂತ್ರದೇಹಿ, ಅಳುಗಳ ಸಂಬಳ. ಇವುಗಳಿಗೆ ದುಡ್ಡಿ ತಾನೇ-ಬಂದೆರಡು ತಿಂಗಳು-ಜನಗಳು ನಂಬಿಕೆ ಬೀಳುವವರಿವಿಗೂ ಟಿಪಾಲಾಫೀಸಿನಿಂದ ತರಿಸಿದರಾಯಿತು. ಆ ಮೇಲೆ ಹೇಗಿದ್ದರೂ ಬಂದಕ್ಕೆ ನೂರಾಗಿ ಅಲ್ಲಿಗೇಹೋಗಿ ಸೇರಬೇಕಷ್ಟೆ.....

ರಾಟ್ನಾ ಸಾಹೇಬನ ಅಚ್ಚು ಮೆಚ್ಚಿನಾಳು ಒಬ್ಬನಿದ್ದನು ಅವನ ಹೆಸರು ಪಾಯಸ! ಪಾಯಸ ಬಂದು “ಸಾರ! ಜೋಯಿಸಪ್ಪ ಬಂತು.” ಎಂದು ಹೇಳಿ ಕೈತೋರಿಸಿದನು.

ಶಂಕರ ಜೋಯಿಸನು ಕುದುರೆಯನ್ನು ಉದು ಬಂದು ಕುಚಿತ ಮೇಲೆ ಉಸ್ಸಿಂದು ಕುಳಿತು “ಸಾಕಷ್ಟು! ದಾಸಪ್ಪನ ಸೇರುವೆ!” ಎಂದು ಜೇಬಿ

ನಿಂದೊಂದು ಅಜ್ಞಿನ ಕಾಗದದ ಚೂರನ್ನು ತೆಗೆದುಕೊಂಡಿನ್ನು. ಬಿಂಧುವೂ ಥವನು ನೋಡಿ ಯಾವಾಗಿನೆಂದು ಇದನ್ನು ಯಾವ ಪ್ರಕ್ರಿಯೆಂದ ಕತ್ತಲಿಸಿದೆ ಎನಿದು ಹೇಳು. ನಾನಾದರೂ ಹೊರಗೆ ಹೋಗಿ ತಿರುಗಾಡಿ ಬರುತ್ತಲಿದ್ದೀ, ಯಾವಾಗಲೂ ನೀನೇ ಹಟಪೂಡಿ ಹೋಗಿ ಇಲ್ಲಿ ಬಂದು ಸಂಕಟಪಡುವೆ ನಿನ್ನ ಯಾಸವನ್ನು ನೋಡಿದರೋ ನನಗೇನೂ ಬೇಡವಾಗುತ್ತೆ” ಎಂದು ಈಚಿಯನ್ನು ಹತ್ತಿರಕ್ಕೆಹೊಂಡು ಕುಳಿತನು. ಕಾಲಡಿಯಲ್ಲಿದ್ದ ಮೊಬಿವುಲ್ಲಿನ ಕಾಲುದಿಂಬು ಉರುಡಿ ಹೋಯಿತ ಮೇಜಿನ ಮೇಲಿನ ಚಿನ್ನದ ಲೇಖನಿ ಉರುಡಿ ಬತ್ತು. ಶಂಕರನು ಗೆಜಟ್ ಪತ್ರಿಕೆಯ ಚೂರನ್ನು ತೆಗೆದುಕೊಂಡು ಓದಿದನು “ಇದರಿಂದ ಸಮಸ್ಯರಿಗೂ ತಿಳಿಸುವದೇನಂದರೆ ಹೆಗ್ಗಡೆದೇವನ ಕೋಚಿಯಬಳಿ ಬಂದಿದ್ದ ಒಂದುಹಿಂಡು ಆನೆಯನ್ನು ಸರಕಾರ ದವರು ಹಿಡಿಸಿ ಪಳಗಿಸುವರು. ಹಿಂಡಿನಲ್ಲಿದ್ದ ಎಂಟಾನೆಗಳ ಪೈಕಿ-ಹಾಲಿ ಉಳಿದಿರುವ ನಾಲ್ಕುನೆಗಳು ಹರಾಜಿಗೆ ನಿಂತಿವೆ. ಮಾರ್ಚ್ ಇಪ್ಪತ್ತಿತ್ತಾದ ನೆಯ ತಾರಿಖು ಸೋಮವಾರದ ದಿನ, ಅಪರಾಷ್ಟ್ರ ಎರಡುಗಂಟಿಗೆ ಹರಾಜು ಪ್ರಾರಂಭವಾಗುವುದು. ಇಷ್ಟವುಳ್ಳವರು ಫೆಬ್ರವರಿ ೫ ಅಪ್ರೈಲೋಳಗೇ ಇನ್ನಾರು ರೂಪಾಯಿ ಭೀಜನೊಡನೆ ಆಟಿಬರಕ್ಕಾಳ್ಬಹುದು.....

ಹರಾಜಿಗೆ ನಿಲ್ಲುವ ಆನೆಗಳ ತಪಕ್ತಿಲ್ಲಿ ಪಟ್ಟಿ

೧. ಏಡಡಿಯ ಸಣ್ಣನೇ—ಒಂದುಕೆವಿಯು ಹರಿದುಹೋಗಿದೆ. ಇದರ ಕ್ರಯ ರೂಪಾಯಿ ಎಂಟಿನೂರು ಮಾತ್ರ.

೨. ಎಂಟಿದಿ ಎರಡಂಗುಲದ ಹೆಣ್ಣನೇ—ನಾಲ್ಕುತ್ತಿಂಗಳ ಮಂಯ ಜೊತಿಗೆ ಕ್ರಯ. ಸಾವಿರರೂಪಾಯಿ ಮಾತ್ರ.

೩. ಹತ್ತುಡಿಯ ಗಂಡಾನೇ—ಒಳ್ಳೀ ಉದ್ದನಾದೊಂದು ದಂತವಿದೆ. ಎಡಗಡೆದಂತ ಮುರಿದಿದೆ. ಕ್ರಯ-ಸಾವಿರದ್ವಿನೂರು ಮಾತ್ರ.

೪. ಹತ್ತುವರೆ ಆಡಿಯ ಗಂಡಾನೇ—ಒಂದುಕಾಲು ಕುಂಟು, ಜೆನ್ನಾಗಿ ಪಳಗಿದೆ. ಎರಡು ದಂತಗಳ ಉದ್ದ. (ದವಡೆಯಿಂದ) ಮೂವತ್ತಾರು ಅಂಗುಲಗಳು. ಕ್ರಯ ಸಾವಿರದ ನಾನೂರು ಮಾತ್ರ.

ಇಲ್ಲಿ ಕಾಣಿಸಿರುವ ಕ್ರಯದಪಟ್ಟಿಗೆ ಒಂದೆರಡುನೂರು ವಿಷ್ಟು ಕಡಿಮೆ ಯಾದರೂ ಲೀಕ್ಕಿಸದೆ ಸರಕಾರದವರು ಜನಗಳಿಗೆ ಕೊಡಬೇಕೆಂದಿರುವುದ

“రండ ప్రజీగళ కడిమింద యారాదరూ ముందాగిఖుందు బహు లప యోగకరవాద ఈ ప్రళగదానేగళన్ను కెరాజినల్లి పడియువరీందు నుంచిద్దేవే.” ఎందు కుంతాగి బరిదిత్తు. శుంతియు కాగదవన్ను మాడిచి తన్న రీత్యైయ చీలదొళగిట్టు “నోఇయ్య ఈగ ఈ గాడి గళన్ను కుడుకువ భండాటవన్ను తప్పిసిదరి, నీనే చిందుమాధవన్ను సధ్య ద దేవరు” ఎంచెద్దు చిందుమాధవన భుజవన్ను తట్టి దను. ఇట్లు ఎద్దు మనేగి కోఇదరు.

ರಾಟ್‌ನ್ ಸಾಹೇಬನು ದೈಸುಮಿಲ್‌ನ್ನು ದೀಡುವೂಡಿ ಹಣ ತೆಗೆದು
ಕೊಂಡು ಹೋದುದು ಯಾರಿಗೂ ಗೊತ್ತಿರಲಿಲ್ಲ. ಬಿಂದುವಾಧವನಿಗಂತೂ
ಶಿಳಯದು. ಈದಿನ ಬಂದ ಟೆಪಾಲಿನಲ್ಲಿ ರಾಟ್‌ನ್‌ಂಕರ ದೈಸುಮಿಲ್‌ನ ಎಜ
ವಾನನಿಗೆ ನೋಡಿಕ್ಕೆನು ಬಂದಿದೆ.

* * * *

సెంకువు అఛుత్తా గండన తలేయకడి కుళితిద్ది భు, బింధువాధవను తలేదింబన్న తెగిదిసిదు తణ గిద్ద వాంచెద కటుకట్టియమేలే తలేయనొన్నరగిసి హెండకియ వోగపన్న నోఁడుతలిద్దిను. మధ్య రాజయు జిన్నద బట్టలల్లిద కాలన్న కుడియది సోంకూబాయియ జరతారియ తెరగన్న ఖడివెళియుతలిద్దిను.

వూరనేయ దిన ఫారీష్ రేఎజరు దొడాదోడి కుదురీచు మేలి బందు రాట్లన్యంకర కుంభిణిచు బళ కుదురీయన్నిఛదు— బిందువూధివనెన్న నోఱబేకేందరు.

ಹೇಡುಗಾಟವೆ, ಆಚಾರ್ಯ ಮಂಗನಾದವನು, ಆನೆ ಕಟ್ಟಿಕ್ಕೊಣವೆಂದೆ ರೀತಿನು? ಅಂಥ ಶರವನೆ ಗುರುವನೆಂಬವರಿಗೇ ಸಾಧ್ಯವಿಲ್ಲ! ಅಲ್ಲದೆ ಈ ಭಕ್ತಿದ ಯಂತ್ರದ ವೇರೀ ಸುಮಾರು ಎಂಟುಸಾವಿರ ರೂಪಾಯಿಗಳ ಸಾಲ ವಿವೆ, ಬಿಂದುಮಾಧವನು ಆ ಕೂಡಲೇ ಸರಕಾರಕ್ಕೆ ಆನೆಯ ಹರಾಜಿಗೆ ತಾನು ನಿಶ್ಚಯ ಇಷ್ಟವಿಲ್ಲವೆಂದು ಬರೆದುಕೊಂಡು ಆ ಖಾರು ಬಿಟ್ಟು ಹೊರಡು ಬೇಕು! (ಐನೂರು ಹೊತ್ತಿದರೂ ಹೊಗಲಿ). ನಾಳಿ ನಾಡಿದ್ದರಲ್ಲೇ

ರಾಟಿನೆ ತಂಕರ ಕಂಪನಿಯು ಹರಾಚಾಗುವದಾಗಿದೆ. ಸಮನ್ವ್ಯ ಆಗಲೇ ಕುಟ್ಟಿದೆ.

ಘಾರೆಪ್ಪೆರೀಂಡರು ಪಾಡ-ಆ ರಾಜಾರಾರ್ತನ್ನು ಬಲ್ಲವರು.....

“ತಂಕರ! ಸುಮೃನೇ ಆನೆಗೆ ಅರ್ಚಹಾಕಾಸಿದ್ದೆಯಲ್ಲ, ಅದಕ್ಕೆ ಸೊಂಪೆಲ್ಲ ಒದಗಿಸುತ್ತಿದ್ದೆ? ಯಂತ್ರದಲ್ಲಿ ಚುಟ್ಟಿದ ಅಕ್ಕೆಯಲ್ಲ ಅದರೂ ಸಾಕಾ ಗುತ್ತಿತ್ತೇನೋ” ಎಂದು ತಂಕರನ ಸ್ವೀಕೃತ ನಿನ್ನೊಬ್ಬನು ಆತನನ್ನು ನಿಲ್ಲಿಸಿ ಕೇಳಿದನು. ತಂಕರನಿಗೆ ರೈಲಿಗೆ ಹೋಗುವ ಅವಸರ ರಾಟಿನ್ ಸಾಹೇಬ ನನ್ನ ನೋಡಲು ಹೋಗುತ್ತಲಿದ್ದನು—ಅದರೂ ನಿಂತು ತನ್ನ ಬಂದಿಂದಿಚಮು ತ್ವಾರವನ್ನು ತೊರಿಸಲು ಹೀಗಿಂದನು! “ಅದೇನು ಮಹಾ ಕೆಲಸ-ರೈಸು ಮಿಲಿಟ್ಟಿವಂಗೆ ಆನೇ ಸಾಕೋಡು ಆಗಾಧವೇನು? ಗುಡ್ಡದವ್ವ ಹೊಟ್ಟಿನ ರಾಶಿ ಬಿದ್ದೇ ಬೀಳುತ್ತೇ ನಿತ್ಯ!”—ಎಂದು ಹೇಳುವವ್ವರಲ್ಲೇ ಜಟಿಕಾ ಗಾಡಿ ಯವನು ಚಾವಟಿಯನ್ನು ಬೀಸಿ ಚಟ್ಟಾರೆಸ್ತಿಸಿದನು.....ಪಾಗಡೀಪುರದಲ್ಲಿ ಬಿಂದುವಾಧವನು ಇನ್ನೂ ಇನ್ನೂ ಇದ್ದಾನೆ. ಅವನಿಗೆ ವ್ಯಾಪಾರ ಸಾಪಾರ ದಿಂದ ಸಂಪಾದನೆಯಾಗುತ್ತೇಂಬ ಹುಟ್ಟಿನ್ನೂ ಹೋಗಿಬ್ಬಿ—ಮಧ್ಯರಾಜಿಯ ಹೆಸರಳ್ಳೂ ಸೊಂಕುಬಾಯಿಯ ಹೆಸರಳ್ಳೂ ಇಟ್ಟಿದ್ದ ಏನೂರು ರೂಪಾಯಿಗಳ ಬಂಡವಾಳವನ್ನಿಟ್ಟುಕೊಂಡು ಈಗ ತನಗೆ ಪ್ರಿಯವಾದ ಚೂಣಿವನ್ನೂ, ಬೆಂಕಿಪೆಟ್ಟಿಗೆ ನೊದಲಾದನ್ನೂ ಮಾರುತ್ತ ಮೂರು ಹೊತ್ತೂ ಅಂಗಡಿಯ ನೇಲೆ ಶುಳ್ಳಿರುವನು. ತನ್ನ ಹಿಂದಿನ ಸಾಹೇಬ ಕೃತ್ಯಗಳನ್ನು ನೆನೆನೆನೆಸಿಕೊಂಡು ಅನಂದಪಡುತ್ತ, ಆಕ್ರಯಪಡುತ್ತ ಕಾಲಕ್ಷಣಿಯಾತ್ತಲಿರುವನು.

ಪಾಗಡೀಪುರದಲ್ಲಿ ತಟಸ್ಥಿತ್ಯರನ ಏಳುತ್ತಿಪರದ ದೇವಸ್ಥಾನವುಂಟಷ್ಟೇ? ಅದಕ್ಕೆ ದಕ್ಷಿಣಭಾಗದ, ರಥದ ಬೀಧಿಯಿದೆಯಲ್ಲ, ಅಲ್ಲೇ ಬಿಂದುವಾಧ ವನ ಅಂಗಡಿ ರಥೋತ್ಸವಕಾಲದಲ್ಲಿ ಬಿಂದುವಾಧವನ ಚೂಣಿಕ್ಕೆ ಗಿರಾಕಿಗಳು ಬಲುಜನ.....



